

**THE BOOK WAS
DRENCHED**

**TEXT PROBLEM
WITHIN THE
BOOK ONLY**

UNIVERSAL
LIBRARY

OU_200564

UNIVERSAL
LIBRARY

OUP--786--13-6-75--10,000.

OSMANIA UNIVERSITY LIBRARY

Call No

Accession No.

Author

Title

This book should be returned on or before the date last marked below.

ಶಿನಾನುಭವ ಗ್ರಂಥಮಾಲಾ ನಂ|| ೪೨

ಹರಿಹರನ ರಗಳೆಗಳು.

ಭಾಗ ೫



*Karnataka Sahitya Mandir,
Dharwar.*

ಸಂಪಾದಕರು

ರಾ|| ಸಾ|| ಫ. ಗು. ಹಳಕಟ್ಟೆ

ಬಿ. ಎ. ಎಲ್. ಎಲ್. ಬಿ. ವಿಜಾಪುರ.




೧೯೩೫

ಬೆಲೆ ೮ ಆಣೆ.

[ಈ ಗ್ರಂಥದ ಎಲ್ಲ ಹಕ್ಕುಗಳನ್ನು ಸಂಪಾದಕರು ತಮ್ಮ ಸ್ವಾಧೀನವಲ್ಲದ್ದು ಕೊಂಡಿರುತ್ತಾರೆ.]

ಇದನ್ನು ವಿಜಾಪುರದಲ್ಲಿ
ರಾ|| ಸಾ|| ಫ. ಗು ಹಳಕಟ್ಟೆ ಇವರು ತಮ್ಮ
“ಹಿತಚಿಂತಕ ಪ್ರಿಂಟಿಂಗ್ ಪ್ರೆಸ್ಸಿ” ನಲ್ಲಿ ಮುದ್ರಿಸಿದರು.
ಮತ್ತು ಅವರು ವಿಜಾಪುರದಲ್ಲಿ
ಉಪಲಿಖರುಜದ ಹತ್ತರ ತಮ್ಮ ೧೬೨೦ (ಆ) ನೇ ವನೆಯಲ್ಲಿ
ಪ್ರಕಟಿಸಿದರು.

ಪ್ರಸ್ತಾವನೆ.



ಈ ಗ್ರಂಥದಲ್ಲಿ ನಾವು ಮಹಾಕವಿ ಹರಿಹರನು ರಚಿಸಿದ ರಗಳೆಗಳಲ್ಲಿಯ ಆರು ರಗಳೆಗಳನ್ನು ಪ್ರಸಿದ್ಧಿಸಿದ್ದೇವೆ. ಇವುಗಳಲ್ಲಿ ನಾವು (೧) ಸುರಾತನರ ರಗಳೆಗಳು (೨) ವೀರಶೈವ ಶರಣರ ರಗಳೆಗಳು (೩) ಶಿವ ಶರಣರ ರಗಳೆಗಳು ಎಂದು ಮೂರು ಭಾಗಗಳನ್ನೇ ಮಾಡಬಹುದು. ಈ ನಮಗೆ ನಾವು ಪ್ರಕಟಿಸಿದ ೪ ಭಾಗಗಳಲ್ಲಿ ೨೦ ರಗಳೆಗಳನ್ನು ಪ್ರಸಿದ್ಧಿಸಿದ್ದು ಈ ೫ನೇ ಭಾಗದಲ್ಲಿ ೬ ರಗಳೆಗಳನ್ನು ಪ್ರಸಿದ್ಧಿಸಿದ್ದೇವೆ. ಈ ರಗಳೆಗಳು ಕನ್ನಡ ವಾಙ್ಮಯದಲ್ಲಿ ಅತ್ಯಂತ ಮಹತ್ವವಾದವುಗಳಿದ್ದು ಇವು ಲೋಕಾದರಕ್ಕೆ ಪಾತ್ರವಾಗುವವೆಂದು ನೆರೆಸಂಬಿದ್ದೇವೆ.

ಈ ೫ನೇ ಭಾಗವನ್ನು ನಾವು ವೈಸೂರು ಓರಿವೆಂಟಲ್ ಲೈಬ್ರರಿಯಿಂದ ದೊರೆದ ಪ್ರತಿ, ತುಮಕೂರು ಜಿಲ್ಲಾ ದಂಡಿನ ಶಿವರದಲ್ಲಿರುವ ಶಿ|| ಮೂ|| ಕಲ್ಪಯ್ಯನವರಲ್ಲಿ ದೊರೆದ ಪ್ರತಿ, ಮತ್ತು ಶಿ|| ಮೂ|| ಶಿವಮೂರ್ತಿ ಶಾಸ್ತ್ರಿಗಳು ಹುಲುಕುಂಟಿನಾಥ ಕೀರ್ತನಕೇಸರಿ ಮು. ತುಮಕೂರ ಇವರು ಕಳಿಸಿದ ಪ್ರತಿ ಈ ಮೂರು ಹಸ್ತಲಿಖಿತ ಗ್ರಂಥಗಳ ಸಹಾಯದಿಂದ ಪ್ರಕಟಿಸಿದ್ದೇವೆ. ಈ ಗ್ರಂಥಗಳನ್ನು ನಮಗೆ ಕಳಿಸಿಕೊಟ್ಟವರಾದ ಕಾಗೆ ನಾವು ವೀಚ್ಛಂಡ ಎಲ್ಲ ಮಹರ್ನೀಯರಿಗೆ ಕೃತಜ್ಞರಾಗಿದ್ದೇವೆ.


ವಿಜಾಪುರ

ಫ. ಗು. ಹಳಕಟ್ಟಿ.

ತ || ೧೩ - ೩ - ೩೫



ಅನುಕ್ರಮಣಿಕೆ.



	ಪುಟ
೧ ಬರಣ.	೧
೨ ಉಪ್ಪು ಟಿಳಿಗಳೆನ.	೮
೩ ಹಲಾಯುಧ.	೧೫
೪ ಸಾನುವೇದಿ.	೨೧
೫ ಮಳೆಯರಾಜ.	೩೬
೬ ಓಲೆಯ್ಯ.	೫೭



ಹರಿಹರನ ರಗಳೆಗಳು.

ಭಾಗ ೫.

→*0*←

ಬಾಣಶರಣರ ಮಹಾತ್ಮೆ.

ಕಂದ|| ಕ್ಷೋಣೀತಳದೊಳ್ಳೆರೆದಂ
ಬಾಣ ನವಗದ್ಯ ಪದ್ಯ ಕಾವ್ಯಕಳಾಗೀ
ವಾಣನನುವೀಸುಮನೋ
ಬಾಣನ ನೊಲವಿಂದ ಹಂಪೆಯ ವಿರುಪಾಕ್ಷಂ ।

ರಗಳೆ.

ಭೂಮಿಯೊಳು ಕಂಧಾರವೆಂಬ ಪಟ್ಟಣದಲ್ಲಿ
ಭೂಮಿ ಪತಿಯೊಪ್ಪುವಂ ನಂದನೆಂಬರಸಲ್ಲಿ
ಆತನಗ್ಗದ ಕವಿಗಳೆನಿಸಿಕೊಂಡೊಪ್ಪವರ್
ನೂತನಕಳಾಲಸಿತ ವಾಕ್ಯಮುಮನೊಪ್ಪವರ್
ಬಾಣನು ಮಯೂರನುಂ ಕಾಳಿದಾಸಂ ನೋಡ
ಜಾಣರೆನಿಸಾ ಮೂವರುಂ ಪ್ರಸಿದ್ಧನೋಡ
ಅವರೊಳಗೆ ಸಜ್ಜನರೈವಭಕ್ತಿ ಕಾಮಿಗಳ್
ಶಿವಭಕ್ತರುತ್ತಮರ್ಯಂಕರಪ್ರೇಮಿಗಳ್
ಎನಿಸ ಬಾಣಂ ಕಾಳಿದಾಸನುಂ ಸೈತಾಗಿ
ಮನದೊಳ್ಳಯೂರನೊಡತಣ ಮಚ್ಚರಂ ತಾಗಿ
ನಂದನೋಲಗದೊಳೊಂದು ದಿವಸಮಿರ್ಬರುಮಿದುರ್
ಸಂದ ಕವಿತೆಯ ಪುರುಡು ಮನದೊಳಗೆ ಮಿಗೆ ಸಾರ್ದು
ಎಂದರಾ ನಂದಂಗೆ ತಾವಿರ್ಬರುಂ ಕೂಡಿ
ಸಂದಣಿಸಿದೇಕಾಂತದೊಳ್ಳುಡಿಗಳಂ ನೀಡಿ
ಕವಿ ಮಯೂರನಲ್ಲಿ ಪುಗಿಸಲಾಗದು ದೇವ

ಅವಯವಂ ಸರ್ವ ದುರ್ವರ್ಣವಾನುಸು ದೇವ
 ಎನಲ್ಲಲ್ಲಿ ನಂದರಾಜಂ ಕೌತುಕಮನಾನ್ಯು
 ಮನದೊಳಗಿದಂ ಪರೀಕ್ಷಿಸೆನೆಂದು ಬಗೆದಾಳ್ವು
 ಅನಿಮಿತ್ತಲೋಕುಳಯನೊಪ್ಪದಿಂ ಹಣ್ಣಿದಂ
 ತನತನಗೆ ಪರಿಜನಕ್ಕೆಲ್ಲ ನೆರೆ ಸಾರಿದಂ
 ನಾಳೆಯೋಕುಳಿ ಎಂದು ಪುರಜನಕೆ ಪೇಳುತ್ತಿರೆ
 ಆಳೆದ್ದು ಜನವೆಲ್ಲ ನೆರೆದು ಸಂಭ್ರಮಿಸುತ್ತಿರೆ

ಸರಿದನಾಗಳೆ ಮಯೂರಂ ಜಲಕ್ರೀಡೆಯಂ
 ನೆರೆ ಬಾಣಕಾಳಿದಾಸರ ಮನಸಿನೋಜೆಯಂ
 ಅರಿದು ಚಿಂತಿಸುತ್ತಿರಲ್ಪಸ್ತುಮಯವಾಯಿತ್ತು
 ಮೆರೆವ ಸೂರ್ಯನ ಕಾಂತಿಯುಂಬುನಿಧಿಯೊಳಗಾಯ್ತು
 ಮೆಲ್ಲಮೆಲ್ಲನೆ ತಮಂ ತೀವಿತ್ತು ಗಗನಮಂ
 ಅಲ್ಲಲ್ಲಿ ಮುಸುಕಿದುದು ಪಸರಿಸಿತು ಲೋಕಮಂ
 ಭೋಂಕೆನೆನೊಗೆದುದು ಮುಂದೆ ಬೆಲ್ಲಂಗಳಂತಲ್ಲಿ
 ಶಂಕಿಸುತ್ತಂ ಸತಿಸಮೂಹ ಓಡಿತ್ತಲ್ಲಿ
 ಇಂದ್ರದಿಗ್ವಿವರದಿಂ ಪೊರಮೆಟ್ಟಿನೊಪ್ಪದಿಂ
 ಚಂದ್ರಮಂ ಲೋಕಮಂ ಧವಳಿಸುತ್ತೊಪ್ಪದಿಂ
 ಬರಲಲ್ಲಿ ಶಿವಕೀರ್ತಿ ರಾಯ ಬಾಲೆಯ ತೆರದಿ
 ಗರಿಸುತೆಯ ದರಹಾಸಮಂ ರಂಜಿಸುವ ತೆರದಿ
 ಬಂದ ಚಂದ್ರಮನಿಂದೆ ರಾತ್ರಿಯೊಪ್ಪುತ್ತಿರಲ್
 ಇಂದುವಾರಾಶಿಯತ್ತತ್ತ ಸಾರುತ್ತಿರಲ್

ನಿದ್ರೆ ಇಲ್ಲದೆ ಮಯೂರಂ ಚಿಂತಿಸುತ್ತಿದ್ದು
 ಭದ್ರಗುಣನೆಂತು ಮಾಡುವೆನೆಂದೆನುತ್ತಿದ್ದು
 ಮನದೊಳಗೆ ನಿಶ್ಚಯಿಸಿದಂ ಭಾನುವಿಂದಿಂದೆ
 ತನುವಿನ ವಿವರ್ಣಮಂ ತೀರ್ಚುವೆಂದಿಂದಿಂದೆ
 ಎಂದು ಬೆಳಗಪ್ಪ ಜಾವದೊಳೆದ್ದು ನಡೆತಂದು
 ಬಂದುದಕದೊಳಗೆ ಕಂಠಪ್ರವಾಣಂ ನಿಂದು
 ಸೂರ್ಯಾಭಿಮುಖನಾಗಿ ಕೆಯ್ಯೆತ್ತಿ ಪೊಡಮಟ್ಟು

ಸಾರ ಮಂತ್ರಂಗಳೆಂ ಮನದ ತುದಿಯೊಳಗಿಟ್ಟು
 ತ್ರಿಜಗಮಂ ಬೆಳಗುವ ಮಹಾಕಾಂತಿ ಸಂಪನ್ನ
 ಭುಜಗಭೂಷಣ ಸರ್ವಕಾರುಣ್ಯ ಸಂಪನ್ನ
 ಲೋಕಕ್ಕೆ ಕಣ್ಣಿಗೆ ಕಾಣಿಸುವ ಮಹಿಮನೇ
 ಲೋಕಕ್ಕೆ ಬೆಳಗಾಗಿ ಬೆಳಗುವಾದಿತ್ಯನೇ
 ಜೀವರಾಯುಷ್ಯ ರಾಶಿಯನಳಿವನ್ನಿಷ್ಟನೇ
 ಭಾವಿಸಲು ತನಕುಲವನೋಡಿಸುವ ನಿರ್ಮಳನೆ
 ಎಂದಲ್ಲಿ ಸೂರ್ಯಶತಕವನೋದಿ ಮೆಚ್ಚುತಂ
 ಬಂದು ಮೆಯ್ಯಂಗೊಟ್ಟನಾದಿತ್ಯನುನ್ನತಂ
 ಪಡೆದು ಬಂದ ಮಯೂರಮೆಯ್ಯನಾನಂದದಿಂ
 ಪಡೆದು ಬರೆ ವೈ ಸುವರ್ಣಚ್ಛಾಯೆಯಂದದಿಂ
 ಇರೆ ಮನೆಯೊಳದರ್ಲಂ ಸುಖಾಸ್ವಾದಮನನಾಗಿ

ಪರಿದುರಿತುಂ ತಮಂ ಜನನ ಮನಕನುವಾಗಿ
 ಬೆಳಗಾಗೆ ನಂದಭೂಷಂ ನಗರಿಯಂ ಬರಿಸಿ
 ತೊಳತೊಳಗುವೋಕುಳಿಯ ಕುಸ್ಪುಷಮುಮಂ ತರಿಸಿ
 ಎಲ್ಲಗೆ ಕೊಡುತುಂ ಮಯೂರಂಗೆಯುಂ ಕೊಟ್ಟು
 ಎಲ್ಲರಂ ಸಿಂಗರಂ ಮಾಡಲ್ವೆ ಬೀಳ್ಕೊಟ್ಟು
 ನಡುವಗಲ್ಲಂದ ರಾಜಂ ಸಿಂಗರಂ ಮಾಡಿ
 ನಡಿತಂದು ಕಡು ಚಲ್ವೆಯರ ಮೊತ್ತದೊಡಗೂಡಿ
 ನನೆಯ ಹರಿಗೆಗಳೆಂದೆ ಹೂವಿಸ ಕಠಾರವಿಂ
 ಮೊನೆಯ ಮೊಗ್ಗೆಗಳ ಪಿಲ್ಲಣೆಗೆಯೊಯ್ಯಾರದಿಂ
 ಕೇದಗೆಯ ಸಣ್ಣಿಸಳ ಕೂರಲಗು ಒಪ್ಪುತಿರೆ
 ಪಾದರಿಗಳಂ ಸಮೆದ ಕಂಚುಳಿಕೆಯೊಪ್ಪುತಿರೆ
 ಬಿದಿರಂಡೆ ಕೊಂಬು ಹೊಯಿಸಿಪ್ಪನಾಳಿಗಳೆಸೆಯು
 ಪದೆಗೊರಲ ಪದ್ಮವದನೆಯರ ಹಂಬಂ ಮನೆಯೆ
 ಮುಂದಿದರ್ ಪರಿವಾರಕ್ಕಲ್ಲ ಕೆಯ್ಯಂ ಬೀಸಿ
 ಸಂದಣಿಸಿ ಬೆರೆಸುತ್ತ ಮುರಿಮಳಜಳಂ ಸೂಸಿ
 ತಿರುಗಿದೊತೆ ತಿರುಗಿ ನೀದನುವಾಗಲನುವಾಗಿ
 ಬೆರಿಸಿದೊತೆ ಬೆರಿಸಿ ಕಟ್ಟಿದಿರಾಗಲಿದಿರಾಗಿ

ಅಡುವವರೊಳ್ಳಂದನಾ ಮಯೂರನನರಿದ
 ನೋಡಿ ಹೊಯ್ ಹೊಯ್ ಬೆನ್ನನೊಡ್ಡೆನುತ್ತುಂ ಹೊಯ್ದು
 ಹೊಯ್ಯೆ ಬೆನ್ನೊಡ್ಡಿದಂ ನಿಂದು ನೋಡದೆ ಮತ್ತೆ
 ಕೆಯ್ಯಾರಿ ಹೊಯ್ದಡಂ ಕೆಲಕೆ ಸಾರದೆ ಮತ್ತೆ
 ಇರೆ ನೊಂದೆ ಎಂದರಸನಲ್ಲಿ ಬೋಳ್ಳಿಸುತ್ತೆ
 ಹರುಷದಿ ಮಯೂರನಂ ನೋಡಿ ಸಂತ್ಯೆಸುತ್ತೆ
 ಬಾಸುಳಂ ನೋಪ್ಪ ನೆವದಿಂ ಕುಸ್ಪುಸಂಗಳೆಯೆ
 ಭಾಸುರ ಸುವರ್ಣಮಯವಾಗಿ ದೇಹಂ ಮೆರೆಯೆ
 ತಿರುಗಿದಂ ಸರ್ವಸಂಭ್ರಮದೆ ತನ್ನರಮನೆಗೆ

ಕರೆ ಬಾಣ ಕಾಳಿದಾಸರೆನುತ್ತುಂ ತನಗೆ
 ಕೋಪವೇರುತ್ತ ಹುಸಿಗಲಸಿ ನಂದಂ ನೊಂದು
 ತಾವಿಸುತೆ ಕರೆಹೋಗೆನುತ್ತೋಲಗವೊಳಂದು
 ಇರೆ ಬಂದನಾ ಬಾಣನಾಸ್ಥಾನದೊಳಗಿಗೆ
 ಹರುಷದಿಂ ಮುಕುಟಕೋಟಿಗಳ ನುಣ್ಣಿಳಗಿಗೆ
 ಬಂದು ನಿಂದಿರೆ ಕಂಡು ನುಡಿದನರಸಂ ನೊಂದು
 ಸಂದಣಿಸ ಕೋಪದಿಂ ನೋಡಿ ನಡುಗುತ್ತಂದು
 ಇಂತು ಹುಸಿಯಂ ಪೇಲ್ವರೆ ಮಯೂರನನರಿದು
 ಸಂತತಂ ಹೊಂಬಣ್ಣವೆನಿಸ ದೇಹವನರಿದು

ಎನೆ ಬಾಣನೆಂದನೆಲೆ ನಂದನೆ ವಿಚಾರಿಪುದು
 ತನವಿನೊಳ್ಳುವರ್ಣ ಉಂಟು ಚಿತ್ತೈಸುವುದು
 ತರಣಿಯಿಂ ಮೋದಿರಪ್ಪಡೆದನೀ ವರ್ಣಮಂ
 ಅರಸ ಕೇಳ್ಪುಸಿನುಡಿವುದಿಲ್ಲ ದುರ್ವರ್ಣಮಂ
 ಎಂದೊಡೆ ಮಯೂರನುಂಟೆಂದೊಡಂಬಡತುಮಿರೆ
 ಮುಂದೆ ಬಾಣಂ ನಿಂದು ಮೂದಲಿಸಿಕೊಳುತಮಿರೆ

ಅದೊಡೇನಿಂತಿದಂ ಮೂಲ್ಪರಾರಿಂದೆನಲ್
 ವಾದಕ್ಕೆ ಸೂರ್ಯನಿಂ ಪಡೆವುದೊಂದರಿದೆನಲ್
 ಘಡುಘಡಿಸಿದಂ ಬಾಣನಾ ಸಭಾಸತಿಯೊಡನೆ
 ಮೃಡನ ಕರುಣನನಲ್ಲಿ ಬಲ್ಪಿದಿದು ತೊಡಲೊಡನೆ

ಮುನ್ನುಳ್ಳುದಂ ಪಡೆದನಿಲ್ಲಿ ತಾಂ ಪೊಸಕೇನು
 ಬಿನ್ನಣಮದೇಕೆ ಮಿಗಿಲಂ ಪಡೆನೆಸರಿದೇನು
 ಸಡಿಫಡ ಇಸೊಂದರಿದೆ ಕಡಿ ಕೆಯ್ಯನೊಂದಲ್ಲಿ
 ತಡೆಯಪಾಗಳ್ಳಡಿಯಿಸಿದನೊಂದನಂತಲ್ಲಿ
 ಕಡಿದ ಕೈ ಇರ್ದುನಾ ಯೊಡ್ಡೊಲಗದ ನಡುವೆ
 ವೃಡನಲ್ಲಿಗೆಯ್ದಂದನೊಲ್ಲು ಭಕ್ತರ ನಡುವೆ
 ಬಂದಲ್ಲಿ ರಂಗಮಂಟಪದೊಳಗೆ ಕುಳ್ಳಿದರ್
 ಇಂದುಧರನತ್ತ ಮನದೊಳಗೆ ಹತ್ತಿರೆ ಸಾರ್ದ
 ಹೃತ್ಯಮಳದೊಳಗಣ್ಣೆ ಶಿವಲಿಂಗಮಂ ತಂದು
 ಸತ್ಯವೀಶ್ವರನೊಲ್ಲು ಪೊಗಳತೊಡಗಿದನಂದು

ದೇವ ಓಂ ಜಯಜಯ ಮಹಾವೇವ ಕರುಣಿಸುದು
 ದೇವ ಕಾಲಾಂತಕ ಮಹಾಕಾಲ ಕರುಣಿಸುದು
 ದೇವ ಭೀಕರ ಮಹಾಕಾಳಗಳ ಕರುಣಿಸುದು
 ದೇವ ಸುರರಾಸದ್ವಿನಾಶಕರ ಕರುಣಿಸುದು
 ದೇವ ಚಂದ್ರಾಭರಣ ಭಾಳಾಕ್ಷ ಕರುಣಿಸುದು
 ದೇವ ನಾರದಗೇಯ ಶುಭಚುತ ಕರುಣಿಸುದು
 ದೇವ ನಾಗಾಜಿನ ಶುಭಾವರಣ ಕರುಣಿಸುದು
 ದೇವ ತ್ರಿಲೋಕ ಜನ ತಿಮಿರಹರ ಕರುಣಿಸುದು
 ದೇವ ಶರಣಾಜ್ಞ ಮುಖ ದಿನಮಣಿಯೆ ಕರುಣಿಸುದು
 ದೇವ ಘಳಘಳಿಸಿ? ತ್ರಿಶೂಲಧರ ಕರುಣಿಸುದು
 ದೇವ ದುಸ್ತರತರ ತ್ರಿಸುರಹರ ಕರುಣಿಸುದು
 ದೇವ ತ್ರಿಲೋಚನ ಮಹಾಗುರುವೆ ಕರುಣಿಸುದು
 ದೇವ ಗಂಗಾವೃತ ಜಟಾಭಾರ ಕರುಣಿಸುದು
 ದೇವ ಸದ್ಭಕ್ತಜನ ದಾನಕರ ಕರುಣಿಸುದು
 ಎಂದು ಪೊಗಳಲ್ಯಂಕರಂ ಸುವ್ಮನಿರುತಿರಲ್
 ಒಂದುವಂ ಕರುಣಿಸದೆ ಶಿವಲಿಂಗದೊಳಗಿರಲ್

ಅಂಬಿಕಾ ನೈತಂಬ ಬಿಂಬಲಂಪಟ ಹಸ್ತ
 ಎಂಬ ನುಡಿಗೇಳ್ಳು ನಸುನಗುತಭಯವರ ಹಸ್ತ

ಹೊಗಳದಿರು ಬಾಣ ಏನುಂ ಪೇಳೆನುತ್ತಮಿರೆ
 ನಾಗಭೂಷಣ ಕರುಣಿಸೆನುತ ಕೈ ಮುಗಿವುತಿರೆ
 ಕೆಯ್ಯೊಡನೆ ಕೊಯ್ದ ಕೈ ಪಲ್ಲವಿಸಿತಾತಂಗಿ
 ಕೆಯ್ಯೊಡನೆ ಕಲ್ಪತರುಮೈತಂದುದಾತಂಗಿ
 ಬಂದ ಕಯ್ಯೊಂದಲ್ಲ ಬೇಡಿದವನಾದಿಯಂ
 ಅಂದು ಕೈಯ್ಯಿಲ್ಲದವರೆಲ್ಲಗೆ ದಾರಿಯಂ
 ನಿಂದು ಬಂದೆಲ್ಲಗೆ ಕೈಗಳಂ ಕೊಡಿಸುತುಂ
 ಬಂದ ಭಕ್ತಗೆಲ್ಲ ಭಕ್ತಿಯಿಂದೆರಗುತಂ
 ಕಹಳೆ ಮದ್ದಳೆ ಶಂಖಪಟಹ ನಾದಂಗಳಿಂ
 ಬಹು ವಿಧದ ಕಿರು ಘಟಿಯ ಬಹಳ ಸ್ವನಂಗಳಿಂ
 ಶರಣರೊಡಗೂಡಿ ಶಿವನಂ ಕೇಳಿಸುತ್ತಮಿರೆ
 ಪರಿಪರಿಯ ಸಂತಸದ ಸುಖದೊಳೊಲಾಡುತಿರೆ

ನಂದರಾಜಂ ಕೇಳ್ವು ಕೌತುಕಮನೆಡೆಗೊಂಡು
 ಬಂದು ಸ್ಕೃಡೆದು ಬಾಣನನಾಗಳಿದಿಗೊಂಡು
 ಗಜಮಸ್ತಕದ ಪೇಲೆ ಪುರದೊಳಗೆ ಮೆರೆಯಿಸುತೆ
 ನಿಜ ರಾಜಧಾನಿಯೊಳ್ ನೇಹದಿಂ ಮೆರೆಯಿಸುತೆ
 ಇರಲಂದು ತೊಡಗಿಪರ ಸೇವೆಯಂ ಪಿಂಗಿವಂ
 ಹರನ ನಿಷ್ಠೆಯ ಭಾವಭಕ್ತಿಯೊಳ್ ಹೊಂದಿದಂ
 ಇಂತು ಪಲವುಂ ಕಾಲವಿಶನಂ ಪೊಗಳುತಿರೆ
 ಸಂತತಂ ಶಿವನ ಮೆಲ್ಲಡಿಗಿ ತೊತ್ತಾಗುತಿರೆ
 ಬಂದುದೊಂದಗ್ಗದ ವಿವಾನವಾಕಾಶದಿಂ
 ಅಂದು ನೋಪ್ಪರ ಕಣ್ಣಿ ಸೂರ್ಯ ಪ್ರಕಾಶದಿಂ
 ಬರೆ ವಿವಾನವನೇರಿ ರಜತಗಿಂಗಿಯ್ದುಂ
 ಪುರಹರನ ಚರಣಕ್ಕೆ ಸೈಗಡೆವುತುಂ ನಿಂದು
 ಕಂಡು ಬಾಣಂಗೆ ಗಣಪದವಿಯಂ ನಲಿದಿತ್ತು
 ಖಂಡೇಂದುನೊಳಿ ಪರಮ ಸ್ನೇಹಮಂ ಪೊತ್ತು
 ಭಕ್ತ ಜನದಿಚ್ಛೆಯಂ ಸಲಿಸುವ ಕೃಪಾಸಿಂಧು
 ಭಕ್ತರೇನೆಂದುದಂ ಮಾಡುವ ದಯಾಬಂಧು
 ಭಕ್ತ ಗುರುಭಕ್ತನಿಧಿ ಭಕ್ತರ ಮನೋಹರಂ

ಭಕ್ತಗತಿಭಕ್ತ ಮತಿಭಕ್ತ ಸಂಪತ್ಕರಂ
 ಪಂಪಾಪುರಾಂಬೋಧಿ ಸೂರ್ಣೇಂದು ಒಪ್ಪಿದಂ
 ಹಂಪೆಯ ವಿರೂಪಾಕ್ಷನನವರತನೊಪ್ಪಿದಂ

ಕಂಡೆ|| ವಾಣೀಪತಿಹರಿಯರಿಯದ
 ಜಾಣಂ ಕಲ್ಯಾಣ ಸದನನನಗೊಲವಿಂದಂ
 ಕ್ಷೇಣತರಪದವ ನೀವುದು
 ಬಾಣನ ಸುತನೆಂದು ಹಂಪೆಯ ವಿರೂಪಾಕ್ಷಾ ||



ಉದ್ಭಟದೇವರ ಮಹಾತ್ಮೆ.

ಕಂದ|| ಪಟುತರದಿಂ ಸತಿ ನುಡಿವಾ |
ಘಟಿತಮೆನೆ ಘಟಿಯಿಸುವೆನೆನಲೊಂಡೊಯ್ದಂ ||
ನಿಟಲಾಕ್ಷಂ ಪುರಸಹಿತು |
ಉದ್ಭಟದೇವನೆಮ್ಮ ಹಂಪೆಯ ವಿರೂಪಾಕ್ಷಂ ||

ರಗಳೆ.

ಉರ್ವಿಯೊಳೊಂದು ಪುರಂ ರಂಜಿಸುವುದು
ಶರ್ವನ ಸದ್ಭಕ್ತಿಯನುದ್ಧರಿಸುದು
ಅಲ್ಲಿರ್ಪಂ ಶಿವಭಕ್ತಿ ಸದರ್ಥಂ
ಸಲ್ಲಲಿತಂ ಶಿವನೊಳಗೇಕಾರ್ಥಂ
ಆತನ ಪೆಸರೆಸೆವುಉದ್ಭಟದೇವಂ
ನೂತನ ಚಿತ್ತ ಸುಸೂಜಾಭಾವಂ
ಬಲವರ್ಪುದು ಕಾಲೊಳಗಿಡಿಡಿರ್ಪುದು
ನಲಿವರ್ಪುದು ಮನದೊಳ್ಳೆಲಸಿರ್ಪುದು
ಕರಣಂಗಳ್ ಶಿವನುಪಕರಣಂಗಳ್
ಪರಿಚಾರಕರಿಂದ್ರಿಯ ವರ್ಗಂಗಳ್
ಹೃದಯ ಸಿರೋಜಂ ಸೆಜ್ಜೆಯದಾಗಿರೆ
ಸದಮಳ ಮನವೇ ಕುಮುವದಾಗಿರೆ
ಹರಣಂ ಶಿವಲಿಂಗವೆ ತಾನಾಗಿರೆ
ಪರಿಣಾಮವೆಯಮ್ಮತಾನ್ನವದಾಗಿರೆ
ಆರಾಧಿಸನಿರುಳುಂ ಪಗಲುಂ ಸಲೆ
ಪೂರೈಸುವ ಪೂಜೆಯೊಳೇಶಂ ನಿಲೆ
ಶಿವನೊಳ್ಳೊಟಂ ಶಿವನೊಳ್ಳೊಟಂ
ಶಿವನೊಳ್ಳೊಟಂ ಶಿವನೊಳ್ಳೊಟಂ
ಹಾಡುವುದೆಲ್ಲಂ ಸಕಲಸ್ತೋತ್ರಂ
ಮಾಡುವುದೆಲ್ಲಂ ಪೂಜಾಸ್ತೋತ್ರಂ

ನೆನೆದುದೆ ಎಲ್ಲಂ ಪರಮಧ್ಯಾನಂ
 ತನುಜೀವ್ಯಗಳೇಶ್ವರನನುಮಾನಂ
 ತಾನಾಗಿರೆ ಭಕ್ತಿಯ ಕರುವಾದಂ
 ನಾನಾ ಸಾಮರ್ಥ್ಯದ ನಿಧಿಯಾದಂ
 ತ್ರೈಕಾಲಜ್ಞಾನಮನೋಳಕೊಂಡಂ
 ಲೋಕೈಕ ಪ್ರಭುವಂ ಕೆಳೆಗೊಂಡಂ

ಇಂತುದ್ಭಟದೇವಂ ನೆರೆ ಮೆರೆದಿರೆ
 ಸಂತತ ಶಿವನಾನಂದದೊಳೊಪ್ಪಿರೆ
 ತನ್ನ ಮನೋವಲ್ಲಭೆ ಎನಿಸಿರ್ಪಳ್
 ಉನ್ನತ ಶಿವಪೂಜಾ ಸುಖಿಯಪ್ಪಳ್
 ಮನಕವಯವವಾದಂತೆಸೆದಿರ್ಪಳ್
 ತನುವೆರಡೊಂದೇ ಜೀವೆನಿಸಿರ್ಪಳ್
 ಜೀವಕಳೆಗಳಂ ಕಲೆಯೊಳ್ತೊರ್ಪಳ್
 ಭಾವದ ಬಳಕೆಯ ಬೆಳಸೆನಿರ್ಪಳ್
 ಇಂತೆನಿಪಾ ವಲ್ಲಭೆಯುಂ ತಾನುಂ
 ಸಂತ ಸುಖದೊಳೊಲಿದಿದುರ್ಪಂ ತಾನುಂ

ನೆತ್ತದ ಭರದಿಂದಾಡುತ್ತಿರೆಯಿರೆ
 ಮುತ್ತವದಾಯಕ್ಕುತ್ತವಿಸುತ್ತಿರೆ
 ಇದಿದುರ್ಧಟದೇವಂ ನಸುನಗೆ
 ಸಾರ್ದು ಶಿವೈಕೈ ಜ್ಞಾನಿ ಕರಂ ನಗೆ
 ಸೆಡೆದುಳ್ಳುಯ್ವುಳ್ಳನದೊಳ್ಳುನಿವಳ್
 ಬಡವಾದಳ್ ಮಾನಿನಿ ಬಸವಳಿದಳ್
 ಹಾಸಂಗಿಯನಿಳಿಪುತೆ ಹೊರೆಯಿಳಿದಳ್
 ಲೇಸಾಯ್ತಾಟವೆನುತ್ತಂ ನುಡಿದಳ್
 ಏಕಾಯ್ತೀಗಳ ಕಾರಣ ಹಾಸ್ಯಂ
 ಏಕೆನ್ನಿದುಂಟೀಯಪಹಾಸ್ಯಂ
 ಏತರ ಕುಂದಂ ಕಂಡಿರಿ ನೀವೆನೆ
 ಏತಕ್ಕಾದುಡು ನಸುನಗೆ ನಿಮಗೆನೆ

ನಿನ್ನಯ ಕಾರಣವಲ್ಲಂಬುಜಮುಖಿ
 ಎನ್ನಯ ಶರಣರ ಸಂಗಂ ಶಶಿಮುಖಿ
 ಸೌರಾಷ್ಟ್ರದೊಳಿರ್ನೋಹಿಲರೇವಂ
 ತಾರಾದ್ರಿಗೆ ನೆಗೆಯುತ್ತೆ ಶಿವಭಾವಂ
 ಪಶುಪತಿಯೊಲನೊಚ್ಚತವಾಗಿದಂ
 ಶಶಿಧರನೊಕ್ಕಂನುತವಾಗಿದಂ
 ಓರ್ವನೆ ಪೋದಂ ದೇಶಿಗರಂದದಿ
 ಶರ್ವನ ಕರಾಣಂಬಡೆಯದರಂದದಿ
 ಘಂಟಿಯ ಮೋಹಗಾಗೆಯೆ ತಾಂ ಬಿದುರ್ದು
 ನಂಟರ್ನಲ್ಲನೋಡುತ್ತಿದುರ್ದು
 ಇದು ಕಾರಣದಿಂ ನಸ ನಗತಿರ್ದೆಂ
 ಸದಮಳ ಭಕ್ತಂಗಾಂ ನಗುತಿದೆಂ

ಎನೆ ಕಟಿಕಿಯು ನುಡಿ ಆಡಲು ಕಾಮಿನಿ
 ಮನದೊಳ್ಳಸುನಗುತೆಂದಳ್ಯಾನಿನಿ
 ನಗೆಯೊಪ್ಪುವುದೀ ಪುರ ಸಹಿತೊಯ್ತೆ
 ನಗೆ ಸಫಲಂ ನಗುವಂದದೊಳೊಯ್ತೆ
 ಕುಳ್ಳಿದೆಲ್ಲರನಾಡಲ್ಪಹುದೇ
 ಒಳ್ಳೆಯರಂ ಹೊಲ್ಲಹನೆನಬಹುದೇ
 ಮಾತ ನುಡಿಯೆ ಮಾತಿನೊಳೇನಪ್ಪುದು
 ನೂತನ ಗುಣಮಂ ತೋರಲ್ವೇಳ್ಪುದು

ಎಂದೊಡೆ ಮನದೊಳ್ ಘಡಿಘಡಿಸುತ್ತಂ
 ಇಂದುಧರನ ಶರಣಂ ನೋವುತ್ತಂ
 ಪುರಮಂ ಕೊಂಡೊಯ್ದಪೆನರಿದಾವುದು
 ಧರೆ ಚಿತ್ರವೆನಲೊಯ್ದಪೆನೇವುದು
 ನಾಡಿದು ಪೋಪೆಂ ಸೋಮನವಾರಂ
 ಮಾಡುವುದುಂ ಮಾಡೆನುತಂ ಧೀರಂ
 ಇರೆ ಮಾನಿನಿಯಣಕಕ್ಕಣಕಿಸುತಿರೆ
 ಹರಭಕ್ತಂ ಕೊಂಡೊಯ್ದಪೆನೆನುತಿರೆ

ಕೊಂಡೊಯ್ಯಂ ಕೊಂಡೊಯ್ಯಂ ಪುರವಂ
 ಕಂಡರಿಯನೆ ಕೇಳುಡ್ಡುಟನಿರನಂ
 ಎನುತಂ ದೆಸೆಗೈಗಾವುದರಂ ತರೆ
 ತನಗುಳ್ಳವರಂ ನೆರೆ ಬರಸುತ್ತಿರೆ
 ಸಾರಿಸುತುಂ ದೆಸೆದೆಸೆಗಟ್ಟುತ್ತಿರೆ
 ಮೀರಿದ ಮಾತಂ ನೆರೆ ಹರಿವುತ್ತಿರೆ
 ಎನಿತೆನಿತುಂ ಸತಿ ಸಂಭ್ರಮಿಸುತ್ತಿರೆ
 ಅನಿತನಿತುಂ ಭಕ್ತಂ ಮೀರುತ್ತಿರೆ
 ಸರ್ವ ಜನಂ ಶಿವಸುರಮಂ ತೀವುತೆ
 ಶರ್ವನ ಗಣಪದಕೆಲ್ಲಂ ಬಯಸುತೆ
 ಪಾಪಿಗಳುಂ ನಿಷ್ಪಾಪಿಗಳೆಲ್ಲಂ
 ತಾಳತ್ರಯದಿಂ ಬೇವವರೆಲ್ಲಂ
 ತಂಡದೊಳೆಯ್ದುಂದೊಲವಿಂ ತೀವಿತು
 ಕಂಡವರುಂ ಕೇಳ್ವವರುಂ ತೀವಿತು
 ಇನಿತು ಪುರಂ ನರರಂತಾಯ್ತಂತಿರೆ

ಅನಿತಾ ಮಾನಿನಿ ನುಡಿಗಳ್ಳೀವಿರೆ
 ಕೊಂಡೊಯ್ದೊಡೆ ಕೈಲಾಸದೊಳರ್ಪೆಂ
 ಅಂಡಲೆವ ದುರಿತಗಳ ನೀಗಿರ್ಪೆಂ
 ಇಲ್ಲ ಭಕ್ತನನೇ ಭಂಗಿಸುವೆಂ
 ಎಲ್ಲಾ ಒರಿಯರೊಳಂ ಪಿಂಗಿಸುವೆಂ
 ಎರಡಂ ಪರಿಯಿಂದೆನಗೇ ಕಾರ್ಯಂ
 ಹರಭಕ್ತಂಗರಿದಘಟಿತ ಕಾರ್ಯಂ
 ಎನುತುಡ್ಡುಟನಲ್ಲಿಗೆ ನಡೆತಂದಳ
 ಘನ ಮಹಿಮನ ಸನ್ನಿಧಿಯೆಂದಳ
 ಬಂದುದು ವಾರಂ ನಿಂದುದು ಜನವಿದೆ
 ಇಂದವೆ ಕೊಂಡೊಯ್ಯುದು ತಲ್ಲಲ್ಲದೆ
 ಎನಲುಡ್ಡುಟದೇವಂ ನಡೆತಂದಂ
 ಮನದೊಳಗೆರಡಿಲ್ಲದನೆಯ್ದಂದಂ
 ಬಂದು ಶಿವಾಲಯದೊಳಗಂ ಪುಗುತಂ

ನಿಂದುದ್ಧೂಳನದಿಂದಂ ಮಿಗುತಂ
 ರುದ್ರಾಕ್ಷಿಗಳಂ ಮೇಳೈಸುತ್ತಂ
 ರುದ್ರನನೋಳಗಳವಡಿಮತೆ ಬರುತುಂ
 ಶಿವಲಿಂಗಕ್ಕುಭಿಷೇಕಂ ಮಾಡುತೆ
 ನವ ಪರಿಮಳ ಪೂಜೆಗಳಂ ಮಾಡುತೆ
 ಧೂಪಾರತಿಗಳ ನಲವಿಂದೆತ್ತುತೆ
 ಭಾಪುರೆ ಶಿವ ಎಂದಭವನ ನೋಡುತೆ
 ಆರೋಗಿಸಲಿತ್ತನುನಯದಿಂದಂ
 ಧೀರಂ ತಾಂಬೂಲವನೊಲವಿಂದಂ
 ಕುಡುತುಂ ಸದಮಳ ಮತಿ ಕುಳ್ಳಿದಂ
 ಕಡು ಸಲುಗೆಯ ಶರಣಂ ಕುಳ್ಳಿದಂ
 ಉದ್ಭಟನದ್ಭುತ ಗುಣಿ ಕುಳ್ಳಿದಂ
 ಸದ್ಭಕ್ತಂ ಯುಕ್ತಂ ಕುಳ್ಳಿದಂ
 ಹರನಂ ಚಿತ್ತದೊಳರಿಸುತ್ತಿದಂ
 ಹರಲೀಲೆಯನುದ್ಯೋಗಿಸುತಿದಂ
 ಸ್ವೇದಂ ಗದ್ಗದಮುಣ್ಣುತ್ತಿರೆ ಇರೆ
 ಸಾದರದಿಂ ಪುಳಕದಿ ನೆಗೆಯುತ್ತಿರೆ
 ಅನಂದಜಲಂ ಕೋಡಿಗೊಳುತ್ತಿರೆ
 ನಾನಾ ನೂತನ ರಸ ಒಸರುತ್ತಿರೆ
 ಮೃಡ ಮೂರ್ತಿಯ ವರ್ಣನೆಯಂ ತೊಡಗಲ್

ಜಡೆಮುಡಿಗೊಂದೇ ಪದ್ಯಮನೆಸಗಲ್
 ಪುರವೇಳ್ವುದು ಪುರವೇಳ್ವುದು ಶಿವ ಶಿವ
 ನರಲೋಕಕ್ಕುದ್ಭುತವೆನೆ ಶಿವ ಶಿವ
 ಪದ್ಯಕ್ಕುಂ ನೂರುಂ ಯೋಜನವಂ
 ಚೋದ್ಯಂ ನೆಗೆವುತ್ತಿದುದು ನಭವಂ
 ಪುರವಡರುತ್ತಿರೆ ಪುರಜನರಿಯರು
 ಧರಣಿಯ ಜನ ಬೆರಗಾಗುತ್ತಿದರು
 ಪುರವಳಯಂ ಹರಿಗೋಲಂತಿದುದು
 ಪುರಜನವೇಂದ ಜನದಂತಿದುದು
 ಗಗನಂ ಭವವಾರಿಧಿಯಂತಿದುಡು

ಖಗೆ ಮಿಗೆ ಭರದಿಂ ಪಡುತ್ತಿದ್ದುದು
 ದಾಂಟಿಸುವುದು ಟಿಪ್ಪಣಿಯಂತಿರೆ
 ದಾಂಟಿ ನೆಗೆವತ್ತಿದ್ದುದು ಬಣ್ಣಿಸುತ್ತಿರೆ
 ಜಡೆಯಿಂ ಶ್ರೀಚರಣಂಬರೆ ಬಣ್ಣಿಸೆ
 ತಡೆಯದೆ ದ್ರೋಣಂ ಪದ್ಯಂ ರಚಿಯಿಸೆ

ಕಾಮಾರಿಯ ಸದ್ಭಕ್ತನನರಿಯದೆ
 ಕಾಮಿನಿ ನುಡಿಗಳ್ವೊಪ್ಪುವುದನರಿಯದೆ
 ಆದುದು ಮಧ್ಯಾನ್ತವೀದೇನುಡ್ಭಟ
 ಪೋದುದು ನಿನ್ನಯ ಬಾಷೆಯದುಕ್ಕುಟ
 ಎನೆ ನಸುನಗುತುಂ ಮೇಲುಂ ನೋಡೆನೆ
 ದಿನಕರನೇರಿದ ಪೊಕ್ಕುಂ ನೋಡೆನೆ
 ನೋಡಿದಳಂ ತಾ ಮಾನಿನಿ ಮೇಲಂ
 ನೋಡಲ್ರಜತಾಚಲದ ವಿಶಾಲಂ
 ಶಶಿರವಿಕೋಟಿಗಳಂ ಭಂಗಿಸುತ್ತಿರೆ
 ಪೊಸ ಪೊಸ ಬೆಳಗಿಂ ಘುಳುಘುಳಿಸುತ್ತಿರೆ
 ನೋಡಲ್ಪವುದೆ ಕಣ್ಣಂ ಮುಚ್ಚುತೆ
 ನೋಡಿದ ಭಯದಿಂ ಮನದೊಳ್ಳೆಚುರ್ತೆ
 ಉಡ್ಭಟದೇವಂಗಂ ಮೆಯ್ಯಿಕ್ಕುತೆ
 ಅದ್ಭುತ ರಸದೊಳಗಾಳುತ್ತೇಳುತೆ
 ಇರೆ ನೆಗೆದುದು ಪುರವಡರಿತು ನಭವಂ
 ಸುರಗಿರಿಯಂ ಮೀರಿತ್ತತಿ ವಿಭವಂ

ಕೈಲಾಸಪುರ ದ್ವಾರದ ಮುಂದಂ
 ಶೈಲಜೆಯರಸನ ಭವನದ ಮುಂದಂ
 ನಿಂದಿರಲುಡ್ಭಟದೇವಂ ಬಂದಂ
 ಇಂದುಧರನ ಆಣ್ಣಿಗೆ ನಡೆತಂದಂ
 ನಡೆತರುತಂ ಕಾರುಣ್ಯಾಂಬೋಧಿಗೆ
 ಕಡು ಸಲಿಗೆಯ ಶರಣರ ಸಂತೋಷಿಗೆ
 ನೆನೆವರ ಮನದಾಳನಂದ ಪ್ರತತಿಗೆ
 ಅನುನಯದಿಂ ಬಣ್ಣಿಸುವರ ಸುಮತಿಗೆ

ಬ್ರಹ್ಮಾಂಡ ಪ್ರಕರಾವೃತ ಕೀರ್ತಿಗೆ
 ಬ್ರಹ್ಮಂ ವೆಸರಡಬಾರದ ಮೂರ್ತಿಗೆ
 ನೆನೆಯದ ಮುನ್ನಂ ಕರುಣೆಪ ದಾನಿಗೆ
 ನೆನೆವರನಘದಿಂದೆತ್ತವ ಮಾನಿಗೆ
 ಮೆಯ್ಯಕ್ಕಿದನುಧ್ಯಟದೇವಂ ಸಲೆ
 ಮೆಯ್ಯೊಪ್ಪುಳಕಾವಳ ಕೇಲಿಸಿ ನಿಲೆ
 ಕಂಡಾಗಳೆ ಶಂಕರನೊಲವಿಂದಂ
 ಕಂಡಾ ನಂದೀಶ್ವರ ಧರೆಯಿಂದಂ
 ಪುರ ಸಹಿತಂ ನಡೆತಂದವರುಂಟೆ
 ತರುಣಿಯ ನುಡಿಯಂ ಸಲಿಸಿದರುಂಟೆ
 ಹರಲೀಲೆಯ ನೆರೆ ತಾಳ್ದವರುಂಟೆ
 ಧರೆ ಚಿತ್ರವೆನಲ್ಪಂದವರುಂಟೆ
 ಎಂದುದ್ಭಟದೇವನೇತ್ತುತ್ತಂ
 ಕುಂದದ ಕೃಪೆಯಿಂ ಬಿಗಿದಪೂತ್ತಂ
 ಗಣ ಪದವಿಯನಾನಂದದಲೀವೃತೆ
 ಗಣ ಸಂತತಿಗತಿಶಯದಿಂದ್ರಿಸುತೆ
 ಪುರಮಂ ಶಿವಲೋಕದೊಳ್ಳೊಲ್ದಿಸುತೆ
 ಪುರಜನಕೆಲ್ಲಂ ಕರುಣವನೀವೃತೆ
 ಶಶಿರವಿ ಶಿಖಿಲೋಚನನೊಪ್ಪಿದ್ಧಂ
 ಪಶುಪತಿ ಗಿರಿಜಾಪತಿಯೊಪ್ಪಿದ್ಧಂ
 ನೀಲಗಳ ನಿರ್ಮಳನೊಪ್ಪಿದ್ಧಂ
 ಕಾಲಹರೆಂ ಪುರಹರನೊಪ್ಪಿದ್ಧಂ
 ಭೀಮಂ ಭರ್ಗಂ ಭವನೊಪ್ಪಿದ್ಧಂ
 ಸೋಮಂ ಶಾಂತಂ ಶಿವನೊಪ್ಪಿದ್ಧಂ
 ಹೆಂಪಿನ ಹೆಚ್ಚಿನ ನಿಧಿಯೊಪ್ಪಿದ್ಧಂ
 ಹಂಪೆಯ ವಿರುಪಂ ತಾನೊಪ್ಪಿದ್ಧಂ
 ಕಂದ|| ದೇವಂ ದೇವಂ ದೇವರ

ಜೀವಂ ದಯೆಯಿಂದಲೆನಗೆ ಚಂದ್ರಾಭರಣಂ

ಛಾವಿಸಿ ಭಕ್ತಿಯನುಧ್ಯಟ

ದೇವನ ಸುತನೆಂದು ಕುಡುಗೆ ಹಂವೆಯರಾಯಂ ||

ಹಲಾಯುಧದೇವರ ರಗಳೆ.

ಕಂದ|| ಶ್ರೀ ವಿಶ್ವೇಶ್ವರನಭವಂ
ದೇವ ಕುಲಾರ್ಕಂ ಸುರಾರಿಮೆರೆದಂ ಶಿವಸ
ದ್ಭಾವಿ ಎಸಿಪ್ಪ ಹಲಾಯುಧ
ದೇವನನೋಲವಿಂ ಹಂಪೆಯ ವಿರೂಪಾಕ್ಷಂ ||

ರಗಳೆ.

ಉತ್ತರದಿಶಾಭಾಗದೊಳ್ಪೀರ್ತಿಯಂ ಪಡೆದು
ಒತ್ತರಿಪ ಮಾಯೆಯಂ ಸಚ್ಚರಿತದಿಂ ಗೆಲಿದು
ಇರ್ಪುದು ನವಗ್ರಾಮವೆಂಬ ಗುರವಂತಲ್ಲ
ಇರ್ಪನೋರ್ವಂ ಶಿವನ ಭಕ್ತನೋಲವಿಂದಲ್ಲಿ
ತನ್ನ ನಾಮಂ ಹಲಾಯುಧನೆಂಬುದಾಗಿರಲೆ
ತನ್ನ ಕೆಯ್ಯಾರ್ಚನೆ ಶಿವಂಗೆ ಸವಿಯಾಗಿರಲೆ
ನಡೆತಂದು ಶಿವನಿಳಯಮಂ ಪೊಕ್ಕು ಕೈಮುಗಿದು
ವೃಡ ಮೂರ್ತಿ ಘನಕೀರ್ತಿ ಎನುತ ಕೆಯ್ಯಂ ಮುಗಿದು
ತೆಗೆದಪ್ಪಿ ಮುಂಡಾಡಿ ಮುದ್ದಾಡಿ ಮತ್ತಪ್ಪಿ
ನೆಗೆವ ಸುಳಕಂಗಳಂಗದೆ ಕೀಲಿಸುತ್ತಪ್ಪಿ
ಅಪ್ಪಳಿಯದಲ್ಲಿ ಮಜ್ಜನಕೆರೆದು ತಲ್ಲಿದು
ತಪ್ಪಿ ತಡಬಡಿಸುತುಂ ಪೊಸಪೂಜೆಯಂ ಮೆರೆದು
ಕಣಿಯುತ್ತೆ ಮಣಿಯುತ್ತೆ ಧೂಪಮಂ ನಲಿದಿತ್ತು
ತಣಿಯುತ್ತೆ ತೂಗುತ್ತೆಯಾರತಿಗಳಂ ಪೊತ್ತು
ಅರೋಗಣೆಯನಿತ್ತು ವಿಳೆಯಂಗಳನಿತ್ತು
ತಾರಾದ್ರಿಯರಸಂಗೆ ಸಕಳ ಸುಖಮುಮನಿತ್ತು
ಪೊಸಗಬ್ಬಮಂ ಗದ್ಯಪದ್ಯಂಗಳಂ ಪೆಳ್ಳು
ಅಸನಾಕ್ಷನೊಸ್ಸಿಂದ ಕಿಂಕರತೆಯಂ ತಾಳ್ಳು
ಇರ್ಪನೊರುತ್ತರೆ ಹಲಾಯುಧಂ ಹರುಷದಿಂ
ಸರ್ಪಭೂಷಣನ ಸದ್ಭಕ್ತಿ ಸಂಸ್ತರ್ಪದಿಂ

ಇರಲಾ ನವಗ್ರಾಮದ ಪ್ರಭುಗಳೆಲ್ಲರೂಂ
ಹರುಷದಿಂ ಕೊಂಡಾಡುತಿರ್ಪರೊಲ್ಲರೂಂ
ಆ ನವಗ್ರಾಮಕ್ಕೆ ತಾನೆ ಸಜ್ಜನನಾಗಿ
ಎನೆಂಬೆ ಶಂಕರಾರ್ಚನೆಗೆ ಸಿರಿಕರನಾಗಿ
ಎಲ್ಲರೂಂ ಸದ್ಭಕ್ತರಂ ಯುಕ್ತರಂ ಮಾಡಿ
ಎಲ್ಲರೂಂ ಪರಮ ಪೂಜಾಸಕ್ತಿಯೊಳ್ಳೂಡಿ
ಭಾಳಕ್ಕೆ ಭೂತಿ ನಾಲಿಗೆಗೆ ಪಂಚಾಕ್ಷರಂ
ಗಳಭೈಷಾಡ್ಯಂಗಕೆ ರುದ್ರಾಕ್ಷಿ ವಿಸ್ತರಂ
ಕಿವಿಗೆ ಶಿವಕೀರ್ತಿ ಕಣ್ಣಿಗಳಚ್ಚು ಸುಖಜಳಂ
ತವಕೆಸುವ ಭಾವಕ್ಕೆ ಶಿವನೂರ್ತಿಯುಜ್ವಳಂ
ಕೆಯ್ಗೆ ಸುಖವೊಸರ್ಪ ಸಂಪದದ ಕಂಪನಂ
ಮೆಯ್ಗೆ ನಳನಳಿಸಿ ಬಳೆ ಬಳೆವ ಪುಳಕದ ಬನಂ
ತೊಡಿಗೆಯಾಗಿರೆ ಮಾಡಿದಂ ನವಗ್ರಾಮದೊಳ್
ವೃಡನಲ್ಲದರಿಯದ ಹಲಾಯುಧಂ ಪ್ರೇಮಮೋಳ್
ಇಂತು ನೋಡುತ್ತವಾಡುತ್ತ ಹಾಡುತ್ತಮಿರೆ
ಸಂತತಂ ಶಿವಭಕ್ತಿ ಪರ್ಬಿ ಪಲ್ಲವಿಸುತಿರೆ

ಒಂದು ದಿವಸಂ ನವಗ್ರಾಮದ ಪ್ರಭುಕುಳಂ
ಒಂದೂರ್ಗಿ ಬಂದೆಲ್ಲರೂಂ ಭಕ್ತ ಸಂಕುಳಂ
ಪರಮ ಭಕ್ತಂ ಹಲಾಯುಧಗಣವರನ ಕೂಡೆ
ನೆರೆದು ಶಿವಗೋಷ್ಠಿಯಿಂದಾನಂದವಳ್ಳುಡೆ
ಇರೆ ಮಾತುಮಾತಿಗೆ ಗೋಷ್ಠಿ ಮೀರುತ್ತಿರಲ್
ಹರಭಕ್ತರೊಳಧಿಕರ ಪ್ರಸಂಗಂ ಬರಲ್
ಓಹಿಲಯ್ಯಂ ಶರೀರಂ ಬೆರಸು ಪೋಗಲೈ
ಸಾಹಸದೆ ನಸುನಗುತ ಪುರಸಹಿತ ಪೋಗಲೈ
ಉದ್ಭಟಂ ಗಲ್ಲದಿನ್ನುಳಿದರ್ಗೆ ತೀರ್ವುದೇ
ಅದ್ಭುತ ರಸಂ ಮಿಕ್ಕ ಭಕ್ತರ್ಗೆ ಸಾರ್ವದೇ

ಎನೆ ಹಲಾಯುಧದೇವನುಬ್ಬಸಂಗೊಂಡಲ್ಲಿ
ಮನದೊಳಗೆ ಶರಣನತಿ ಹುಳುಡಿಸುತ್ತಂತಲ್ಲಿ

ಶಿವನೊಲೈಡೊಡರಿದೇನು ಪುರವನೊಯ್ದುದು ಪಿರಿದೆ
ಭವನ ಕಾರುಣ್ಯಉಕ್ಕೊಡೆ ತಾನಿವೆಲ್ಲರಿದೆ

ಎಂದೊಡೆ ಹಲಾಯುಧಂಗೆಂದರಾ ಗೌಡಗಳ್
ಸಂದಣಿಸ ಕಟಕಿಗಳನಾಡಿದರ್ಪಭುವುಗಳ್
ಉದ್ಭಟನನಾಳಗೊಳ್ಳಂ ಹಲಾಯುಧ ನಿನಗೆ
ಸದ್ಭಕ್ತನಷ್ಟೆ ನೆರೆ ಕೊರತೆಯುಂಟೇ ನಿನಗೆ
ಇಂತಾಳಗೊಳ್ಳುವರ್ಘನವಲ್ಲದಿರ್ಪರೇ
ಕಂತುಮದಹರನಲ್ಲಗೋರ್ವನೇ ಪೋಪರೇ
ಎಮ್ಮೀ ನವಗ್ರಾಮಮುಂ ಒಯ್ಯದಿರ್ಪರೇ
ಎಮ್ಮೆಲ್ಲರಂ ಶಿವನ ಮುಂದಿರಿಸದಿರ್ಪರೇ

ಎಂದ ಕಟಕಿಗಳಂ ಹಲಾಯುಧಂ ಕೇಳುತಂ
ನಿಂದು ಬಾಷೆಗಳನಿತ್ತಂ ಸಭೆಯೊಳುಬ್ಬುತಂ
ನಿಮ್ಮ ನುಡಿಯಲ್ಲ ಶಿವನ ಪ್ರೇರಣೆ ಎಂದೆನುತೆ
ನೀವೆಂದ ಮಾಳ್ಳೆಯಿಂ ಕೊಂಡು ಪೋದಪೆನೆನುತೆ
ಒಂದು ಪುರಮಂ ಕೊಂಡು ಪೋದನುದ್ಭಟನಲ್ಲಿ
ಸಂದಿಸಿ ನವಗ್ರಾಮ ಸಹಿತನೆಯ್ದುವೆನಿಲ್ಲಿ
ಉದ್ಭಟಂಗುಳ್ಳ ಚಂದ್ರಾಭರಣವೆನಗಿಲ್ಲ
ಅದ್ಭುತಂ ಮಾಳ್ಳೆನೀ ಕಟಕಿಗಳೆಮಗೆ ಸಲ್ಲ
ನಾಳೆ ಕೊಂಡೊಯ್ದುಪೆಂ ಹೊಯ್ದುಂಗುರವನೆಂದು
ಶಾಲಿಯಣುಗಂ ಹೊಯ್ದಿದಂ ಧರೆ ನಡುಗಲಂದು
ಸಡಿಫಡ ನರೋರಗರೊಳಡ್ಡ ಬರ್ಪವನಾವ
ನಡೆಗೊಂಡು ಭಕ್ತಿ ಕಳೆಗಿದಿರಪ್ಪನಿನ್ನಾವ
ಎಂದು ಘರ್ಜಿಸಿ ಗಜರಿ ಶಿವರಾತ್ರೆಯಂ ಮಾಡಿ
ಮುಂದೆ ಬೆಳಗಾಗೆ ಭಸಿತೋದ್ಧೂಳನಂ ಮಾಡಿ
ನಡೆವೇಂ ನವಗ್ರಾಮ ಸಹಿತಾಗಿ ನೋಡೆನುತೆ
ವೃಡನಾಲಯಕ್ಕೆ ಬಂದಂ ಸಾರು ಸಾರೆನುತೆ

ಒಂದು ಶಿವನಂ ನೋಡಿ ಶಂಕರಾ ಶಶಿಧರಾ
ಇಂದೆನಗೆ ಕರುಣಿಸುದು ಗಿರಿಜಾ ಮನೋಹರಾ

ದೇವ ನೀಂ ಕರುಣಿಸಿದೊಡೆನಗೆ ತೀರದುದುಂಟೆ
 ದೇವ ನೀಂ ಕೃಪೆ ಮಾಡಲಾವುದೊಂದರಿದುಂಟೆ
 ಕರುಣಿಸಲಿರುಂಪೆಯದು ಬ್ರಹ್ಮನಾಗದೆ ದೇವ
 ಕರುಣಿಸಲ್ಪಡಕನುಂ ವಿಷ್ಣುವಾಗದೆ ದೇವ
 ಭಕ್ತರಭಿಮಾನವೇ ಭಕ್ತರಾರ್ಥನವೇ
 ಭಕ್ತರನುಕೂಲವೇ ಭಕ್ತರ ನಿಧಾನವೇ
 ಜಯ ಸುರನದೀತರಂಗಾವೃತಜಟಾಭಾರ
 ಜಯ ಸುಧಾಕರ ಕಳಾಧರ ಮಂಗಳಾಕಾರ
 ಜಯ ಲೋಚನತ್ರಯ ವಿರಾಜಿತ ವ.ಹಾ ಪ್ರಭುವೆ
 ಜಯ ಸರ್ಪರಾಜಕುಂಡಲಮಂಡಿತ ಪ್ರಭುವೆ
 ಜಯ ವಿಮಳಪಂಚಮುಖರಂಜಿತಸದಾಶಿವನೆ
 ಜಯ ನೀಲಕಂಠ ಭವಹರ ಭವಾನೀ ಧವನೆ
 ಜಯ ದಶಭುಜಾದಂಡ ಜಯ ಗಜಾಜಿನಗಾತ್ರ
 ಜಯ ಪುಂಡರೀಕ ಚರ್ಮಾವರಣಕಟಿಸೂತ್ರ
 ಜಯ ಕಮಲನೇತ್ರಪೂಜಿತಪಾದಸರಸಿರುಹ
 ಜಯ ಸಕಳಭಕ್ತಕಾಮಿತಕಲ್ಪಭೂಮಿರುಹ
 ಜಯ ನಿತ್ಯ ಜಯ ಸತ್ಯ ಜಯ ಭರ್ಗ ಜಯ ಭೀಮ
 ಜಯ ರುದ್ರ ಜಯ ಭದ್ರ ಜಯ ರಾಮ ಜಯ ಸೋಮ

ಎಂದು ಪೊಗಲ್ವನಿತಕ್ಕೆ ಪುರವೇಳ್ವವಮ್ಮಮ್ಮ
 ಚಂದದ ನವಗ್ರಾಮವಾಗಸದೊಳಮ್ಮಮ್ಮ
 ನೆಗೆಯೆ ಪೂಮಳೆಗರೆದವೀ ಧರತಳದೊಳಗೆ
 ಜಗವರಿಯೆ ದುಂದುಭಿನಾದಂಗಳೊಳಮೊಳಗೆ
 ಗಗನದೊಳ್ಪೋಗುತಿರೆ ಲೋಕವೆಲ್ಲಂ ಕಂಡು
 ಬಗೆಗಗೋಚರವಾಯ್ತೆನಲ್ ಕೌತುಕಂಗೆಂಡು
 ಸುಖ ಗೋಷ್ಠಿ ಎತ್ತ ಮಾತಿನ ಮಾತು ತಾನೆತ್ತ
 ನಿಖಿಳವರಿಯಲ್ ನವಗ್ರಾಮವೇರುವುದೆತ್ತ
 ಒಂದು ಪುರ ಒಂದುಧ್ವಟನ ಕೂಡೆ ನೆರೆ ಪೋಯ್ತು
 ಒಂದೆಂದೊಡೊಂಬತ್ತೆನಿಪ್ಪುದಿವರಿಂದಾಯ್ತು
 ಆಹಾ ಹಲಾಯುಧನ ಭಾಷೆ ಕೇಳ್ವರ್ಗಾಸೆ

ಆಹಾ ಹಲಾಯುಧನ ಭಾಷೆ ಭಕ್ತಿಗೆ ಲೇಸಿ
ಎಂದಿಂತು ಜನವೆಲ್ಲ ತಲೆದೂಗಿ ಕೊಂಡಾಡೆ

ಬಂದೇರಿದವು ನವಗ್ರಾಮವಸುರನೋಡೆ
ಇಂದ್ರಾದಿದಿಕ್ಪಲ, ಪುರವೆಲ್ಲವಂ ದಾಂಟೆ
ಚಂದ್ರ ಮಾತಾಂಡ ತಾರಾಲೋಕಮಂ ದಾಂಟೆ
ಸತ್ಯಲೋಕಕ್ಕೆ ನಗೆದುವು ನವಗ್ರಾಮವಿದು
ಸತ್ಯಶರಣನ ಹಲಾಯುಧನ ಸಾಮರ್ಥ್ಯವಿದು
ದೇವಲೋಕಕ್ಕೆ ಪೋಸತಾಗುತಿರೆ ನಡೆತಂದು
ದೇವ ನಂದೀಶ್ವರನ ಬಾಗಿಲ್ವರಂ ಬಂದು
ನಿಂದಿರಲ್ ಭರದಿಂದಲಿಳಿದಂ ಹಲಾಯುಧಂ

ಇಂದುಮೌಳಿಯನೀಕ್ಷಿಸುತ್ತೆ ನಾನಾ ವಿಧಂ
ಪೊಗಳತುಂ ಪೊಂಗುತುಂ ಮೆಯ್ಯಿಕ್ಕೆ ಪಟ್ಟಿರಲ್
ಬಗೆ ಸದಾಶಿವನ ಮೆಲ್ಲಡಿಗಳಂ ಮುಟ್ಟಿರಲ್
ಕಂಡು ಶಂಕರನಲ್ಲಿ ಗಣಕುಲಕೆ ತೋರುತುಂ
ತಂಡತಂಡದ ಪುಳುಕ ದಿಂಡೆಗೊಳಲುರ್ಬುತುಂ
ನೋಡಯ್ಯ ನಂನೀಶ ಇಂತಸ್ತು ಭಕ್ತನಂ
ನೋಡೇಕನಿಷ್ಟೆಗೂಡಿದ ಭಕ್ತಿಯುಕ್ತನಂ
ಮಾತುಮಾತಿಂಗಿಲ್ಲಿಗೆಯ್ವಿ ಬಂದವರುಂಟೆ
ಜಾತಿಸೂತಕವಳಿದು ನೀತಿಗೆಟ್ಟವರುಂಟೆ
ಒಂಬತ್ತು ಪುರವರ್ಗ ಸಹಿತ ಬಂದವರುಂಟೆ
ಆಂಬರದ ಬಟ್ಟಿಯೊಳ್ ನಂಬಿ ಬಂದವರುಂಟೆ
ಎನ್ನ ಭಕ್ತಗೆ ಮೂದಲೆ ಮಾತು ಸೈರಿಪುದೆ
ಎನ್ನ ಭಕ್ತಗೆ ಕಪಟಂಗಳುಂ ಸೈರಿಪುದೆ
ಎನ್ನ ಭಕ್ತಗೆ ಹಿಂದೊಂದು ಮುಂದೊಂದುಂಟೆ
ಎನ್ನ ಭಕ್ತಗೆ ಪುಸಿಗಳ ಪಸರವೇನುಂಟೆ
ನವವಿಧಂ ನವಕೂಜೆ ನವನವ ಪ್ರೇಮವಿವೆ
ನವರಸಾನ್ನವು ಭಕ್ತಿ ನವನವ ಗ್ರಾಮವಿವೆ
ಎನುತಂ ಹಲಾಯುಧನನೆತ್ತಿ ತಳ್ಳಿಸುತುಂ

ಮನವಾರೆ ಗಣಪದವನೊಪ್ಪದಿಂದೀಯುತುಂ
 ಆ ನವಗ್ರಾಮಮಂ ರುದ್ರಲೋಕದೊಳರಿಸಿ
 ನಾನಾ ಸುಖಂಗಳಂ ಚಿತ್ತದೊಳಗಾದರಿಸಿ
 ದುರಿತಹರನಂತಕಹರಂ ಪಂಚಶರಹರಂ
 ಪುರಹರಂ ಜನನಹರನಗಜಾಮನೋಹರಂ
 ಶಶಿಧರಂ ಫಣಿಧರಂ ಸುರಿಚಿರ ಜಟಾಧರಂ
 ವಿಷಧರಂ ಗಜಚರ್ಮಧರನತುಳಧರಂ
 ಸುರ ಶಿರೋಮಾಲಾಧರಂ ದಕ್ಷಮುಖಹರಂ
 ಸರಸಜಾಸನ ಶಿರಃಕಮಳಮಂಡಿತಕರಂ
 ಸದಮಳಂ ಸುಖಮಯಂ ಸಕಳಗುಣನೊಪ್ಪಿದಂ
 ಮದನಾರಿ ಹಂಪೆಯ ವಿರೂಪಾಕ್ಷನೊಪ್ಪಿದಂ ||

ಕಂದ|| ಶ್ರೀವಾಣೀಪತಿಗಳ ಗುರು
 ದೇವಂ ದಯೆಯಿಂದಲೆನಗೆ ಭಕ್ತಿಯನೊಲವಿಂ
 ದೀವುತ್ರಿಕೇ ಹಲಾಯುಧ
 ದೇವನ ಸುತನೆಂದು ಹಂಪೆಯ ವಿರೂಪಾಕ್ಷಂ ||



ಸಾಮವೇದಿಗಳ ಮಹಾತ್ಮೆ.

ಕಂದ|| ಧರಣೀ ತಳದೊಳ್ಳೆರೆದಂ |

ಸರಾಗದಿಂ ಸಾಮವೇದಿಗಳನಹಿ ಕಟಕಂ ||

ಕರುಣಾಕರನಪ್ರತಿಮಂ |

ಓ ಪ್ರಮಥನಂ ದೇವ ಹಂವೆಯ ವಿರೂಪಾಕ್ಷಂ ||

ರಗಳೆ.

ಉತ್ತರದಿಶಾಭಾಗದೊಳಗೆ ಭಾಸುರವೆನಿಸಿ
 ಭತ್ತೀಸಪುರವಿರ್ಪುದೀ ಧರೆಗೆ ತೊಡವೆನಿಸಿ ೯೫
 ಆ ಪುರಂಗಳೊಳೊಂದು ಪುರದೊಳರ್ಪಂ ನೋಡ
 ಪಾಪರಹಿತಂ ಸಾಮವೇದಿ ಎಂಬಂ ನೋಡ
 ಸಾಮವೇದಂ ಒಂದು ರೂಪಾಗಿ ನೆಲಸಿರ್ಪ
 ಭೂಮಿಯೊಳಗುಳ್ಳ ಶಾಸ್ತ್ರಂ ಜಿಹ್ವೆಯೊಳಗಿರ್ಪ
 ಸಕಲ ಕಾವ್ಯಂ ನಾಟಕಂ ತನ್ನ ಮುಖವಪ್ಪ
 ಸಕಲ ವೇದಾಂತ ಸಿದ್ಧಾಂತದಿಂದ ದೃಢವಪ್ಪ
 ತರ್ಕ ತಂತ್ರಂ ವ್ಯಾಕರಣ ಕಳಾವಿದನಪ್ಪ
 ಮಾರ್ಕೊಳಲ್ಪರದ ಮಹಾವಾಗ್ಯ ಎನಿಸಿಪ್ಪ
 ಎಂತಪ್ಪ ಪಿರಿಯರುಂ ಬಂದು ಮೆಯ್ಯಿಕ್ಕುವರ್
 ಎಂತಪ್ಪ ವಿದ್ವಾಂಸರುಂ ತನಗೆ ತೆಕ್ಕುವರ್
 ವೇದಮಯವಾಚರಣೆ ನುಡಿ ಎಲ್ಲ ಶಾಸ್ತ್ರಮಯ
 ವಾದುದೇನೆಂಬೆನಾತನ ಮನಂ ಕಾಂತಿಮಯ
 ಎರಗನಾರ್ಗಂ ನೋಡ ತನಗೆರಗುವದು ಜಗಂ
 ನೆರೆ ಹೊಗಳ ಹೊಗಳುವುದು ತನ್ನ ಧರೆ ಸೋಜಿಗಂ
 ತಿಷ್ಠರಾ ಮೂರು ಸಾಸಿರದ ಮೇಲೈನೂರು
 ಪೋಷ್ಯ ವರ್ಗಂ ಧರೆಯ ಜನವೆಲ್ಲ ಸಲೆ ಮಾರು
 ವಾಮು ಹಸ್ತದೊಳಲ್ಲದಿಕ್ಕನಕ್ಷತೆಗಳಂ
 ವಾಮೋತರದೊಳಗ್ನಿ ನೆಲಸಿರ್ಪದಗ್ಗಳಂ

ಇಂತಸ್ತು ಪುಣ್ಯಕೀರ್ತಿಯನೊಪ್ಪದಿಂ ಸಾರ್ಧ
ಸಂತತಂ ಭತ್ತೀಸಸುರದೊಳಗೆ ಸುಖಮಿದುರ್

ಒಂದು ದಿವಸಂ ಸಾಮವೇದಿಗಳ್ ಶಿಷ್ಯರುಂ
ಮುಂದು ಜಾವದೊಳೆದ್ದು ಕೂಡಿಕೊಂಡೆಲ್ಲರುಂ
ಆರಣವನೋದಲಾರಣ್ಯಕ್ಕೆ ನಡೆತಂದು
ಭಾರಣೆಯ ವಿದ್ವಾಂಸರೊಡಗೂಡಿ ಬರುತಂದು
ಅಶ್ವತ್ಥ ಮೂಲವೇದಿಕೆಯಲ್ಲಿ ಕುಳ್ಳಿದುರ್
ವಿಶ್ವ ಜನವಾರುವರಿಯದ ಕಾನನದೊಳಿದುರ್
ಋಚವರ್ಧ ಋಚವೆಂಬವಂ ನಲಿದು ಪೇಳುತುಂ
ರುಚಿಯಿಸಲ್ಪಾದವರೆ ಪಾದವಂ ಪೇಳುತುಂ
ಪದಸಾಳಿ ವರ್ಗ ಕ್ರಮಂಗಳಂ ತಿಳಿಸುತುಂ
ಪದುಳದಿಂದಂ ಇದುರ್ ಹಸನಿದೆಂದರಿಸುತುಂ
ಬೆರಲಿಂದುದಾತ್ತಾನದಾತ್ತಂಗಳಂ ತೋರಿ
ಸ್ವರಿತ ಪ್ರಚಯ ಮುಖ ಸ್ವರ ಭೇದಮಂ ತೋರಿ
ಭಂದಸ್ಸು ಋಷಿ ದೇವತಗಳೆಂಬಿವಂ ಪೇಳ್ದು
ನಿಂದ ಮಧ್ಯಾನ್ತ ಪರಿಯಂತರಂ ಮಿಗೆ ಪೇಳ್ದು
ನಡೆತಂದಂ ಸಾಮವೇದಿಗಳ್ಳಲವಿದೆ
ನಡೆತಂದರಾಕಾಶಗಮನದೊಳ್ಳಲವಿದೆ
ಕೆಳಗೆ ಶಿಷ್ಯಪ್ರತತಿ ಕೈ ಮಗಿದು ಬರುತಮಿರೆ
ಇಳಿಗೆ ಪೊಸತೆನೆ ಮೇಲೆ ಧೋವತಿಗಳಾರುತಿರೆ
ತಳರ್ಗಾಸೆ ಬೆಳಬೆಳಗೆ ಸುಲಿಪಲ್ ತೊಳತೊಳಗೆ
ನಳನಳಿಪ ಮೆಯ್ವೆಳಗು ಬನವೆಲ್ಲಮಂ ಬೆಳಗೆ
ನಡೆತಂದರಿಟ್ಟ ಮುಟ್ಟಿಗಳೆಂ ಪವಿತ್ರದಿಂ
ನಡೆತಂದರಿಕ್ಕಿದ ಯಜ್ಞೋಪವೀತದಿಂ
ಬರುತಿರ್ದರಾ ಸಾಮವೇದಿಗಳ್ ಗಗನದೊಳ್
ಬರುತಿರ್ದಂ ಶಿಷ್ಯರೆಲ್ಲ ಭೂವಳಯದೊಳ್

ಇತ್ತಲಾ ಭತ್ತೀಸಸುರದಿಂದೆ ನಡೆತಂದು
ಉತ್ತಮ ಶಿವಾರ್ಚಕರ್ತೃಪಚ ದೇವರ್ಬಂದು

ಭವಿಗಳಾರುಂ ಸುಳಿಯಬಾರದಟ್ಟಿಡವಿಯೊಳ್
 ಭವನನರ್ಚಿಸಲೆಂದು ಸರ್ವ ಸುಖವೃತ್ತಿಯೊಳ್
 ಕಾಡ ಮೊಲ್ಲಿಯ ಮಲ್ಲಿಗೆಯ ಹೊದರ ತಳದೊಳಗೆ
 ಕೂಡಿ ತಣ್ಣಿನ ಚಂತ್ರಕಾಂತ ಭೂಮಿಕೆಯೊಳಗೆ
 ಕದಳದಳಂಗಳಂ ಕಮಲಕತ್ರಂಗಳಂ
 ಮುದದಿಂದಶೋಕಮಾವುಗಳ ಕೆಂದಳಿಗಳಂ
 ನಯನಪ್ಪ ಮೃದುವಪ್ಪ ಸಿಂಹಾಸನನನಿಕ್ಕಿ
 ಭಯಭಕ್ತಿಯಿಂ ಹಿಗ್ಗುತುಂ ಪ್ರೇಮರಸ ಉಕ್ಕಿ
 ನದಿಯಗ್ಗವಣಿಗಳಂ ಕುಣಿಕುಣಿದು ತಂದಿಳಿಸಿ
 ಪದುಳದಿಂ ಬರ್ದುಕಿದೆಂ ಬರ್ದುಕಿದೆನೆನುತ್ತಿಳಿಸಿ
 ಸಂಪಿಗೆಯ ಮಲ್ಲಿಗೆಯ ಮೊಲ್ಲಿಯಚ್ಚಲರ್ಗಳಂ
 ಕಂಪಿಸುತೆ ಸುಳುಕಿಸುತೆ ಮೊಚ್ಚು ಮೊಸಸೂಗಳಂ
 ಕೊಂಡು ಬೀದೆನ್ನಯ್ಯ ಎನ್ನರಸ ಬಾರೆಂದು
 ಖಂಡೇಂದು ಮೌಳಿ ಫಣಿಕುಂಡಲನೆ ಬಾರೆಂದು
 ಭಕ್ತಜನ ಬಾಂಧವನೆ ಬಾರಯ್ಯ ಬಾರೆಂದು
 ಮುಕ್ತಿಪ್ರದಾಯಕನೆ ಬಾರಯ್ಯ ಬಾರೆಂದು
 ಸೆಜ್ಜೆಯಿಂ ಶಿವಲಿಂಗಮಂ ತೆಗೆದು ಬೋಳೈಸಿ
 ಸಜ್ಜನ ಸ್ನೇಹಮಂ ಮನದೊಳಗೆ ಮೇಳೈಸಿ
 ತಳರ ಸಿಂಹಾಸನದ ಮೇಲೆ ಬಿಜಯಂಗೈಸಿ
 ದಳದಳನೆ ಸುರಿವಶ್ರುಧಾರೆಯಂ ಸಂತಯಿಸಿ
 ಇರವಂತಿಯೊಂದರಲನುತ್ತಮಾಂಗದೊಳಿರಿಸಿ
 ಹರುಷದಿಂ ನಲಿಯುತ್ತೆ ನೆರೆ ನೋಡುತಾದರಿಸಿ
 ಮುಂಡಾಡಿ ಮುದ್ದಾಡಿ ಕಣ್ಣದೊಳಗೆಗೊತ್ತುತುಂ
 ಕೊಂಡಾಡಿ ಕೊನೆದಾಡಿಯುರದೊಳಚ್ಚೊತ್ತುತುಂ
 ಮತ್ತೆ ಬಿಜಯಂಗೈಯ್ಸಿ ನೋಡುತುಂ ತೂಗಾಡಿ
 ಬಿತ್ತರಿಸ ಲಲ್ಲೆಯಿಂ ನೇಹದೊಳಗೆಗೋಲಾಡಿ
 ಕೈ ಚಪ್ಪಳಿಕ್ಕುತುಂ ಬಿಕ್ಕುತುಂ ಬೀಗುತುಂ
 ನೈಚಿತ್ತ ರಸದೊಳಗೆ ತೇಗಿ ತೂಗಾಡುತುಂ
 ಕಂಪಿಸುತೆ ಕಳಲತೆಂತಕ್ಕೆ ಮಜ್ಜನಕ್ಕರೆದು
 ಜೊಂಪಿಸುತೆ ಜೋಲುತೆ ಒನೊರ್ಮೆ ಮೈಮರೆದು

ಕಳವಳಿಸಿ ಲಿಂಗ ಶಿವಲಿಂಗ ಕರುಣಿಸುದೆನುತೆ
 ಅಳವಳಿದು ತಿಳಿ ಉಳಿದು ಲಿಂಗ ಕರುಣಿಸುದೆನುತೆ
 ಮೆಲ್ಲನೆಚ್ಚತ್ತು ಪುಳುಕಿಸುತೆ ಪೂಜಿಸಲೆಂದು
 ಸಲ್ಲಲಿತ ಕಯ್ಯಳೆಂ ಸಂತವಿಡುತುಂ ಬಂದು
 ಮೊಲ್ಲೆಯಚ್ಚರಲ್ಲಳಂ ಸಿರಿಮುಡಿಗೆ ಸಾರ್ಚುತುಂ
 ಸಲ್ಲಲಿತ ಸಂಪಿಗೆಯರಲ್ಲಳಂ ತೀವುತುಂ
 ಎಸಳೊಂದು ಮರೆಯಾಗಿ ಕಣ್ಣೆಟ್ಟು ಕರಗುತುಂ
 ಎಸಳಂ ನಿನಾರಿಸಲ್ಲಣ್ಣಂದು ನಲಿಯುತುಂ
 ಕೆಯ್ಗೆ ಬಂದಂತೆ ಪೂಜಿಸುತಂ ನಮಸ್ಕರಿಸಿ
 ಮೆಯ್ಗೆ ಬಂದಂತೆ ಮೊರಳುತ್ತಂ ನಮಸ್ಕರಿಸಿ
 ನಾಲಿಗೆಗೆ ಬಂದಂತೆ ಮೊಗಳುತುಂ ಸಾಡುತುಂ
 ಲೀಲೆ ಕಾಲಾದಂತೆ ತಿರುಗಿ ಬಂದಾಡುತುಂ
 ದುಂಡಿಸಿ ಪುಟಂ ನೆಗೆದು ಪೆರ್ಚಿ ಮೊರೆಯೇರುತುಂ
 ತಂಡತಂಡದ ಪುಳುಕ ದಿಂಡೆಗೊಂಡುಬ್ಬುತುಂ

ಇಂತು ಮಧ್ಯಾನ್ಹ ಪರ್ಯಂತವರ್ಚಿಸಿ ಬಳಿಕ
 ಸಂತಸದ ಮಳೆಗರೆದು ಕಣ್ಣೀವಿದಂ ಬಳಿಕ
 ಪರಮನಾರೋಗಣೆಗೆ ಹರುಷದಿಂದಂ ನೋಡಿ
 ಸುರಚಿರಸ್ಥಾನದೊಳ್ ಮೂರು ಕಲ್ಲಂ ಕೂಡಿ
 ಮೇಲೊಂದು ಪಾತ್ರೆಯಂ ಪದುಳದಿಂ ತಂದಿರಿಸಿ
 ಲೀಲೆಯಿಂ ತಳದೊಳಗ್ಗಿಜ್ಜಪ್ಪಲೆಯಂ ಬರಿಸಿ
 ಕಪಟರಹಿತಂ ಜಾತಿಧರ್ಮದೋಗರವಿರಲ್
 ಶ್ವಪಚನಾಮಕ್ಕೆ ತಾನನುಕೂಲನಾಗಿರಲ್
 ಆ ಕಪಾಲದನಡುವೆಯಾಯೋಗರವನಿಕ್ಕೆ
 ಲೋಕಮಂ ಸೋಂಕದ ಸಮರ್ಥ ಮನದೊಳಗುಕ್ಕೆ
 ಭಸಿತದಿಂದೆಲ್ಲವಂ ನೆರೆ ಶುದ್ಧಮಾಡುತುಂ
 ಶಶಿಧರ ಧ್ಯಾನಮಂ ಹೃದಯದೊಳಪ್ಪಡುತುಂ
 ಸಾಕವಂ ಮಾಡುತುಂ ಶ್ವಪಚಯ್ಯನಿರುತಮಿರೆ
 ಅಕಸ್ಮಿತಂ ಸಾಮವೇದಿಗ್ಚ್ಚರುತಮಿರೆ

ರಭಸವೆಲ್ಲಿಯದೆನುತ್ತುಂ ತಿರುಗಿ ನೋಡುತುಂ
 ಅಭವಭಕ್ತಂ ಸಾಮವೇದಿಯಂ ಕಾಣುತುಂ
 ಹರಹರನಮಃಶಿವಾಯೆಂದೆನುತೆ ಕಂಡಲ್ಲಿ
 ಕೆರಹಿಂದೆ ಮುಚ್ಚಿದಂ ಭವಿ ಕಾಣದಂತಲ್ಲಿ
 ಮುಚ್ಚುವದನಲ್ಲಿ ಕಂಡಸಾಮವೇದಿಗಳ್
 ಅಚ್ಚರಿಯೆನುತ್ತೆ ಬೆರಗಾದರಾವಾದಿಗಳ್
 ಇದು ಚಿತ್ರವಿದು ಚಿತ್ರವಿನ್ನೊಂದು ಮೊಸತುಂಟೆ
 ಇದರಿಂದೆ ಮತ್ತೊಂದು ಕೌತುಕಂ ಇನ್ನುಂಟೆ
 ಕುಲವಿಂತಡಿಗೆ ಇಂತು ಮುಚ್ಚುವುದು ತಾನಿಂತು
 ನೆಲದೊಳಗೆ ಕಂಡರಿಯೆನಿಂತು ಮಾಡುವೆನಿಂತು
 ಬೆಸಗೊಳ್ಳೆನೀ ಭಕ್ತನಂ ಬಳಿಕ ನೋಡುವೆಂ
 ವಶವಲ್ಲದಿರಲಿದಕೆ ತಕ್ಕುದಂ ಮಾಡುವೆಂ
 ಹರಭಕ್ತರೆಂತಿರ್ಪುದೆಂದರಿಯಬಾರದಿದು
 ಉರವಣಿಸಲಾಗದೆನುತುಂ ಚಿತ್ರದೊಳ್ಳಿಳಿದು
 ಮುಂದೆ ಶಿಷ್ಯರನೆಲ್ಲರಂ ಪುರಕೆ ಕಳಿಸುತುಂ

ಹಿಂದೆ ತಾನೋರ್ವನೇ ಗಗನದಿಂದಿಳಿಯುತುಂ
 ಬಂದೆಲೆಲೆ ಭಕ್ತಯ್ಯ ಏಕೆ ಮುಚ್ಚಿದೆ ಇದಂ
 ಬಂದವರ್ವಿಪ್ರಕುಲವೆಂದರಿಯದಿಂತಿದಂ
 ಮಾಳ್ಪುದಕೆ ಕಾರಣನನರಿಸು ಎನಗೆಂದನಲ್
 ನೋಳ್ವೊಡುಬ್ಬಟೆಯ ಕಟ್ಟಾಚಾರವೇನೆನಲ್
 ಮರುವಾತುಗುಡದೆ ತೃಣದನಿತುಮಂ ಲೆಕ್ಕಿಸದೆ
 ತೆರಹುಗೊಡದಿದರ್ನೇನೆಂಬುದಂ ಲೆಕ್ಕಿಸದೆ
 ನ್ನುಡಿಯದಿರಲಲ್ಲಿ ಕಿರಿದುಂ ಪೊಳ್ಳು ಬೆರಗಾಗಿ
 ಕಡು ಚಿಂತಿಯಿಂ ಸಾಮವೇದಿಗಳ್ನಿಗ್ಗಾಗಿ
 ಹರಭಕ್ತನಿಷ್ಟಿರವು ತನ್ನ ಚಿತ್ರದೊಳರಲ್
 ಪುರದತ್ತಪೋಗಲುದ್ಯುತನಾಗಿ ನಡೆಗೊಳಲ್

ಆ ದಿನಂ ನುಡಿಯದಿರೆ ಮರುದಿನಂ ನುಡಿಯದಿರೆ
 ಪೋದವೆರಡುಂ ದಿನಂ ಪಾಪವರೆಯಾಗುತಿರೆ

ಮೂರನೆಯದಿನದಿರುಳ್ ಶಂಕರಂ ನಡಿತಂದು
ತೋರಿದಂ ಸ್ವಪ್ನದೊಳ್ ವಿಪ್ರನಲ್ಲಿಗೆ ಬಂದು

ಎಲೆ ಸಾಮವೇದಿ ನೀನೇಕೆ ಮರುಳಾದಪ್ಪೆ
ಕುಲದ ಗರ್ವದೊಳಿಂತು ಕೆಟ್ಟು ಹಾಳಾದಪ್ಪೆ
ಆನೆಂದೊಡಂ ಶ್ವಪಚದೇವರೆನೆ ಬೇರಿಲ್ಲ
ನೀನವರ್ಗಾಳಿಗೆ ನಿನಗೆ ತೀರದುದಿಲ್ಲ
ಎನುತೀಶ್ವರಂ ಶ್ವಪಚದೇವರಲ್ಲಿಗೆ ಬಂದು
ಕನಸಿನೊಳಗಲ್ಲಿಯಿಂ ಲೀಲೆಯಿಂದಂ ನಿಂದು
ನಿನ್ನ ದರ್ಶನದಿಂದವನ ಭವಿತನಂ ಪೋಯ್ತು
ನಿನ್ನ ಕಾಣೆಯಿಂದವನ ಕುಲವೆಲ್ಲ ಹಸನಾಯ್ತು
ಮಾಡವಂಗುಪದೇಶವಂ ನೀನೆ ಕರುಣದಿಂ
ಮಾಡೆಯ್ಯೆ ಎಲೆ ಭಕ್ತ ವಿಪ್ರಂಗೆ ಹರುಷದಿಂ
ಸಾಮವೇದಿಗಳನೀ ಧರಗೆ ವರೆದಪೆನೆಂದು
ಕಾಮಹರನರಿಸುತುಂ ಲಿಂಗದೊಳ್ಳುಗಲಂದು

ಎಚ್ಚತ್ತು ಪುಳಕದಿಂ ಶ್ವಪಚದೇವನೋಡಿ
ನಚ್ಚು ಮಚ್ಚಿನ ಲಿಂಗಮೂರ್ತಿಯೊಳಗೊಲಾಡಿ
ಎಂದಿನಂದದಿ ತೀವಿಡವಿಯೊಳ್ಳಡಿತಂದು
ಇಂದುಧರನಂ ಪೂಜಿಸುತಿರಲ್ಮನದಂದು
ಮತ್ತೆ ಬಂದರ್ಸಾಮವೇದಿಗಳ್ಳೆಗಳಾಗಿ
ಚಿತ್ತದೊಳ್ ಭಕ್ತನಂ ನುಡಿಸುವತಿ ಭರನಾಗಿ
ತರ್ಕಿಸುವೆನಾಂ ಸೋಲ್ತಡವರ್ಗಳೇ ಗುರುವೆನುತೆ
ಮರ್ಕಟಚರಿತ್ರಮಂ ಬಿಡುವೆಂ ಬಳಿಕೆನುತೆ
ಇದಿರುಂಟಿ ನೋಡುವೆನೆನುತ್ತಾಗಳ್ಳೆತಂದು
ಸದಮಳಂ ಶ್ವಪಚದೇವರ ಮುಂದೆ ಮಿಗೆ ನಿಂದು
ಏಕೆ ನುಡಿಯಿರಿ ದೇವ ಎನ್ನ ಕೂಡೊಂದುವಂ
ಏಕೆ ಬಾಯ್ದಿರೆಯಲೊಲ್ಲಿರಿ ದೇವ ಒಂದುವಂ
ಎನೆ ವಿಭೂತಿಯನಿಟ್ಟುಕೊಳ್ಳುಡಿವೆನಾನೆನಲ್
ಮನವಾರೆ ಇಟ್ಟುಕೊಂಡಂ ದ್ವಿಜಂ ಭೋಂಕೆನಲ್

ಇಡೆ ಕಾಣುತುಂ ಶ್ವಸಚಿದೇವನರಿಂದಂತ್ಲಿ
 ನಡುವೊಂದು ತೃಣವನಿರಿಸುತೆ ನುಡಿವರಂತ್ಲಿ
 ಎಲೆ ವಿಸ್ತ ಲಿಂಗಾರ್ಚನೆಯೊಳಿರುತ್ತೆಂದುವುಂ
 ಎಲೆ ಭವಿಗಳೊಡನೆ ನುಡಿ ಇಲ್ಲ ಕೇಳೆಂದುವುಂ
 ಮುಚ್ಚಿದೆಂ ಕೆರಹಿಸಿಂ ಭವಿ ಕಾಣದಂತಿದಂ
 ಮುಚ್ಚದಿದೊಡೆ ಶಂಭು ಕೆಯ್ಯೊಳ್ಳನಂತಿದಂ

ಎಂದೊಡೀ ಗಿಡುವೆಲ್ಲ ಮರವೆಲ್ಲ ಭಕ್ತರೇ
 ಸಂದಣಿಸಿ ಬರುತಿರ್ಪ ಪೃಗವೆಲ್ಲ ಭಕ್ತರೇ
 ಹಿಂದಟ್ಟಿ ಬರುತಿರ್ಪ ಬೇಡರುಂ ಭಕ್ತರೇ
 ಸಂದಿಸುತ್ತಿರ್ಪ ಚಂಡಾಲರುಂ ಭಕ್ತರೇ
 ಇಂತಿದಂ ನೋಡದೆನ್ನಂ ನೋಡಲಾಗದೇ
 ಇಂತಿದಾವಾಗಮದೊಳುಂಟುಸುರಲಾಗದೇ

ಎನೆ ಕೇಳುತುಂ ಶ್ವಸಚದೇವರೆಂದರ್ನಗುತೆ
 ನಿನಗೆ ಪೇಳ್ವವೆನೆಲೆ ವಿಸ್ತ ಕೇಳೆಂದೆನುತೆ
 ಗಿಡುಮರದ ಹೂ ಪತ್ರ ಶಂಭುವಿಂಗೇರುವುದು
 ನಡೆಪೆಣನೆ ನಿನ್ನ ತನು ಹೆಬ್ಬಡಿಕೆ ನಾರುವುದು
 ಕಾಮ ಉಂಟೇ ಮರಕೆ ಕ್ರೋಧ ಉಂಟೇ ಲತೆಗೆ
 ಕಾನಾದಿ ಷಡ್ವರ್ಗವಿಡಿದು ತೀವಿತು ನಿನಗೆ
 ಎಳೆ ಸುಲ್ಕಳಂ ಮೇದು ತಿಳನೀರ್ಗಳಂ ಕುಡಿದು
 ಬೆಳೆವ ಮೃಗವಾರುವಂ ಬಾಧಿಸವು ತರವಿಡಿದು
 ನಿನ್ನೂಟವೆಂಬುದತ್ಯಂತ ಕಾಳೋಜನಂ
 ಅನ್ನವೆಂಬುದು ಪಾರ್ವಣದ ಪಿಂಡಭೋಜನಂ
 ಸತ್ತವರ ಮನೆಯೊಳೇಕಾಹ್ನದ ಕುಭೋಜನ
 ಮತ್ತೆ ನೀನುಣ್ಣದೆಲ್ಲಂ ಕಾಕಭೋಜನಂ
 ಬೇಡರೊಂದುಂ ವೇದಶಾಸ್ತ್ರವರಿಯದಿಟಂ
 ಬೇಡರ್ಗೆ ನೀನೊಲ್ಪು ಪೇಳ್ವದೆಲ್ಲಟಮಟಂ
 ಜಾತಿ ಧರ್ಮಂ ಬೇಂಟೆ ಎಂದಿರ್ಪರಂತವರ್
 ಜಾತಿ ಚಾಂಡಾಲರೆಂದೆನಿಸಿರ್ಪರಂತವರ್
 ಕರ್ಮಚಾಂಡಾಲನೆಂದೆನಿಸಿಕೊಳ್ಳಂ ನೀನೆ

ದುರ್ಮುಖಂ ದುರ್ಗುಣಿ ದುರಾಚಾರಿಯುಂ ನೀನೆ
 ಏಕಮೇವಾದ್ವಿತೀಯಂ ಬ್ರಹ್ಮವೆಂದರಿದು
 ಲೋಕದೊಳ್ಳಿಶ್ವಾಧಿಕೋ ರುದ್ರ ಎಂದರಿದು
 ಸರ್ವಮನ್ಯತ್ಪರಿತ್ಯಜ್ಯ ಎಂಬುದನರಿದು
 ಸರ್ವಮುಂ ಭರ್ಗನಿಚ್ಚೆಯೊಳಿಪುರ್ದೆಂದರಿದು
 ಸ ಶಿವ ಏಕೋ ದೇವನೆಂಬ ವೇದವನರಿದು
 ಸ ಶಿವನೇ ಏಕನೆನಿಸಿರ್ಪ ವಾಕ್ಯವನರಿದು
 ಹರಿಗುಂ ಹರಂತಿ ಎಂದೆಂಬ ವಾಕ್ಯವನರಿದು
 ಹರನೆಲ್ಲವಂ ತೀರ್ತಿ ಕಳೆವೆನೆಂಬುದನರಿದು
 ವೇದದೊಳ್ಳೆಲೆಯಾದ ಶ್ರೀ ವಿಭೂತಿಯನರಿದು
 ವೇದಕ್ಕೆ ತಾಯಸ್ಪ ಪಂಚಾಕ್ಷರಿಯನರಿದು
 ಶ್ರುತಿಯೊಳಗೆ ಸಲೆ ಸಂದ ರುದ್ರಾಕ್ಷಿಗಳನರಿದು
 ಮತಿವಂತರೆನಿಸಿರ್ಪ ಭಕ್ತಚರಿತವನರಿದು
 ಅರಿದು ಬರಿದೊರೆಯಾದ ನೀನಲ್ಲದಿನ್ನುಂಟಿ
 ಅರಿದರಿದು ಕುರಿಯಾದ ನಿನ್ನಿಂದೆ ಮರುಳುಂಟಿ
 ಅರಿದ ವೇದವ್ಯಾಸನೇನಾದನದನರಿಯ
 ಅರಿವು ನಿನ್ನಳವೆ ಮುನಿಗಳ ಹವಣ ಕೇಳ್ವರಿಯ
 ಗಗನದೊಳ್ಳರುತಿರ್ಪೆನೆಂದೆಂಬ ಗರ್ವವೇ
 ಗಗನದೊಳ್ಳಕ್ಕೆ ಪಣ್ಣೆಲೆಗಳೆಲ್ಲಹಾರವೆ
 ಪಂಚಮುಖನಂ ಪೂಜಿಸದ ಪಾತಕಂ ನೀನೆ
 ಪಂಚವದನನ ಸ್ತುತಿಸದಿರ್ಪ ಪತಿತಂ ನೀನೆ
 ಭಸಿತಮಂ ಭಾವಿಸದ ಭಾಗ್ಯಹೀನಂ ನೀನೆ
 ಎಸೆವ ರುದ್ರಾಕ್ಷಿಯರಿಯದ ಪಾಪಿಯುಂ ನೀನೆ
ಕತ್ತೆ ಕರ್ಪುರದ ಹೇರಂ ಹೇರಿ ನಿಂದಂತೆ
ಹೊತ್ತ ವೇದಂಗಳರ್ಥವನರಿಯದಕಟಿಂತೆ
 ಮರದಿಂದೆ ಗಿಡುವಿಂದೆ ವೃಗದಿಂದೆ ಪುಳುವಿಂದೆ
 ಬರೆ ಬೇಡರಿಂದೆ ಚಾಂಡಾಲರಿಂ ನಾಯಿಂದೆ
 ನೀನೆ ಕಷ್ಟಂ ಸುಡುಸುಡೆಲೆಲೆ ಭವಿ ಭವಿವೇನೆಳ್ಳ
 ನೀನೆ ಪತಿತಂ ಪಂಚಮಹಾಪಾತಕ ನೀನೆ
 ನಿನ್ನನೀಕ್ಷಿಸುವರೇ ಶಿವಭಕ್ತರಪ್ಪವರ್

ನಿನ್ನೊಡನೆ ನುಡಿವರೇ ಶರಣರೆನಿಸಿರ್ಪವರ್
ಎಂದುಳ್ಳುದಂ ಶ್ವಸಚದೇವರುಬ್ಬಿಂ ನುಡಿಯೆ
ಮುಂದಿದರ್ ಸಾಮವೇದಿಗಳನೊಲವಿಂ ಜರಿಯೆ

ನೆರೆ ಸತ್ಯ ಬೋಧೆ ಸಾತ್ವಿಕನ ಮನದೊಳ್ಳೊಕ್ಕು
ಮರಹಳಿದು ತಿಳಿಯುಳಿದು ಭಕ್ತಿಯೊಳ್ಳನ ಮಿಕ್ಕು
ಸಾಮವೇದಿಗಳೆಟ್ಟು ಮೆಯ್ಯಿಕ್ಕೆ ಪೊಡವುಟ್ಟು
ಸೋಮಧರಮೂರ್ತಿ ಕರುಣೆಪುದೆಂದು ಮನ ನಟ್ಟು
ಸರ್ವಾಪರಾಧಿಗಜ್ಜಂಗೆ ಕರುಣೆಪುದಯ್ಯ
ಸರ್ವ ಪಾಪಂಗೆ ದುವರ್ತಿಗೆ ಕರುಣೆಪುದಯ್ಯ
ಸತ್ಯವಂ ಬಿಟ್ಟಿದರ್ಸತ್ಯಂಗೆ ಕರುಣೆಪುದು
ನಿತ್ಯನಂ ಬಿಟ್ಟಿದರ್ನಿತ್ಯಂಗೆ ಕರುಣೆಪುದು
ಎಂದು ಬಿನ್ನವಿಸಿ ಕಿಂಕುರ್ವಾಣಮಂ ಕೇಳ್ವು
ಇಂದುಧರನರುಪಿದಂ ಚಿತ್ತದೊಳ್ಳೆರೆ ತಾಳ್ವು
ಕರುಣದಿಂ ಶ್ವಸಚದೇವ ವಿಪ್ರನಂ ನೋಡಿ
ಕರದಲ್ಲಿ ಶಂಕರನ ನಿಜಮೂರ್ತಿಯಂ ಕೂಡಿ

ಕರೆದು ಹತ್ತಿರೆ ನೋಡಿ ಪದ್ಮಾಸನದೊಳಿರಿಸಿ
ಹರನ ಶಶಿಧರನ ರೂಪಂ ಚಿತ್ತದೊಳಿರಿಸಿ
ಪಶುಪತಿಯ ಚರಣಮಂ ಮನದ ಕೆಯ್ಯೊಳ್ಳೊಟ್ಟು
ಅಸಿತಗಳಮೂರ್ತಿಯಂ ಜ್ಞಾನದಿಂ ಸೈತಿಟ್ಟು
ಸಾಮವೇದಿಗಳ ಮಸ್ತಕದಲ್ಲಿ ಹಸ್ತಮಂ
ಪ್ರೇಮದಿಂ ಶ್ವಸಚದೇವರ್ತಮ್ಮ ಹಸ್ತಮಂ
ತಂದಿಟ್ಟು ಕರ್ಣದೊಳ್ಳಂಚಾಕ್ಷರಿಯನರುಪಿ
ಮುಂದಿದರ್ ಶಿವಲಿಂಗನಿಜಮೂರ್ತಿಯಂ ತಿಳುಪಿ
ಉಪದೇಶವಂ ಶ್ವಸಚದೇವರೊಲವಿಂ ಮಾಡೆ
ತಪನನಂತಿರೆ ತೊಳಗಿ ಬೆಳಗುತಿದರ್ ನೋಡಿ
ಕುಲಭಲದ ಮದವಳಿದು ನೆಲಿಸಿತ್ತು ಶಿವಭಕ್ತಿ
ತೊಲಗಿತ್ತು ಭವಿತನಂ ಕಾಸಿ ಬೆಚ್ಚಿತು ಯುಕ್ತಿ
ಜ್ಯೋತಿಯಿಂ ಜ್ಯೋತಿಯಂ ಪೊತ್ತಿಸಿದ ತೆರನಾಯ್ತು

ಮಾತೇನು ಗುರುಶಿಷ್ಯರೆಂದರಿಯದಂತಾಯ್ತು
 ಓರ್ವರೊಳಗೊರ್ವರಂ ತಂದಿಕ್ಕಿದಂತಾಯ್ತು
 ಸರ್ವೇಶ್ವರನ ಭಕ್ತಿ ಬೇರ್ವರಿದ ತೆರನಾಯ್ತು
 ಗುರುಚರಣಮಂ ನಂಬಿ ಲಘುವಳಿದು ಗುರುವಾಗಿ
 ಗುರುನಿರೀಕ್ಷಣೆಯಿಂದಿ ಶಿವತತ್ವಮಯವಾಗಿ
 ಹರಭಕ್ತ ಸಾಮವೇದಿಗಳ ಪಿತೃಕುಲವೆಲ್ಲ
 ನರಕದಿಂ ರುದ್ರಲೋಕಕ್ಕೆ ನೆಗೆಯಿತ್ತೆಲ್ಲ

ಇಂತು ಕರುಣಂಬಡೆದು ತತ್ಪುರಕೆ ನಡೆತಂದು
 ಸಂತಸದಿ ಭತ್ತೀಸಪುರಕೆ ಬರುತ್ತಿರಲಂದು
 ಕಂಡ ಶಿಷ್ಯರಿದೇನಿದೇನೆನುತ್ತಿರಲಲ್ಲಿ
 ತಂಡದಿಂ ಭತ್ತೀಸಪುರಜನಂ ಬರಲಲ್ಲಿ
 ಎಲ್ಲರ್ಗೆ ವೋದದಿಂ ಶಾಸ್ತ್ರದಿಂದರಿಪುತುಂ
 ಎಲ್ಲರ್ಗೆ ಶೈವಾಗಮೋಕ್ತಿಯಿಂದರಿಪುತುಂ
 ಎಲ್ಲರಂ ತಿಳುಪಿ ಶಿವಭಕ್ತರಂ ಮಾಡಿದಂ
 ಎಲ್ಲರಂ ಶಿವನ ಸದ್ಭಕ್ತಿಯೊಳ್ಳೂಡಿದಂ
 ನೋಡಿ ಭತ್ತೀಸಪುರದೊಳಗೆಲ್ಲ ಶಿವಮಯಂ
 ಕೂಡೆ ಮನೆಮನೆಗಳೊಳು ಲಿಂಗಾರ್ಚನೆಯ ಮಯಂ
 ಎಲ್ಲೆಲ್ಲಿ ಕೇಳೊಡಂ ಘಂಟಾರವಂ ಕೂಡೆ
 ಎಲ್ಲೆಲ್ಲಿ ಕಾಣೊಡಂ ಭಸಿತಭಾಳಂ ಕೂಡೆ
 ಹೂವಗ್ಗವಣಿಗಳಂ ತರುತಿರ್ಪ ಸಂಭ್ರಮಂ
 ಆವಗಂ ಶಂಕರನನರ್ಚಿಸುವ ವಿಭ್ರಮಂ
 ಶಿವಭಕ್ತಿ ಸಂಭ್ರಮಂ ಪುರದೊಳಗೆ ಮಿಗಿಲಾಗಿ
 ಶಿವನೇಕ ನಿಷ್ಠೆಯಂದಂದಿಗೆ ಪಿರಿದಾಗಿ

ಇಂತಪ್ಪ ಸಂತೋಷದಿಂ ಸಾಮವೇದಿಗಳ್
 ಕಂತುಹರಚರಣಕಮಲ ವೋದವೇದಿಗಳ್
 ಉದಯದೊಳ್ಳವಕುಸುಮ ಸಂಕುಳಂಗಳ ತಿರಿದು
 ಮದನಹರ ಮಜ್ಜನಕೆ ಗೊಕ್ಷೀರಮಂ ಕರೆದು
 ಚಿಂತೆಯಡಗಿದ ದಂತಧಾವನ ಸ್ನಾನದಿಂ

ಸಂತತಂ ತನುಗುಣವ ತೊಡರದಿಹ ಮೌನದಿಂ
 ಭಸಿತಮಂ ಧರಿಸಿ ರುದ್ರಾಕ್ಷಿಯಂದದಿ ತೊಟ್ಟು
 ಅಸಮ ಗುರುಪದವ ನೆನೆನೆದು ಮನಮುಂದಿಟ್ಟು
 ಚಳೆಯ ಸಾರಣೆ ರಂಗವೋಲೆಯಂ ರಂಜಿಸುತೆ
 ಒಳಗೆ ಬೆಳಗುವ ದೀಪಮಾಲೆಯಂ ಪೊತ್ತಿಸುತೆ
 ಪಂಚಾವೃತಂ ಮಾಡಿ ಪಂಚಮುಖನಂ ನೋಡಿ
 ಪಂಚಮಹವಾದ್ಯವೆಸೆಯಲು ಸುಖದೊಳೋಲಾಡಿ
 ಗಂಗಾಂಬುವಂ ಮಜ್ಜನಕ್ಕೆರೆದು ಕುಣಿಕುಣಿದು
 ಗಂಗಾಧರಂಗೆ ಸಜ್ಜನದ ಮಜ್ಜನಕ್ಕೆರೆದು
 ಗಂಧಮಂ ಕೈಗೊಳಿಸಿ ಯಕ್ಷತೆಯನೊಪ್ಪತಿರೆ
 ನಂದಿವಾಹನನ ಮೂರ್ತಿಯು ಮನಮನಸ್ಪತಿರೆ
 ಕಮನೀಯವೆನಿಸ ಸಿಂಹಾಸನದೊಳೊಪ್ಪಿರಿಸಿ
 ರಮಣಂಗೆ ಇಂಡೆ ದಂಡೆಗಳಿಂದೆ ಸಿಂಗರಿಸಿ
 ಸಂಪಿಗೆ ದವನ ಮರುಗ ಮುಡಿನಾಳ ಇರುವಂತಿ
 ಕಂಪೆಸವ ಪಚ್ಚೆ ಪಡ್ಡಳಿ ಮೊಲ್ಲೆ ಸೇವಂತಿ
 ಮೊದಲಾದ ಪರಿಮಳ ಕದಂಬಮಂ ನೆರೆ ತುರುಗಿ
 ಇದಿರುಂಟೆ ನೋಡುವಡೆನಿತ್ತುವುಂ ನೆರೆ ತುರುಗಿ
 ಅಹಹ ಇಂದಾನು ಪುಟ್ಟಿದುದು ಫಲಮಾಯಿತ್ತು
 ಅಹಹಾ ಮಹದ್ಗುರುವ ಮುಟ್ಟಿದ್ದು ಫಲಮಾಯ್ತು
 ಗುರುವಿಂದೆ ಬರ್ದುಕಿದೆಂ ಬರ್ದುಕಿದೆಂ ಕುಬುಬುಬುಬು
 ಗುರುವಿಂದೆ ಶುದ್ಧಾತ್ಮನಾದೆನೆಲೆ ಕುಬುಬುಬುಬು
 ಎಂದಿಂತು ಕುಣಿದಾಡಿ ಮಣಿದಾಡಿ ಮೆಯ್ಯರೆದು
 ಸಂದಣಿಸಿದಾನಂದ ಉರ್ಕೆ ತನುವಂ ಮರೆದು
 ಮಂಗಳ ಮಹಾಮಹಿಮ ಗುರುವಿಗೆ ಪರಮಂಗೆ
 ತುಂಗಗುಣ ನಿಳಯಂಗೆ ಧೂಸಾರತಿಯ ಬೆಳಗೆ
 ದಿವ್ಯಾನ್ನವವೃತಾನ್ನ ದೇವಾನ್ನಮಂ ಬಡಿಸಿ
 ನವ್ಯರುಚಿಶಾಕದಿಂ ಸರ್ವಸಾಧನ ವೆರಿಸಿ
 ದೇವಗಣಕುಲಚಕ್ರವರ್ತಿಯೊಲ್ಲಾರೈಸು
 ದೇವದಾಕ್ಷಾಯಣಿಯ ರಮಣನೊಲಿದಾರೈಸು

ಎಂದು ದೇವಂಗೆ ಕರ್ಪುರದ ವೀಳೆಯನಿತ್ತು
 ಇಂದುಮೌಳಗೆ ಅರ್ಘ್ಯಪಾದ್ಯತರ್ಪಣವಿತ್ತು
 ದೇವಭಕ್ತಿಯನೀವುದೆಂದು ಪ್ರಣತನಾಗಿ
 ಅವಗಂ ಶಿವನ ಕಾರುಣ್ಯಸುಖಮುಖನಾಗಿ
 ಕರುಣಪ್ರಸಾದಮುಂ ಹರುಷದಿಂ ಕೈಕೊಂಡು
 ಗುರುಪದದ ಧ್ಯಾನಮಂ ಹೃದಯದೊಳಗೆಡೆಗೊಂಡು
 ಈ ತೆರೆದೊಳೊಂದೆರಡು ಮಾಸಮಾಗುತ್ತಮಿರೆ
 ಭೂತೇಶ್ವರನ ಭಕ್ತಿ ಪರ್ಬಿ ಕುಡಿವರಿಯುತಿರೆ
 ಸಾಮವೇದಿಗಳ ತಂದೆಯ ದಿನಂ ಬರಲಲ್ಲಿ

ಆ ಮಹಾ ಭಕ್ತರ್ಗೆ ಪೇಳುತ್ತ ಪುರದಲ್ಲಿ
 ಅಲ್ಲಿ ವಿಶ್ವೇದೇವರಪ್ರರೊಬ್ಬರುಮಿಲ್ಲ
 ಅಲ್ಲಿ ತನ್ನಯ ಮನಕೈರಗುವರ್ತಾವಿಲ್ಲ
 ದಿರೆ ವಿಚಾರಿಸಿ ನೋಡಿ ನಿಶ್ಚಯಿಸುತುಂ ಕಂಡು
 ಹರುಷದಿಂ ಶ್ವಪಚದೇವರ ಸಾರ್ಗ ನಡೆಗೊಂಡು
 ಭರದಿಂದೆ ಬಂದರಣ್ಯದೊಳರ್ದ ಗುರುವಿಗೆ
 ಹರನನೊಲ್ಲಾರಾಧಿಸುವ ಪರಮ ಗುರುವಿಗೆ
 ನರಕದೋಲ್ಬಿಳ್ವವನೆತ್ತಿದ ಮಹಾತ್ಮಗೆ
 ಪರಮ ಶಿವಲಿಂಗದೊಳ್ಳೆರಪಿದ ಮಹಾತ್ಮಗೆ
 ಪೂಜಿಸುತೆ ಪೂಜಿಸುತೆ ಶಿವನಾದ ಪರಮಂಗೆ
 ರಾಜಿಸುತೆ ರಾಜಿಸುತೆ ಗುರುವಾದ ಪರಮಂಗೆ
 ಮಯ್ಯಿಕ್ಕಿ ದೇವ ಬಿನ್ನಪನೆಂದು ಕೆಯ್ಯುಗಿದು
 ಕೆಯ್ತತ್ತಿ ಪೊಡಮಟ್ಟು ಭಕ್ತಿಯಿಂದೊಳಸುಗಿದು

ನಾಳೆನ್ನ ತಂದೆಯ ದಿನಕ್ಕೆ ಬಿಜಯಂಗೆಯ್ದು
 ಶೂಲಿ ವಿಶ್ವೇದೇವರಾಗಿ ಬಿಜಯಂಗೆಯ್ದು
 ಕರುಣಿಸುವುದೆನೆ ಕರಂ ಶ್ವಪಚದೇವನಗುತೆ
 ಮರುಳೆ ಸಿಕ್ಕದಿವಸದೊಳ್ಪಾರೆನಾವೆಂದೆನುತೆ
 ನಿನಗೆ ವಿಶ್ವೇದೇವರೇ ಹೋಗು ಬಂದಪಂ
 ಮನಸಿಜಹರಂ ತಾನೆ ಕರುಣದಿಂ ಬಂದಪಂ

ಎನೆ ಶಿವಂ ಬರ್ಪ ಪರಿಯಂ ದೇವ ಬಲ್ಲೆನೇ
 ಎನಗೆ ಕರುಣೆವುದು ಕುರುಪಂ ದೇವ ಬಲ್ಲೆನೇ
 ಎಂದೊಡೆಮ್ಮಯ ವೇಷದಿಂದ ಬಂದಪನಯ್ಯ
 ಒಂದು ಕರುವಂ ಹೊತ್ತುಕೊಂಡು ಬಂದಪನಯ್ಯ
 ಎಂದು ಕರುಣಿಸಿ ಹಸಾದವೆನುತ್ತೆ ತಂ ತಿರುಗಿ
 ಬಂದನಾ ಭತ್ತೀಸವುರಕೆ ಮನದೊಳ್ಳರಗಿ

ಒಂದು ಮರುದಿನಸದುದಯದೊಳೆ ಪಲ್ಲಂ ಸುಲಿದು
 ಮಿಂದು ಭಸಿತಮನಿಟ್ಟು ರುದ್ರಾಕ್ಷಿಯಂ ತಳೆದು
 ಮನೆಯ ಧನಳಿಸಿ ತೋರಣಂ ಗಟ್ಟಿಲಳವಡಿಸಿ
 ತನತನಗೆ ಶಾಕಪುಕಾದಿಗಳನಳವಡಿಸಿ
 ಇರೆ ಬಂದು ಸೆರೆಯಿತ್ತು ಶಿಷ್ಯವರ್ಗಂ ಕೂಡೆ
 ಹರಭಕ್ತರುಂ ಪಿರಿಯರುಂ ಶಾಂತರುಂ ಕೂಡೆ
 ನೆರೆದಿರಲು ಸಾಮವೇದಿಗಳ್ಳುಳುಕೆಸುತಿರಲು
 ಹರುಷದಿಂ ಮಂಡಲಂ ಮಾಡಿ ನೋಡುತ್ತಿರಲು
 ಹರನ ಬರವಂ ಸಾರ್ಥ ನೋಡುತ್ತಮಿರಲಲ್ಲಿ
 ಪರಮ ಕರುಣಮನೊಲ್ಪು ಪಾರುತ್ತಮಿರಲಲ್ಲಿ

ಬರುತಿರ್ವನೀಶ್ವರಂ ಪಿರಿಯ ವೇಷಂಗೆಂಡು
 ಬರುತಿರ್ವನಾ ಭಕ್ತವತ್ಸಲಂ ನಡೆಗೆಂಡು
 ಹೊತ್ತ ಕರುವಿಡಿದ ಸಂಬಳೆಗೋಲನೀಶ್ವರಂ
 ಉತ್ತನೋತ್ತಮ ಕರುಣವಾರುಧಿ ಸುಧಾಕರಂ
 ಸಾಮವೇದಿಗಳ ಪಿತೃಕುಲವೆಲ್ಲ ಸಹಿತಾಗಿ
 ಸೋಮಧರನೆಲ್ಲರಂ ಕೂಡಿಕೊಂಡೊಂದಾಗಿ
 ದೂರದಿಂ ಬರುತಮಿರೆ ಕಂಡು ಪುಳುಕಿತನಾಗಿ
 ಅರುತುಂ ಗುಡಿಗಟ್ಟಿ ಕುಣಿದಾಡುತುಂ ಬೀಗಿ
 ಎನ್ನೊಡೆಯನಾ ಬಂದನಾಹಾ ಮಹಾದೇವ
 ಎನ್ನೊಡೆಯನೈತಂದನಾಹಾ ಮಹಾದೇವ
 ಕರುಣಾಬ್ಧಿ ಮೇರೆದಪ್ಪಿತು ಮೀರಿತಮ್ಮಮ್ಮ
 ಪರಬೊಮ್ಮವೆನ್ನತ್ತಲೊಗುಡಿಸಿತಮ್ಮಮ್ಮ

ಎಲೆಲೆ ಕುಣಿದಾಡಿರೇ ಹಾಡಿರೇ ಭಕ್ತರಿರ
 ಎಲೆಲೆ ಸುಖಮಂ ಸೂರೆಗೊಳ್ಳಿರೇ ಶರಣರಿರ
 ಎನಲೆನಲ್ಲತ್ತೆ ಸಾರ್ಧಂ ಹೆಗಲ ಕರು ಸಹಿತ
 ತನತನಗೆ ಸಂವಣಿಸಿ ಬರ್ಪ ಪಿತೃಕುಲ ಸಹಿತ
 ಬಂದು ಮಂಡಲವಲ್ಲಿ ಪಾದಮಂ ನೀಡುತಿರೆ
 ನಿಂದಿದರ್ ವಿಸ್ತುಕುಲವೆಲ್ಲ ಪರಿದೋಡುತಿರೆ

ಸಾಮವೇದಿಗಳಲ್ಲಿ ಪುಳುಕಿಸುತೆ ಪರಿತಂದು
 ಸೋಮಧರ ಕಾಮಹರ ಕರುಣಿಸಿದಿರೆನುತಂದು
 ಪಾದಮಂ ತೊಳೆಯಲೆಂದನು ಮಾಡುವನಿತಕ್ಕೆ
 ವೇಧಿಸಿದ ಕಡು ನೇಹದಿಂದುಕ್ಕುವನಿತಕ್ಕೆ
 ಹೊತ್ತ ಕರುವಲ್ಲಿ ವಿಷ್ವಕ್ಸೇನ ತನುವಾಗೆ
 ಬಿತ್ತರಿಸುವೊಂದು ಮುಖದೊಳಗೈಯ್ದು ಮುಖವಾಗೆ
 ಉಟ್ಟು ಪೊಡೆದುವು ಪುಲಿದೊವಲ್ಲ ಜಾಜಿನವಾಗೆ
 ಕಟ್ಟಿದರ್ ಕಿವಿಗುಂಜಿ ನಾಗಕುಂಡಲವಾಗೆ
 ಮೆಯ್ಯ ಕಡುಗರ್ಪಳದು ಕರೆಗೊರಲ್ಕರ್ಪಾಗೆ
 ಕೆಯ್ಯ ಸಂಬಳಗೋಲು ಬಟ್ಟವ್ಯಂಗಮಯವಾಗೆ
 ದೆಸೆದೆಸೆಗೆ ಮಿಸುಪ ಮೂರುಂ ಕಣ್ಣಳಿಶ್ವರಂ
 ಶಶಿರವಿಗಳಂ ಬೆಳಗುತಿರ್ಪ ಕರುಣಾಕರಂ
 ತಾನಾಗಿ ನಿಂದಿರಲ್ಪಾಮಳೆಗಳೆರಗದವು
 ನಾನಾ ವ್ಯದಂಗ ದುಂದುಭಿನಾದಮುಣ್ಡಿದವು

ಆಗಳಾ ಸಾಮವೇದಿಗಳ ಭವನಂ ಕಂಡು
 ರಾಗವಿರ್ಮಡಿಸಿ ನೂರ್ಮಡಿಸಿ ಹರುಷಂಗೊಂಡು
 ಹರನ ಪದಕಮಲಮಂ ಬಿಗಿದಸ್ಪಿಕೊಂಡಿರಲ್
 ಪರಮನಂಘ್ರಿಗಳೊಳಗೆ ಪರಮ ಸುಖದಿಂದಿರಲ್
 ಪಿಡಿದೆತ್ತಿದಂ ಸಾಮವೇದಿಗಳನೀಶ್ವರಂ
 ಕಡು ನೇಹದಿಂದೆ ತೆಗೆದಸ್ಪಿ ಕರುಣಾಕರಂ
 ನಡಿ ವಿಮಾನವನೇರಿಕೊಳ್ಳಯ್ಯ ಕೊಳ್ಳೆನಲ್
 ನುಡಿದರಾ ಸಾಮವೇದಿಗಳಲ್ಲಿ ಭೋಂಕೆನಲ್

ಎನ್ನ ಗುರು ಸಹಿತವಲ್ಲದೆ ಬರೆನೆಲೆ ದೇವ
ಚನ್ನಭತ್ತೀಸಪುರಸಹಿತವಲ್ಲದೆ ದೇವ

ಎನೆ ಶಿವಂ ಶ್ವಸಚದೇವರನಲ್ಲಿ ಕರಿಸಲ್ತೆ
ತನತನಗೆ ಗಣಕುಲಕೆ ಪುರವನೆತ್ತಿರೆನಲ್ತೆ
ಭತ್ತೀಸಪುರ ಸಹಿತ ಗುರು ಸಹಿತ ಗಗನಕ್ಕೆ
ಒತ್ತರಿಸಿ ಸಾಮವೇದಿಗಳೆಯ್ವಿ ನಿಮಿಷಕ್ಕೆ
ಬಂದು ನಂನೀಶ್ವರನ ಬಾಗಿಲೊಳ್ಳಡಿತಂದು
ಇಂದುಧರನೋಲಗದೊಳತುಳಸುಖದಿಂ ಸಂದು
ಇರೆ ಶಿವಂ ಶ್ವಸಚದೇವರನಲ್ಲಿ ಕೊಂಡಾಡಿ
ಕರೆದಲ್ಲಿ ಸಾಮವೇದಿಗಳನೊಲವಿಂ ನೋಡಿ
ಗುರುವಿಂಗೆ ಶಿಷ್ಯಂಗೆ ಗಣಪದವಿಯಂ ಕೊಟ್ಟು
ಪರಮಗುರು ಪರಮಾನುರಾಗಮಂ ಮುದಿಟ್ಟು
ಭತ್ತೀಸಪುರವನಾ ರುದ್ರಲೋಕದೊಳರಿಸಿ
ಮುಂತಿದ್ ಗಣಕುಲದ ನಡುವೊಪ್ಪೆ ಸಂಗರಿಸಿ
ಸಕಲ ಶರಣರ ಮನೋರಥರೂಪನೊಪ್ಪಿದಂ
ಸಕಳ ಲೋಕೈಕ ಶಾಶ್ವತ ಮೂರ್ತಿಯೊಪ್ಪಿದಂ
ಅಮ್ಮಮ್ಮ ಶರಣಜನಸುರಧೇನು ಒಪ್ಪಿದಂ
ಎಮ್ಮ ಹಂಪೆಯ ವಿರೂಪಾಕ್ಷನಂತೊಪ್ಪಿದಂ॥

ಕಂದ|| ಧರೆ ಬಣ್ಣಿಸೆ ಸುಖವಿಡಿದಾ
ದರದಿಂದನೆ ಮರೆದ ಸಾಮವೇದಿಗಳವನೆಂ ।
ದುರುತರ ಭಕ್ತಿಯ ನೀವುದು
ಕರುಣಾಕರ ದೇವ ಹಂಪೆಯ ವಿರೂಪಾಕ್ಷಾ ॥

ಮಳೆಯರಾಜ ಶರಣರ ಮಹಾತ್ಮೆ

ಕಂದ|| ಧರೆಯೊಳಗೆ ಮಳೆಯರಾಜಂ

ಮೆರೆದಂ ಕರುಣಾಬ್ಧಿ ಹಂಪೆಯ ವಿರೂಪಾಕ್ಷಂ |

ಪುರಮಥನಂ ಸ್ಮರಮಥನಂ

ಕರಮಥನಂ ದುರಿತಮಥನನಂತಕಮಥನಂ ||

ರಗಳೆ.

ಇಳಿಗೆ ತೊಳೆಗಿ ಬೆಳೆಸ ತಿಳಕವೆನಿಸ ಮಳೆಯ ದೇಶದಲ್ಲಿ
 ಮಳೆಯವತಿ ಎನಿಸ್ಸ ಪಟ್ಟಣಂ ವಿರಾಜಿಸಿಪ್ಪುದಲ್ಲಿ
 ದೇವರಾಜನೆನಿಸ ಭೂಪನಾ ಪುರಕ್ಕೆ ಕರ್ತುವಾಗಿ
 ಭೂವಧೂವಿಳಾಸ ಭಾಸಮಾನ ಕಮಳ ರಮಣನಾಗಿ
 ಇರ್ಪ ನೃಪತಿಗರಸಿ ಶಚಿ ಎನಿಸ್ಸ ನಾವ:ದಿಂದಲೆಸೆಯೆ
 ಇರ್ಪನಲ್ಲಿ ಸಕಲ ಭೂಪರೆಲ್ಲ ತನಗೆ ಸೆಡೆದು ಕುಸಿಯೆ
 ಧರಗೆ ದೇವರಾಜನೆಂಬ ವೆಸರ ಪೋರ್ಪ ಜಸವನೀಯೆ
 ಧರಣೆಗೆಲ್ಲ ತನ್ನ ಕೊಡೆಯ ನೆಳಲ ತಣ್ಣು ಸೊಂಪನೀಯೆ
 ಮತ್ತ ಗಜದ ಹಯದ ರಥದ ಜನಪದಕ್ಕೆ ಲೆಕ್ಕವಿಲ್ಲ
 ವಿತ್ತಪಂಗೆ ಮಿಗಿಲೆನಿಸ್ಸ ಸಂಪದಕ್ಕೆ ಸಂಖ್ಯೆ ಇಲ್ಲ
 ಇಂತು ಮೆರೆವ ಸಕಲ ಶೌರ್ಯ ಧೈರ್ಯ ಭರಿತ ಚರಿತನಾಗಿ
 ಕಂತುಹರನ ಪೂಜೆಗೋಜಿಯೆಂದೆ ಬಹಳ ಹರುಷನಾಗಿ
 ಪರಿಮಳೋದಕಂಗಳಿಂ ಶಿವಂಗೆ ಮಜ್ಜನಕ್ಕೆ ಕೊಟ್ಟು
 ನೆರೆವ ನೂತನ ಪ್ರಸೂನದಿಂದೆ ನಲಿದು ಪೂಜೆಗೊಟ್ಟು
 ಕಂಪುವೆತ್ತ ಸರಸ ಧೂಪ ಧೂಮ್ರವೆತ್ತಿ ಬೆಳಗನೆತ್ತಿ
 ಇಂಪು ಪರ್ಬಿ ಪಲ್ಲವಿಸ್ಸ ಪುಳಕದಿಂದೆ ಸುತ್ತಿ ಮುತ್ತಿ
 ದೇವರಾಜನವೃತ ರಸವನಕ್ಕಿರಂದೆ ಹಿಂಗದೂಡಿ
 ದೇವವೃಂದಪಂದಿತಂಗೆ ವೀಳೆಯಂಗಳತ್ತು ನೋಡಿ
 ದೇವದೇವದೇವ ರಾಜಸ್ವೋಳಿ ಕರುಣಿಸೆಂದು,
 ದೇವ ಗತಿಯೆ ದೇವ ಮತಿಯೆ ದೇವ ಪತಿಯೆ ಕರುಣಿಸೆಂದು

ಸುಖಿಯ ಸುಖವೆ ಸುಖದ ಮುಖವೆ ನಿಖಿಳ ನಿಧಿಯೆ ಕರುಣಿಸೆಂದು
 ಅಖಿಳ ವರನೆ ಕಲ್ಪತರುವೆ ಸಕಳ ಗುರುವೆ ಕರುಣಿಸೆಂದು
 ಮುತ್ತು ಮಾಣಿಕಂಗಳಿಂದೆ ವಾಕರತೋರಣಂಗಳೊಪ್ಪೆ
 ಇತ್ತ ನೋಡಿ ಮತ್ತೆ ನೋಡಿ ಮರಳಿ ನೋಡಿ ನೇಹ ಒಪ್ಪೆ
 ಶಿವನನರ್ಚಿಸುತ್ತ ಮಿರ್ಪನಮಮ ದೇವರಾಜನಿಂತು
 ಭವನವಂ ಪ್ರತಾಪದಿಂದೆ ಪಾಲಿಸುತ್ತ ಮಿರ್ಪನಿಂತು

ಒರ್ಮೆಯುಂ ವಸಂತವೋರ್ವೆಯುಂ ಸುವೃಷ್ಟಿ ದೇಶದೊಳಗೆ
 ಒರ್ವೆಯುಂ ವಿವಾಹವಂಗಳಂಗಳಲ್ಲಿ ದೇಶದೊಳಗೆ
 ಕುಜನರಿಲ್ಲ ಸುಜನರುಂಟು ಬಡವರಿಲ್ಲ ಒಡೆಯರುಂಟು
 ರುಜೆಗಳಲ್ಲ ಭುಜಗಳಂಟು ದೀನರಿಲ್ಲ ದಾನರುಂಟು
 ಖೂಳರಿಲ್ಲ ಜಾಣರುಂಟಿಗಲ್ವರಿಲ್ಲ ಒಲ್ವರುಂಟು
 ಧಾಳರಿಲ್ಲ ಶುಚಿಗಳಂಟು ಹುಸಿವರಿಲ್ಲ ಸತ್ಯರುಂಟು
 ಪಾಸವಿಲ್ಲ ಪುಣ್ಯ ಉಂಟು ಕೋಪವಿಲ್ಲ ಸಮತೆಯುಂಟು
 ತಾಸವಿಲ್ಲ ತಣ್ಣು ಉಂಟು ಕೋಪವಿಲ್ಲ ಸಮತೆಯುಂಟು
 ಭವಿಗಳಿಲ್ಲ ಭಕ್ತರುಂಟು ತರ್ಕವಿಲ್ಲ ಪೂಜೆಯುಂಟು
 ತಸಕವಿಲ್ಲ ಹದುಳ ಉಂಟು ಬೇಳ್ವೆಲ್ಲ ಕೊಡುವರುಂಟು
 ಇಂತು ತನ್ನ ದೇಶದೊಳಗೆ ಸಕಲ ಸುಖದ ಸುಕೃತನಾಗಿ
 ಕಂತು ಮೊರಲಣ್ಣದಿರ್ಪ ನಿರ್ವಿಕಾರ ಭರಿತನಾಗಿ
 ಹರುಷದಿಂದನೇಕ ವತ್ಸರಂಗಳೊಳಗೆ ಸುಖದೊಳಿದುರ್ಪ

ಇರುತಲೊಂದು ದಿವಸದೊಳ್ಪುರಾಣಗೋಷ್ಠಿಯಿಂದ ಮಿದುರ್ಪ
 ಪುತ್ರರಿಲ್ಲದಿದರ್ಪವಂಗೆ ಲೋಕವಿಲ್ಲ ತಪ್ಪದೆಂದು
 ಪುತ್ರಕಾಮ್ಯವಂ ಕರಂ ಪುರಾಣ ವಿಪ್ರರೆಲ್ಲರಂದು
 ಪೇಳಲರಿದು ಸುತನ ಬಯಕೆ ಭಾವದೊಳಗೆ ಸುಳಿದು ಬೆಳೆದು
 ಭಾಳನಯನದಿಂದೆ ಪಡೆವೆನೆಂದು ಚಿತ್ತವೆಳೆದು ಸೆಳೆದು
 ಶಿವಚತುರ್ಧಶಿ ದಿನಂ ಬರಲೈ ಶಿವನ ನಿಳಯದೊಳಗೆ
 ತವಕಿಸುತ್ತಿ ದೇವರಾಜನೈದೆ ಬಂದು ಭವನದೊಳಗೆ
 ತನ್ನ ಶಚಿ ಎನಿಸ್ವ ಸತಿಯನಲ್ಲಿ ಬರಿಸಿ ಶುಚಿಗಳಾಗಿ
 ಉನ್ನತ ಪುನೋದ ವಿಮಳ ಭಕ್ತಿಯುಕ್ತ ಚಿತ್ತರಾಗಿ

ಶಂಕರಂಗೆ ಸಕಲ ಮಜ್ಜನಾದಿ ಪೂಜೆಯಂ ನಿಮಿರ್ಚಿ
 ಬಿಂಕದಿಂದೆ ಕನಕ ರತ್ನರಾಶಿಗಳನೆ ಹತ್ತೆ ಸಾರ್ಚಿ
 ಭೂಮಿಯಂ ಸುವಸ್ತುವಂ ಸಮಸ್ತ ಶರಣ ವಿತತಿಗಿತ್ತು
 ಹೇಮಮಂ ನವೀನ ರತ್ನ ನಿಕರದಿಂದೆ ತನೆಯಲಿತ್ತು
 ಇದರ್ಥೇಕವಿಂಶತಿ ಪ್ರವಾಸರುಂ ನಿವಾಸರಾಗಿ
 ಇದರ್ಥಲ್ಲಿ ಚಂದ್ರಧರನ ಮುಂದೆ ಪುತ್ರಕಾಮ್ಯರಾಗಿ

ಇರೆ ಹರಂ ಪ್ರಸನ್ನನಾಗಿ ಲಿಂಗದೊಳಗೆ ತೋರುತ್ತಲ್ಲಿ
 ಪರಮಮೂರ್ತಿ ಪಂಚವದನ ದಶಭುಜಂಗಳೊಸ್ಕುತ್ತಲ್ಲಿ
 ದೇವರಾಜ ಬೇಡಿಕೊಳ್ಳದೇನನೇಕಸಿ ಬಂದು ನಿಂದೆ
 ಆವ ಕೊರತೆ ನಿನಗೆ ಎನಗೆ ಪೇಳು ಮಗನೆ ಕೊಡುವೆನಿಂದೆ
 ಎಂದು ಕರುಣಿಸಲ್ಯೆ ಭೋಂಕನೆಳ್ಳು ಬಂದು ದೇವದೇವ
 ಕಂದನೊರ್ವನಂ ವಿರಾಜಿಸಲ್ಯೆ ಕರುಣಿಸೆನಗೆ ದೇವ
 ಎಂದೊಡರಸ ಕೇಳು ನಿನಗೆ ಪುತ್ರರಪ್ಪ ಭಾಗ್ಯವಿಲ್ಲ
 ಕಂದನೆಂತು ಬರ್ಪನಯ್ಯ ಮುನ್ನ ಕೊಟ್ಟು ಪುಣ್ಯವಿಲ್ಲ
 ಎಂದು ಬಿಸಸೆ ದೇವರಾಜನಹಹ ಶಿವನೆ ಲೇಸು ಲೇಸು
 ಇಂದು ಬಿಸಸಿತಕ್ಕೆ ವೆಚ್ಚಿದೆಂ ಪುರಾರಿ ಲೇಸು ಲೇಸು
 ನಿಮ್ಮ ಕಣ್ಣಳವೆಯ ಕೊನೆಯ ಮೊನೆಯ ಚಲನೆಯಿಂದೆ ಕೋಟಿ
 ಬೊಮ್ಮ ವಿಷ್ಣು ಇಂದ್ರ ಚಂದ್ರರಾದಿಯಾದ ದೇವಕೋಟಿ
 ಪುಟ್ಟಿಗಂದೊಡೆನಗೆ ಮಾನಿಸಂಗೆ ಮಗನನಿಲ್ಲೆನಲ್ಯೆ
 ದಿಟ್ಟಿ ಮೂರರೊಡೆಯ ನೀನೆ ಬಂದು ಪುತ್ರ ನಿಲ್ಲೆನಲ್ಯೆ
 ಸಕಲ ಮುನಿಜನಂಗಳುಂ ಪುರಾಣಪುರುಷವಿತತಿ. ನಗವೆ
 ಸಕಲವೇದ ಶಾಸ್ತ್ರವುಂ ಶಿವಾಗಮಂಗಳೆಲ್ಲ ನಗವೆ
 ದೇವದೇವ ತೊಳ್ಳಿನೊಡನಿದೇಕೆ ಸರಸವಿಂತು ಬೇಡ
 ದೇವ ಸುಧೆಯ ಕರುಣೆ ಕರುಣಿಸೆನಗೆ ಬಾಲಚಂದ್ರಚೂಡ
 ಎಂಬ ದಿಟದ ಬಿನ್ನಸಕ್ಕೆ ಶಂಭು ಕರುಣದಿಂದೆನೋಡಿ
 ನಂಬಿ ದೇವರಾಜನೊಡನೆ ನುಡಿದ ನಕ್ಕು ರಿಂದೆ ಕೂಡಿ
 ಧರಣಿಯೊಳ್ಳತಾಯುವೆನಿಸ ಮೂರ್ಖನಪ್ಪ ಕಂದನೊರ್ವ
 ಅರಸ ಕೇಳು ಪೋಡಶಾಯುವೆನಿಸ ಸರ್ವ ಕುಶಲನೊರ್ವ
 ಕ್ಷುರ್ವರೊಳಗದಾರನೀವೆನೊಲ್ಲು ಬೇಡು ಬೇಡೆನಲ್ಯೆ

ಸರ್ವ ಗುರುವೆ ಜೋಡಶಾಯವೆನಿಸ ಮಗನನೀಯೆನಲ್ಲೆ
 ಎನೆ ಸದಾಶಿವಂ ಸುಪುತ್ರನಂ ಧರಾಧಿಪಂಗೆ ಕೊಟ್ಟು
 ಮನಸಿಜಾರಿ ನಿಜನಿವಾಸಕ್ಕೆ ಪೋಗೆ ಸಂತವಿಟ್ಟು

ಇತ್ತಲೊಸೆದು ದೇವರಾಜನರಸಿವೆರಸು ಪುರಕೆ ಬಂದು
 ಚಿತ್ತದೊಳಗೆ ಸುತ್ರನಲ್ಲಿಯೊಲೈಯಿಂದೆ ನೆಲಿಸಿ ನಿಂದು
 ಚಿಂತೆಗೆಟ್ಟು ಸಂತಸಕ್ಕೆ ಮನವನಿತ್ತು ಮಹಿಮೆವೆತ್ತು
 ಸಂತತಂ ವರಪ್ರಸಾದ ಸುಖವನಳ್ಳರಿಂದೆ ಪೊತ್ತು
 ಇರಲಿರಲೈ ಸಚ್ಚರಿತ್ರ ಶಚಿಗೆ ಗರ್ಭ ಉದಯಿಸಿತ್ತು

ಹರನ ಕರುಣವೆಯ್ವಿ ತರುಣಿಯುದರದೊಳಗೆ ರಂಜಿಸಿತ್ತು
 ಹೊರಗೆ ನಳನಳಿಪ್ಪ ದೇಹದವಯವಂಗಳಲ್ಲಿ ಕೂಡಿ
 ಮರೆವ ತನುಮರೀಚಿಗರ್ಭಸೂಚನೆಗಳನುಂಟು ಮಾಡಿ
 ನೀಳ ಕುಂತಳಂ ನಿಮಿರ್ಚಿ ತೀವಿ ತೆಕ್ಕೆಗೊಂಡು ನೆಗಳೆ
 ತೋಳ ಮೊದಲ ಕರ್ಮ ಕುಸುಮಶರನ ಬಾಳ ಹೊಗರನುಗುಳಿ
 ನಡೆಗಳಿಂ ಬಳಲ್ವು ಬೆಮರ ಬಿಂದು ಮುಖದೊಳೊತ್ತುಗೊಂಡು
 ನುಡಿಗಳೆಲ್ಲ ಮೆಲ್ಲಿನತ್ತ ಹೊದ್ದಿ ಹೊಳೆದು ತೆಳ್ಳುಗೊಂಡು
 ನಯನಕಾಂತಿ ನಸು ಬಳಲ್ವು ಕರುಣರಸವನೊಪ್ಪುಗೊಂಡು
 ಬಯಕೆ ಫಲಿಸಿ ಮನವನೊಲಿಸಿ ಚಿತ್ತದೊಳಗೆ ಇಂಬುಗೊಂಡು
 ಕನಕಕಳಶಮುಖವು ನೀಲದಚ್ಚ ಮುಚ್ಚುಳೊಪ್ಪುವಂತೆ
 ಘನಪಯೋಧರಗ್ರಚೂಡ ಚೂಚಕಂಗಳೊಪ್ಪುವಂತೆ
~~ಬಾಸೆ, ಕನ್ನಳನಾಳದಂತೆ, ನಡುವೆ ಸೂಸದಡರೆ~~
 ಲೇಸೆನಿಸ್ಸು ಮಧ್ಯವಳಯವೆನೆಯಲೋವಿ, ತೀವಿ, ಪೊಡರೆ,
 ಹೊಳೆವ ನಾಭಿ ಗುಣ್ಣನೊಕ್ಕು ಮಿಕ್ಕು ಹಿಂಗದೊಳಗುದೋರೆ
 ತೊಳಪ ತ್ರಿವಳ ಸೀಮೆಗೆಟ್ಟು ಬಟ್ಟು ನಡುವಿನಿಂದೆ ಹಾರೆ
 ಇಟ್ಟು ಮುತ್ತಿನೋಲೆ ಚಂದ್ರಬಿಂಬದಂತೆ ಬಳಸಿ ಹೊಳೆಯೆ
 ತೊಟ್ಟು ತೊಡಿಗೆ ತಮ್ಮ ತಮ್ಮ ತಾಣದೊಳಗೆ ಬೆರಸಿ ಬೆಳೆಯೆ
 ಕೆಂದಳಂಗಳೊಪ್ಪಿ ಘನನಿತಂಬಕಾಂತಿಯುಡಿಗೆ ಮೆರೆಯೆ
 ಚಂದದೂರುದಂಡರೋಚಿ ಕಣ್ಣೆ ಸವಿಯ ಧಾಳವೀಯೆ
 ಹೆಜ್ಜೆಯಿಂದೆ ಹಂಸೆ ಮುಂಚೆ ಮೆಲ್ಲಮೆಲ್ಲನಡಿಯನಿಡುತೆ

ಗುಜ್ಜುಗೊಂಡ ನಡಿಗಳಡಿಗಿ ತೊಡವೆನಲ್ವೆ ನಡೆದು ನಿಲುತೆ
 ಬಪ್ಪ ರೂಪು ದೇವರಾಜನೃಪನ ಕಣ್ಣೆ ನಯಮನುಗುಳೆ
 ಒಪ್ಪುವಬಳೆಯರ್ಕಳಿಂಬುಗೊಂಡು ನಡೆವ ಚಲ್ಪು ನೆಗಳೆ

ಇಂತು ಶಚಿಗೆ ಸಾನುರಾಗದಿಂದೆ ಗರ್ಭ ಚಿನ್ತಮಾಗೆ
 ಮುಂತೆ ಬರಬರಲ್ವೆ ಸಕ್ಷ ಮುಖದ ನವಮ ಮಾಸವಾಗೆ
 ಬೀಜದೊಳಗೆ ಕಲ್ಪತರುವಿನಂಕುರಂ ವಿರಾಜಿಸಂತೆ
 ಓಜೆಯಿಂದೆ ಮೇಘದೊಳಗೆ ಚಂದ್ರಕಾಂತಿ ಬೆಳಗುವಂತೆ
 ಚಂದ್ರಕಾಂತಘಟದ ನಡುವೆ ಬೆಳಗುತಿರ್ಪ ಪರಸದಂತೆ
 ಸಾಂದ್ರ ಭಕ್ತಿಯುದರದೊಳಗೆ ತೊಳಗುವರಿವಿನುಳುಮೆಯಂತೆ
 ಕೊಳದ ಕಮಳದುದರದೊಳಗೆ ಬಳೆವ ಬಾಲಹಂಸನಂತೆ
 ತಿಳಿದ ಗರ್ಭದೊಕ್ಕುವಾರಸಾರ ಹೃದಯನೊಪ್ಪುತ್ತಿಂತೆ
 ಉದಯವಾಗಲೊಂದು ನೆನೆದು ನೋಡಿ ಜನನಿಯುದರದೊಳಗೆ
 ಉದಯಿಸುತ್ತಮಿದನಖಿಳಸಂಪದಂ ಧರಿತ್ರಿಯೊಳಗೆ
 ಸಕಲ ಶರಣ ಹೃದಯದಲ್ಲಿ ಭಕ್ತಿಯಲ್ಲಿಯುದಯವಾಗೆ
 ಸಕಲ ಬುಧರ ತಿಳಿದ ಚಿತ್ತದಲ್ಲಿ ಪುಣ್ಯ ಉದಯವಾಗೆ
 ಮಳೆಯ ದೇಶದೊಳಗೆ ಹಿಂಗದುತ್ಸವಂಗಳುದಯವಾಗೆ
 ಇಳಿಗೆ ತಣ್ಣು ಸೊಂಪು ಹೆಂಪು ನುಣ್ಣು ಬಿಣ್ಣು ಉದಯವಾಗೆ

ಉದಯವಾದನಮಮ ವರಕುವಾರಕಂ ಸುಗರ್ಭದಿಂದೆ
 ಉದಯವಾದನರೂಣ ತರುಣ ತರಣಿಯುದಯಿಸಂದದಿಂದೆ
 ಆಗಳಲ್ಲಿ ಗುಡಿಯನೆತ್ತಿ ದಾದಿಯರ್ನ್ಯಸಂಗಿ ಪೇಳೆ
 ರಾಗ ಉಕ್ಕಿ ಮಿಕ್ಕು ತನುವನುಣ್ಮೆ ಪೊಣ್ಮೆ ಪುಳುಕವೇಳೆ
 ದೇವರಾಜನಲ್ಲಿ ಹೊದ್ದುದಂ ತೆರಳ್ವೆ ಗುಡಿಯನೆತ್ತಿ
 ಭಾವಕೀ ಜನಂಗಳುರ್ಬಿ ಕೊರ್ಬಿ ಮುಡಿಯ ಗುಡಿಯನೆತ್ತಿ
 ಪುರಕೆ ಪರಕೆ ಗತಿಯೆನಿಪ್ಪ ಬಾಲಕಂಗೆ ಗುಡಿಯನೆತ್ತಿ
 ದುಂದುಭಿಸ್ತನಂಗಳೊಳ್ಕೃದಂಗ ಶಂಖನಾದದೊಳಗೆ
 ಬಂದು ನೆರೆದ ವಂದಿಜನದ ಜಯ ಜಯ ಪ್ರಣಾದದೊಳಗೆ
 ಪುರಜನಂಗಳೊಳಗೆ ಹಾಲು ತುಪ್ಪದೋಕುಳಿಗಳನಾಡಿ
 ಸರವಃಭಕ್ತನೆನಿಸ ಶಿಶುಗೆ ಜಾತಕರ್ನವೆಸೆಯೆ ಮಾಡಿ

ಮಳೆಯ ದೇಶದರಸು ಮಳೆಯ ರಾಜನೆಂಬ ಪೆಸರನಿಟ್ಟು
 ಇಳಿಯ ಸಕಲ ಭಕ್ತಜನಕೆ ರಾಗದಿಂದ ಪೂಜೆಗೊಟ್ಟು
 ತನ್ನ ದೇಶವೆಲ್ಲಮಂ ಮನೋರಥಂಗಳಿಂದೆ ತಣಿಸಿ
 ತನ್ನ ಪುರದ ಪರಿಜನಂಗಳಂ ವಿಳಾಸದೊಳಗೆ ನೆರಪಿ
 ಮಗನ ಹೆಸರ ಕೆರೆಯನಾರವೆಗಳನೊಪ್ಪದಿಂದಮರ್ಚಿ
 ಮುಗಿಲೆನಿಪ್ಪ ಭಕ್ತ ಶಿವಪುರಂಗಳಿಂದೆ ಹತ್ತಿ ಸಾರ್ಚಿ
 ಊಟ ಮೀಹ ಓಲಗಂಗಳೊಳಗೆ ಮಿಗುವ ಮಗನ ಮಾತು
 ನೋಟ ಕೂಟ ಮಾಟದೊಳಗೆ ಸೊಗಯಿಸಿರ್ಪ ಮಗನ ಮಾತು
 ಎಸೆವ ಜಲಧಿ ಪರಿವೃತಾವನೀಶ ಮಕುಟ ಚರಣನಾಗಿ
 ವಸುಮತೀ ತಳಕ್ಕೆ ತಾನೆ ರಕ್ಷೆ ಶಿಕ್ಷೆಗೊಡೆಯನಾಗಿ
 ಪುತ್ರನಾದನೆಂಬ ಸಂತಸಕ್ಕೆ ಮೇರೆ ಇಲ್ಲದಿದರ್ಪ
 ಮಿತ್ರನುದಯದಲ್ಲದಂತೆ ಚಿತ್ತವಲರ್ಧು ಸುಖದೊಳಿದರ್ಪ
 ತಿಳಿದು ಮನದೊಳುಳಿದು ಮೀರಿ ಕಳೆದು ಸುಖದೊಳೊಪ್ಪಿ ಸಂದು
 ಮಳೆಯ ದೇಶದೊಳಗೆ ದೇವರಾಜನಿಂತು ಒಪ್ಪಿ ನಿಂದು

ಪ್ರಥಮಾಂಕ ಸಂಪೂರ್ಣ.



ದ್ವಿತೀಯಸ್ಥಲ.



ವೃತ್ತ|| ಪಡೆದೆಂ ಶಂಕರನಿಂ ಸುಸುತ್ರನೆನುತ್ತಂ ಚಿತ್ತದೊಂದಳಿನೂ
 ಮೂಡಿಸಲ್ಪಾಡಿಸ ತಾಡಿಸುತ್ತೆ ಸುಳಕಂ ಪೊಣ್ಣುತ್ತೆ ಸಂತೋಷದಿಂ
 ಗುಡಿಗಟ್ಟುತ್ತವೆ ದೇವರಾಜ ಕುಲದೊಳ್ ಪುತ್ತೋತ್ತವಪ್ರೀತಿಯಿಂ
 ನುಡಿಯುತ್ತಂ ಸಲೆ ದೇವರಾಜನೊಲವಿಂದೊಪ್ಪಿದನಾಸ್ಥಾನದೊಳ್

ಗದ್ಯಃ— ಇಂತು ಸಕಲ ರಾಜರಾಜೇಂದ್ರ ಮಕುಟಮಣಿ ನಿಕರ ವಿರಾ
 ಜಮಾನ ಘನ ಪಾದಪಯೋಜನಸ್ವ ದೇವರಾಜಂ ಸಕಲಸಾಮಂತ ರಾಜ
 ಪುತ್ರ ದಂಡನಾಥ ಮಂಡಳಿಕ ಮಂತ್ರಿ ಮುಖ್ಯರ್ಗಿ ಬೀಳ್ಕೊಟ್ಟೊಲಗಮಂ
 ಪರಿಯಲೆ/ಳ್ಳು ಸಭಾಭವನದಿಂ ಪೊರಮಟ್ಟಂತಸುರಕ್ಕೆ ನಡೆತಂದು ಸಾಧ್ವಿ
 ಯಪ್ಪ ಶಚಿದೇವಿಯ ನಗೆಮೊಗಮಂ ದರಹಸಿತವದನದಿಂ ನೋಡುತ್ತೆ
 ಸಿಂಹಾಸನಾಸೀನನಾಗುತ್ತೆ ಮಳೆಯರಾಜ ದೇವರ ಸಮಯವೇನೆಂದು
 ಬೆಸಗೊಳ್ಳುದುಂ ಕೇಳಿ ಕೇಳಿದಿಯರ್ಕೈಮುಗಿದು ದೇವದೇವ ಶಿವಪ್ಪ
 ಸಾದ ನವನೀತಮಂ ಮೊಲೆವಾಲೊಡನಾರೋಗಿಸಿ ಶಿವಧ್ಯಾನ ನಿದ್ರಾ
 ಮುದ್ರೆಯಿಂ ತಾಯ ಮಗ್ಗುಲೊಳ್ತಣ್ಣನಿದ್ರಪನೆಂದು ಬಿನ್ನವಿಸಿದ
 ಸವಿನುಡಿಗಳಂ ಕೇಳ್ತು ಕರ್ಣಕ್ಕಮ್ಮತಮಂ ಚಲ್ಲಿದಂತಾಗೆ ತನುಗೆ ತಣ್ಣಂ
 ನೀಡಿದಂತೆ ಕಣ್ಣೆ ಚೆಲ್ವಂ ಸೂಸಿದಂತೆ ಉತ್ತರೋತ್ತರಸುಖತರಮನೀಯೆ
 ತಾನುಂ ಶಚಿದೇವಿಯುಂ ಪುತ್ರನಂ ಸ್ನೇಹರಸಂ ತೋರೆ ದೋರೆಗಣ್ಣಳಿಂ
 ನೋಡಿ ನೋಡಿ ಮುಂಡಾಡಿ ಮುದ್ದುಗೆಯ್ದು ಉರದೊಳೊತ್ತಿ ದಯಾ
 ರಸವನೆರೆದು ಸಲಹುವಂತೆ ಸತ್ಯಕ್ಕೆ ಶಾಂತಿಯನೂಡಿ ಸಾಗಿಸುವಂತೆ
 ಸಾಮರ್ಥ್ಯಕ್ಕೆ ತೇಜಮನಿತ್ತೋವುವಂತೆ ಸುಖಕ್ಕೆ ಸವಿಯಂ ಸಲಿಸಿ ಬೆಳೆ
 ಯಿಸಂತೆ ಭಕ್ತಿಗೆ ಶಿವಜ್ಞಾನಮನಿತ್ತು ರಕ್ಷಿಸುವಂತೆ ಸುಕುಮಾರ ಕುಮಾ
 ರನಂ ಸಲಹುತ್ತಿರೆ

ಸುರತರುವಿನಂಕುರದಂತೆ ಪುಣ್ಯದ ಕೊನರಿನಂತೆ ಭಕ್ತಿಯ
 ಕುಸುಮದಂತೆ ಮುಕ್ತಿಯ ಫಲದಂತೆ ಬಾಲಚಂದ್ರನಂತೆ ಕಳಹಂ
 ಸನಂತೆ ಕಾಮಧೇನುವಿನ ವತ್ಸನಂತೆ ಪರುಷದ ಮರಿಯಂತೆ ನಳ
 ನಳಸಿ ಬೆಳೆಯುತಿರ್ಪ ಮಳೆಯರಾಜ ದೇವಂ ಶ್ರೀಶವಲೀಲೆಯೊಳ್ ಮುಂದೆ
 ತನಗೆ ಪ್ರತ್ಯಕ್ಷನಸ್ವ ಶಿವನೇರಿ ಬರ್ಪ ನಂದಿಯ ನಿಲವಂ ತೋರುವಂತಂ

ಬಳಿಕೆ ಪ್ರದಕ್ಷಿಣಕ್ಕೆ ಪಡಿಸಣಮಂ ನೋಡುವಂತೆ ದಟ್ಟಡಿ ಇಟ್ಟು ಶಿವ
 ಸ್ತುತಿಯಂ ಶ್ರವಣಮಂ ಮಾಡುವಂತೆ ತೊದಳ್ಳುಡಿಗಳಂ ನುಡಿದು
 ದೇಶಂ ಬೆರಸು ಕೈಲಾಸಕ್ಕೇ ತೆರದೊಳೆತ್ತಿಕೊಂಡೊಯ್ದನೆಂಬುದಂ ತೋರು
 ವಂತೆ ಮುಂದಿದರ್ ಹಾಲಹೊನ್ನ ಬಟ್ಟಿಲನೊಯ್ಯನೆತ್ತಿ ನಿಂದಿರುತ್ತುಂ ಜನನ
 ಮರಣ ಮಾಯೆಯನೀ ತೆರದೊಳೊದೆನೆಂಬಂತೆ ಮುಂದಿದರ್ ಜಲ
 ಪಾತ್ರೆಯನೊದೆವುತುಂ ತನಗೆ ಹದಿನಾರುಂ ವರುಷಮೆಂದುಮ್ಮಳಿ
 ಸುವ ತಾಯ್ತುಂದೆಗಳ ನೊಗಮಂ ನೋಡಿ ನಗುವಂತೆ ಮುಗುಳ್ಳಗೆಯಂ
 ನಗುತ್ತುಂ ಶಿವಾರ್ಚನೆಯಂ ಮಾಡಲ್ವೆಳ್ಳುದೆನ್ನಂ ಬೇಗಂ ಬಳಿಯಿಸೆಂದು
 ಶಿವಂಗೆ ಮುನಿದು ಮೊರೆಯಿಡುವಂತೆ ಆಳುತ್ತುಂ ಮುಂದೆ ಚಂದ್ರಧರನ
 ಬಲವಪ್ಪ ಚರಣಂಗಳಂ ಮುದ್ದಾಡಿಸಂತುಂಗುಟಮಂ ಸವಿವುತ್ತುಂ ಮೆಲ್ಲ
 ಡಿಗಳ ವಲ್ಲಭಂ ಕಿರುದೊಡೆಗಳ ಕಾತುಕಂ ನುಣ್ಣೊಡೆಗಳ ನವೀನಂ
 ಸುಳನಾಭಿಯೆಳೆಯಂ ನಳತೋಳ್ಳಳ ನಲಿವುಂ ತೆಳ್ಳಲ್ಲದ ಕವರುಂ ಮುದ್ದು
 ಮೊಗದ ಮಾಣಿಕಂ, ಮೊಲೆವಾಲ ಬಾಯಿಗಂ, ಬೆಣ್ಣೆಯ ಬೆಳೆ ಸಿರಿವಂತಂ,
 ನುಣ್ಣುರುಳ ನೀರಂ, ಅರಳೆಲೆಯ ಸರಮ ಹಂಸಂ, ಮಾಗಾಯ್ನಳ ಮಹಿಮಂ,
 ಭಸಿತದ ರಕ್ಷೆಯಕ್ಷಯಂ ನೀಲ ಬೊಟ್ಟಿನ ನಿರ್ಭಯಂ ಅಂಜನದ ನಿರಂ
 ಜನಂ ಪುಲಿಯುಗುರ ಪುಲಲಿತಂ ನೇವಳದ ಭಾವಕಂ ಕರವಳಯದ
 ಪರಬೊಮ್ಮಂ ಮುದ್ರಿಕೆಯ ಭದ್ರಗುಣಂ ಉಡೆವಣಿಯ ಚಿಂತಾಮಣಿಯುಂ
 ಪೊಂಗಿಜ್ಜೆಗಳ ಪರಃಷಂ ಅಂದುಗೆಯಾನಂದ ನಿಧಿ ಎನಿಸ ಮಳೆಯ
 ರಾಜಂ ಬಾಲ್ಯವನನುಕ್ರಮದಿಂದುಳಿದು ಪಲವು ದಿನಂಗಳಂ ಕಳೆದು
 ಪ್ರಾಯೋಚಿತ ದಿವ್ಯ ವಸ್ತ್ರಾಭರಣ ಯಕ್ಷಕರ್ಮಮಾದಿ ಲೇಪನಂ
 ಮಾಡಿ ಸಕಳ ಭೋಗಂಗಳಂ ತಳೆದು ಶಸ್ತ್ರಶಾಸ್ತ್ರ ಸಂಗೀತ ಸಾಹಿತ್ಯ ಕಾವ್ಯ
 ನಾಟಕ ತುರಂಗಮಾತಂಗಾರೋಪಣಾದಿ ಸಕಲ ವಿದ್ಯಾಪರಿಣತನಾಗು
 ತ್ವೈದಾರೇಳೆಂಟು ಪತ್ತು ಪದಿನೈದು ವತ್ಸಗಾಬರಂ ನೆರೆದು ನಳನಳಿಸ
 ಸೌಕುಮಾರ್ಯದಿಂ ತೊಳ ತೊಳಪ ರೂಪಿಂ ಧಳಧಳಿಸ ತೇಜದಿಂದೊಪ್ಪ
 ತ್ತಿರಲೊಂದು ದಿವಸಂ

ವಸಂತಮಾಸದೊಳ್ ಸಕಲರಾಜೇಂದ್ರನಪ್ಪ ದೇವರಾಜಂ ಮೈಹಾಳಿ
 ವಿನೋದಕ್ಕೆ ಮೊರಮಡಲೆಂದು ಮಂತ್ರಿಗಳೆಲ್ಲಗಂ ಬೆಸಸುವಲ್ಲಿ ಕುಮಾರ
 ಕಂಠೀರವಂ ಸುಕುಮಾರ ಸಾರ್ವಭೌಮಂ ಶಿವಭಕ್ತಿಭೂಷಣಂ ಎನಿಸ್ಪ
 ಮಳೆಯರಾಜದೇವಂ ತಾನುಂ ಬಂದವನೆಂಬ ಬಿನ್ನಸಮಂ ಮಂತ್ರಿಗಳಿಂದ

ರುಪೆ ದೇವರಾಜಂ ತನಯನಂ ತಳ್ಳೈಸಿ ಹರುಷ ಸುಳಕದಿಂ ಸೂರೈಸಿ ತನಿ
 ನೇಹದಿಂ ಹಾರೈಸಿ ನೀನಿಲ್ಲದ ವಿನೋದಂ ತಾನೇವುದಯ್ಯ ನಡೆಯಯ್ಯ
 ನಡಿ ಮಗನೆ ಮಳೆಯಂಜದೇವ ಬಿಜಯಂ ಗೆಯ್ಯದೆಂದು ಗಲ್ಲಮಂ
 ಪಿಡಿದು ತಂಬುಲಮನಿಕ್ಕಿ ಮೂರ್ಧ್ನಿ ಘ್ರಾಣಮಂ ಮಾಡಿ ಬರಲ್ಪೇಳ್ವು
 ಬೆಸಸೆ ನಲಿನಲಿದು ಕುಮಾರಕಂ ಕಠಾರಿಯ ಕೋಲಂ ತಿರುಹುತ್ತೊಂದೆ
 ರಡು ಜಂಪಯ ಗತಿಯಂ ಸರಳಿಸಿ ನೋಡುತ್ತಂ ಸಿಂಗರದ ಮನೆಗೆ
 ನಡಿತಂದಿಕ್ಕಿದ ಪಟ್ಟಗದ್ದುಗೆಯೊಳ್ ಬಿಜಯಂಗೆಯ್ದು ಕಮನೀಯ
 ಕುಮಾರಂಗೆ ಸಚಿವರಾಜಸುತ್ರ ಕಸ್ತೂರಿ ತಿಲಕಮಂ ಲಲಾಟದೊಳ್ಳೈಗೊ
 ಳಿಸಿ ಪರಿಮಳವನುಗುಳ್ಳ ಇರುವಂತೆ ಸಂಪಿಗೆಯರಲ್ಲಳು ಸಿರಿ ಮುಡಿ
 ಯೊಳ್ಳುರುಂಬಿ ರತ್ನಾವತಂಸಮಂ 'ಕರ್ಣಯುಗಳಕ್ಕವಡಿಸಿ ದಿವ್ಯ ಚಂದ
 ನಮನುದ್ವರ್ತನಮಂ ಮಾಡಿ ತೋರಹಾರಮಂ ಕೊರಳೊಳಿಕ್ಕಿ ಪದಕಮಂ
 ಪೇರುರದೊಳರಿಸಿ ಬಾಹುಸೂರಯಮನಿಕ್ಕಿ ಸಸುರಮಂ ಬಿಳಿಯಂಬರಂ
 ಬಿಗಿದುಡಿಸಿ ಸುವರ್ಣ ಪಳಯಂ ಹೊದೆಯಿಸಿ ಕುಮಾರ ಕುಸುಮಾಯು
 ಭನೆಂಬ ಬಿರುದಿನ ತೊಡರನೆಡಗಾಲೊಳಿಟ್ಟು ಸ್ತಚಿವ ರಾಜಸುತ್ರಕ್ಕೈ
 ಗೊಟ್ಟು ಬರೆ ಪಡಿಯರನೆಲನುಘ್ನುಡಿಸಿ ವಿಳಾಸದಿಂ ನಡಿತಂದು ಮುಂದೆ
 ರಾಜಾಂಗಣದೊಳ್ ಹೊನ್ನ ಹಲ್ಲಣದಿಂ ರನ್ನದ ಸಕ್ಕರಿಕೆಯಿಂ ನೆಲನಂ
 ಚುಂಬಿಸುವ ಚಮರದಿಂ ಮಾಣಿಕ್ಕೈದ ಮೊಗವಾಡದಿಂ ಮುತ್ತಿನ ತೋರ
 ದಂಡೆಯಿಂ ಹೊಕ್ಕುಳ ಹೊನ್ನ ಗಂಟೆಯಿಂ ನಟ್ಟ ಕಿವಿಗಳಿಂ ಹಳಹಳಪ
 ಕಣ್ಣಿಂ ಉಚ್ಚೈಶ್ರವಮನಿಕ್ಕೈವ ತುರಂಗದೊಳ್ ಕುಳತು ಕಂಧರವ
 ಬೋಳೈಸುತ್ತಿರಲಲ್ಲಿಗೆ ಬಿಜಯಂಗೆಯ್ದು ಹಂಕಣಿಯ ಹಂಗಿಲ್ಲದೆ ಭೋಂಕನೇ
 ರಿಬರೆ ಪುರಜನಂ ಕೈಮ್ಬುಗಿಯೆ ಕವಿಗೈವಾರಿಸೆ ವಂದಿಗಲ್ಲಂದಣಿಸಿ ಪೊಗಳೆ
 ಹರಭಕ್ತರ್ಪರಿಸೆ ಪಲ್ಲವ ಸತ್ತಿಗೆ ಮೇಲ್ಮಸಗೆ ನಿಸ್ಸಳಧ್ವನಿ ಮೊಣ್ಣೆ ಕಹ
 ಳಾರವಮುಣ್ಣೆ ಉದಯಗಿರಿಯನೇರಿದ ಸದಮಳ ಸೂರ್ಯನಂತೆ ಬೆಳ
 ಬೆಳಗುತುಂ ಗಳಗಳನೆ ನಡಿತಂದು ದೇವರಾಜನೇರಿದ ಚೌದಂತನ
 ಮಗ್ಗುಲೊಳೊಗ್ಗಿ ನಿಂದಿರೆ ಕುಮಾರನಂ ನೋಡಿ ಹರುಷಂ ಮಿಕ್ಕು ಮುಗು
 ಳ್ಳಗೆ ನಗುತ್ತುಂ ನಡಿಯ ವೇಳೆನೆ ಸಿಂಧುರದ ಸಂದಣಿಯಿಂ ತುರಂಗ
 ದೊತ್ತರದಿಂ ವರೂಢದ ವೀಧಿಯಿಂ ಪದಾತಿಬಲದೊತ್ತೊತ್ತೆಯಿಂ ಕ್ಷೀರ
 ವಾರಾಶಿ ಮೇರೆದಪ್ಪಿದಂತೆ ಪುರಮಂ ಮೊರಮಟ್ಟು ವೈಹಾಳಿಯ ಬಯಲೆ
 ನಡಿತಂದು ದೇವರಾಜಂ ಮಗನೇರಾಟಮಂ ನೋಡುವಳ್ಳರಿಂ ಕರಿಘಟಿ
 ಗಳಂ ಸುತ್ತಂ ನಿಲಿಸಿ ಮುಂದೆ ನಿಂದ ರಾಜಪುತ್ರರ್ಗೆ ಕೈವೀಸಲೊಡಂ

ಸಿಂಹದ ಜಂಗುಳಿ ಶರಭನಂ ಕೆಣಕುವಂತೆ ತನತನಗೆ ಕುವಾರನಂ
ಮೂದಲಿಸಿ ಕಾಳಗಂದೆಗೆಯೆ ಮುಳಿದು ನೋಡಿ ಮಳೆಯರಾಜಂ ಘಡು
ಘಡಿಸಿ ಪಿಡಿದ ವಾಘೆಯಂ ಬಲಗಯ್ಯ ಸಬಳದ ಪೊಟ್ಟಿಯಿಂ ಚೆಲ್ವ
ದಿಟ್ಟಿಯಿಂ ಮಾಯೆಯ ಕುದುರೆಯಂ ರೂಹುಗೊಳಿಸಿದ ವಿದ್ಯಾಧರನಂತೆ
ತುಡುಂಕದ ಮುನ್ನಂ ಮನದೊಡನೆ ಮಣಿವ ತಿರುಸದ ಮುನ್ನಂ ಕೆಯ್ಯೊ
ಡನೆ ಬರ್ಪ ಪುರ್ಬಿನ ಜರ್ಬಂ ಸರ್ವತಮನಡವ್ವ ಜಾತಿಹಯಬೆರಸೆ
ಡಬೆಲಕ್ಕೆ ತಿರುಸಿ ನೂಂಕೆ ಸರಿಸಬೇದಿಯೊಳ್ಳೆನ್ನಟ್ಟಿ ಮುಟ್ಟಿ ಮಿಂಚನೇ
ರಿದ ಮೇಘವಾಹನನಂತೆ ರಾಯ ರಾಹುತರನಟ್ಟಿ ತಿವಿದು ರಾಜಪು
ತ್ರರಂ ಬೆಂಕೊಂಡು ಸುಳಿದ ಕುದುರೆಯಂ ಸೆಳೆದೀಡಾಡಿ ಮೂದಲಿಸಿ
ಬಂದ ಮನ್ನೆಯ ರಾವುತರಂ ಬಲ್ಲೆಯದ ಪಟ್ಟಸದೊಳುಂಡಿಗೆಯೊತ್ತಿ ಬಿಟ್ಟು
ನಿಚ್ಚಟದ ರಾವುತರಂ ಲಚ್ಚಣಂದೆಗೆದು ಮುಂಗುಡಿಯ ರಾವುತರಂ
ಭಂಗಿಸಿ ತಿವಿದು ತನಗಿದಿರಂ ಕಾಣದೆ ನಿಂದಿದುರ್ವ ತನ್ನೇರಾಟಕ್ಕೆ ದಿಟ್ಟಿ
ಯಾದಪುದೆಂದು ಭೂವನಿತೆ ತೂಪಿರಿದಂತೆ ಖುರಪುಟದಿಂ ನೆಗೆದ ಧೂಳೀ
ಜಳಂ ಮುಖದೋಳ್ಳೆರೆಯೆ ಮಾಸಿದ ಚಂದ್ರನಂತೆ ಬಳಲ್ವ ಬಾಲಾರ್ಕ
ನಂತೆ ತಿರುಗಿ ಬಂದು ಮಳೆಯರಾಜಂ ದೇವರಾಜಂಗೆರಗೆ ಮಗನು ನೋಡಿ
ಮನದೊಳ್ಳೂಪಿರಿದು ಕಣ್ಣೊಳಪ್ಪಿ ಹೊದಿದ ಪಟ್ಟವಳಿಯಂ ನಿವಾಳಿಸಿ
ಬಿಸುಟು ವೈಹಾಳಿ ವಿನೋದ ಸುಖಸಮಾಪ್ತಿ ಚಿತ್ತಂ ತಿರುಗಿ ಸರ್ವಸಂ
ಭ್ರಮದಿಂ ಮಳಯಾವತಿಪುರಮಂ ಪೊಕ್ಕರಮನೆಗೆ ಬಂದು ಸಕಲ ಸಚಿವ
ಸಾಮಂತ ರಾಜಮುತ್ರ ದಂಡನಾಥಯೂಥಮಂಡಳಕಮಂತ್ರಿಮುಖ್ಯರ್ಗಿ
ಬೀಳ್ಕೊಟ್ಟು ಪಟ್ಟದಾನೆಯಿಂದಿಳಿದು ತಾನುಂ ಕುವಾರನುಂ ಸಂತಸದೊ
ಳಂತಃಪುರಕ್ಕೆ ನಡೆತಂದಿಕ್ಕಿದ ಪಟ್ಟ ಗದ್ದುಗೆಯ ಮೇಲೆ ಕುವಾರನಂ
ಬಿಜಯಂ ಗೈಸಿ ಕೋಮಳಾಂಗನೆಯರಿಂ ಮಂಗಲಾರತಿಯನೆತ್ತಿಸಿ ದೇವ
ರಾಜನುಂ ಶಚಿವೇವಿಯುಂ ಮಗನ ಯವ್ವನೋದಯಮಂ ಶೃಂಗಾರದೇ
ಳ್ಳರಮಂ ಸೌಕುಮಾರ್ಯದ ಸಂದಣಿಯಂ ಕಂಡು ಹೊರೆಯೇರಿ

ಶಿವಂ ಕೊಟ್ಟಾಯುವಂ ನೆನೆದು ಹೊರೆ ಇಳಿದು ಮನವಳಿದು
ಬೆಂಕಿಯೊಳ್ಳಿಸುಟ ಮಲ್ಲಿಕಾಮಾಲೆಯಂತೆ ಕಾಳ್ಗಿಚ್ಚಿನಿಂದರೆ ಬೆಂದ ಹಂಸ
ಮಿಥುನದಂತೆ ಕರ್ರನೆ ಸುಯಿದು ಅಂತಸ್ತ ಸಂತಾಪ ಶಿಖಿಯಿಂ ಕುಕ್ಕುಳಂ
ಕುದಿದು ಶೋಕರಸ ಉರ್ಕೆ ಪರಿದೀರ್ವರಂ ಕಣ್ಣನೀರಿಂ ಮುಂಗಾಣದೆ
ಬರೆದಂತೆ ಶೋಕದಿಂ ಕರುವಿಟ್ಟಂತೆ ನಿಂದಿರೆ ಮಳೆಯರಾಜಂ ಕಂಡು

ಮನದೊಳೊಂದು ಕಾತುಕಂ ಬಟ್ಟಿದೇನದೇನಮೃತ ರಸದ ನಡುವೆ
 ವಿಷಂ ಬೆಳಗಿನನಡುವೆ ಕಳ್ಳಲೆ ಬೆಳ್ಳಿಂಗಳೊಳ್ಳಳ್ಳುರಿ ಶಿವಭಕ್ತರ ನುಡಿಯೊ
 ಳ್ಳುಸಿ ಪಟ್ಟುವಂತೆ ಸಮಸ್ತರಾಜ್ಯಸಂಪದದೊಳೆನ್ನಂ ಮುಂದಿಟ್ಟುಕೊಂಡಿ
 ದರಸುಖಸಮಯದೊಳ್ ಶೋಕಂ ಸುಟ್ಟುವುದಿದೇನು ಕಾರಣಂ ಅದಂ
 ಪೇಳ್ವಡಲ್ಲದೆ ಆರೋಗಣೆಯಂ ಮಾಡಿನೆಂದು ನುಡಿದ ಮಳೆಯದೇವಂಗೆ
 ತಂದೆ ತಾಯ್ಕೃತ್ತೆ ಮತ್ತಳುತ್ತುಂ ಕಣ್ಣೀರನುಗುಳುತ್ತುಂ ಕೇಳೆಲೆ
 ಕುವಾರಂ ನೀಂ ವರಸುತ್ರಂ ನಿನಗೆ ಶಿವಂ ಕೊಟ್ಟಾಯು ಪದಿನಾರುಂ
 ವರುಷದೊಂಗೆ ಪದಿನೈದು ವತ್ಸರಂ ತೀವಿದುದಿನ್ನೊಂದು ವರುಷಕ್ಕೆ
 ನಿರ್ವಾಣಪದಂ ನಿನಗಂದೊಟ್ಟಿಯೊರಲುವ ಪಿತಮಾತೆಯರಂ ಅನುನ
 ಯದಿಂ ಸಂತೈಸಿ ಪಿರಿದಪ್ಪ ಕಾರ್ಯವಂದಿದೇ ನೋಡ ಇದಕ್ಕಿಂತೇಕೆ
ಕೊಟ್ಟ ಶಿವನಿರ್ದಪಂ ಪಡೆದವರ್ನಿರ್ದಪಿರಿ ಪುಟ್ಟಿದವಂ ನಾನಿರ್ದಪೆಂ
ಇನ್ನೊಂದು ವರುಷವಿರ್ದಪುದು ಶಿವಂ ಕರುಣೆ ಎನಗೆ ಸಾವಿಲ್ಲವೆಂದು
 ಸಂತೈಸಿ

ಧೈರ್ಯನಿಧಿ ಶಿವಜ್ಞಾನ ಸಂಪನ್ನಂ ಸಾಹಸಾಭರಣಂ ಸುಖ
 ಮಜ್ಜನಂ ಮಾಡಿ ತಾಯ್ತಂದೆಗಳೊಡನವೃತಾನ್ನವನಾದೋಗಿಸಿ ಪಚ್ಚ
 ಕಪ್ಪರದ ವಿಳೆಯಮಂ ಕೊಂಡು ಮಲ್ಲಮೇಷಮಹಿಷ ಕುಕ್ಕುಟಾದಿ
 ಸಕಲ ಯುದ್ಧಂಗಳಂ ನೋಡುತುಂ ಗೀತವಾದ್ಯನೃತ್ಯಂಗಳಂ ಕೇಳುತುಂ
 ದೇವರಾಜನಿಂ ಶೈವೋಪದೇಶಸಂಪನ್ನನಾಗಿ ಕೆಲವು ದಿನಂಗಳಂ ಕಳೆಯೆ
 ಪಿತಮಾತೆಯರೆಲೆ ಮಗನೆ ನಿನಗಿನ್ನರುದಿಂಗಳೆಂದಡರಿಯದಂತಿರ್ಪಂ
 ಮೂರು ತಿಂಗಳೆನೆ ಮೌನದಿಂದಿರ್ಪಂ ತಿಂಗಳೆನೆ ಪಿಂಗದೆ ಸುಮ್ಮನಿರ್ಪಂ
 ಏಳು ದಿನವೆನೆ ಕೇಳದಂತಿರ್ಪಂ ನಾಳೆ ಮಗನೆ ತಪ್ಪದು ನೀಂ ಮಾವ್ವ
 ಮನೋರಥಂಗಳಂ ಮಾಡೆಂದು ದುಃಖಜಲಭರಿತನಯನ ಪುಟರಾ
 ಗುತುಂ ಪೇಳೆ


ಕೇಳ್ವಂದಿರುಳ್ ಸಕಲ ಶಿವಭಕ್ತರಂ ಬಿಜಯಂಗೆಯಿಸಿ ತಂದು ಶಿವ
 ರಾತ್ರಿಯಂ ಮಾಡಿ ಮರುದಿನ ಉದಯ ಸಮಯದೊಳೇಳ್ಳು ಶುದ್ಧಾಂಗ
 ನಾಗಿ ಭಸಿತೋದ್ದೊಳನಂ ಮಾಡಿ ರುದ್ರಾಕ್ಷಿಗಳಂ ಧರಿಸಿ ಪರಿಚಾರಕರ
 ನಳವಡಿಸಿ ಪುರದ ಕೆಲದ ಕೇಳೇವನದ ಸ್ವಯಂಭುಲಿಂಗದ ಸಮೀಪಕ್ಕೆ
 ಬಂದು ತನ್ನ ಮನದನ್ನರಿರ್ಪರಂ ನಿರ್ಮಲ ಕಮಲ ಮುಕುಳದಳಂಗಳಂ
 ತರಲೈ ನಿಯಾಮಿಸಿ ನದಿಯಗ್ಗವಣೆಯಂ ತಾನೆ ತಂದು ಸಹಸ್ರಾಭಿಷೇಕಮ

ನೇಕ ಚಿತ್ತದೊಳಿಟ್ಟು ಮಜ್ಜನಕ್ಕೆರೆದು ಕುಂಕುಮ ಚಂದನಾನುಲೇಪ
 ನಂಗಳಂ ಸುಖದೊಳಿತ್ತು ಮಘಮಘಿಸ ಧೂಪಮನಿಕ್ಕಿ ಧಳಧಳಿಸುವಾ
 ರತಿ ಎತ್ತಿ ಭಕ್ತಿ ಸಹಿತವೃತ್ತಾನ್ನಮನಾರೋಗಿಸಲಿತ್ತು ಪಚ್ಚಿಕರ್ಮರ
 ತಾಂಬೂಲಮನಿತ್ತು ಪ್ರದಕ್ಷಿಣ ಸಹಿತಂ ಪ್ರಣತನಾಗಿ ಪದ್ಮಾಸನನಾ
 ಗುತ್ತಂ ಕೆಲಬಲದೊಳೊಟ್ಟೆರ್ಡ ಕಮಳಮುಕುಳಂಗಳೊಂದೊಂದ
 ಕೊಂಡು ಶಿವನಂ ನೆನೆದು ತನ್ನಂ ತಿಳಿದು ಮನಮಂ ಸೈತಿಟ್ಟು ಬುದ್ಧಿಯಂ
 ಶುದ್ಧಯಿಸಿ ಚಿತ್ತಮಂ ತಿಳಿವಿಟ್ಟು ಅಹಂಕಾರಮನಗಲ್ಬಿಸಿ ಕಾಮಮಂ
 ಕಡಿಗೊತ್ತಿ ಕೋಪಮಂ ಕೆಲಕ್ಕೆ ಸಾರ್ಚಿ ಲೋಭಮಂ ಲಾಲಿಸದೆ
 ಮೋಹಮಂ ಮನ್ನಿಸದೆ ಮದಮಂ ಮುರಿದು ಮತ್ಸರಮಂ ನುಚ್ಚುಗುಟ್ಟಿ
 ತಾಸತ್ರಯಕ್ಕೆ ತೆರಹುಗೊಡದೆ ಹೃದಯ ಕಮಳಮನೆಡಿ ಮಾಡಿ ಜ್ಞಾನ
 ಕನ್ನಿಕೆಯ ಗದ್ದುಗೆ ಇಕ್ಕೆ ಮನದ ಬೆಳಗಂ ಪಚ್ಚಡಿಸಿ ಪರಂಜ್ಯೋತಿ
 ಯೊಳ್ಳಿತ್ಯನಂ ನಿರ್ಮಳನಂ ಕಾರುಣ್ಯನಿಧಿಯಂ ಶಿವನಂ ಶಂಕರನಂ ಕಣ್ಣೀ
 ವಿನೋಡಿ ಮನಂ ತೀವಿ ನೆನೆದು ಭಾವಂ ತೀವಿ ಬರಿಸಿ ಮೈತೀವಿ ಸುಳ್ಯಕಮ
 ನಾಂತು ನಾಳೆಗೆ ತೀವಿ ಬಣ್ಣಿಸಲೆಂದು ಮಳೆಯರಾಜಂ ವಿರೂಪಾಕ್ಷವರ
 ಪುತ್ರಂ ಸ್ತೋತ್ರವೃತ್ತದಿಂ ಬಣ್ಣಿಸುತ್ತಿರೆಯಿರೆ

ದ್ವಿತೀಯ ಸ್ಥಳ ಸಮಾಪ್ತಂ.



ತೃತೀಯ ಸ್ಥಳ



ಶ್ಲೋ|| ದೇವ ಸಮಸ್ತ ವಸ್ತುಕದ ಭೂಷಣದೇವ ಕಿರೀಟಕೋಟಿಸಂ
ಸೇವಿತ ಪಾದದೇವ ಕುಲದೇಹ ವಿಮಂಡಿತಕಾಯದೇವವಿ |
ದ್ರಾವಣ ದೇವ ಚಂದ್ರಧರ ದೇವಕೃಪಾಕರ ರಕ್ಷಿಸೆಂದು ತಾಂ
ದೇವರ ದೇವನಂ ಮಳೆಯರಾಜ ನೃಪಂ ಸ್ತುತಿಗೈದನಕ್ಕರಿಂ||

ರಗಳೆ.

ಇಂತು ಮಳೆಯರಾಜ ದೇವನಭವನಂ ಜಿಗಿಲ್ಲು ನೋಡಿ
ಕಂತುಹರನ ಚಂದ್ರಧರನ ಮಹಿಮೆಯೊಳಗೆ ತಿಳಿದು ಕೂಡಿ
ತ್ರಿಣಯನಸ್ರಸಾದದರಿಕೆವಟ್ಟು ಭಕ್ತಿಯೊಳ್ಳನ್ನೆಂದು
ತಣೆದು ತಣೆಯಲಾರವಲ್ಲಿ ಮತ್ತೆ ಮತ್ತೆ ಪೊಗಳಲೆಂದು
ದೇವ ತರಣಕೋಟಿಗುನ್ನತ ಪ್ರಭಾವತೇಜ
ದೇವ ಹರಿವಿರಿಂಚಿಸುರಪಮುನಿಗಳರಿಯದಾದಿ ಬೀಜ
ದೇವ ದುರಿತಮಥನಕಾಲ ಮಥನಸುಷ್ಪ ಬಾಣಮಥನ
ದೇವ ನಾಗಮಥನ ಪುಂಡರೀಕ ಮಥನ ಪುಣ್ಯ ಕಥನ
ದೇವ ಸಲಿಲಶಯನ ನಯನಮಂಡಿತ ಪ್ರಸಿದ್ಧ ಚರಣ
ದೇವ ಕಮಳಪುತ್ರ ವಸ್ತುಕಪ್ರಯುಕ್ತಹಸ್ತಕಿರಣ
ದೇವದೇವ ನಿಕರದೂರ ಪರಮ ಭಕ್ತಜನ ಸಮೀಪ
ದೇವ ನಿರ್ಮಳ ಪ್ರದೀಪ ಸಕಳ ನಿಕಳಸ್ವರೂಪ
ದೇವ ಭರ್ಗ ಭೀಮ ಸರ್ವಭುವನ ಭವನ ತಿಮಿರಹರಣ
ದೇವ ಘನ ಪುರಾತ ಗೀತ ನೂತನ ಪ್ರಸಂಗಕರಣ
ಕರುಣಿಸೆನೆಗೆ ಪುಣ್ಯಯೂಥ ಇಳೆಯ ಜನದ ನಾಥ ನಾಥ
ಕರುಣಿಸೆನೆಗೆ ಭಾಷನಯನ ಶೈಲಜಾಮನೋವರೂಥ

ಎಂದು ಪೊಗಳ್ಳ ನುತಿಗಳೊಳಗೆ ಚಂದ್ರವೆೞಾಳಿಸಿಲ್ಕಿ ನಿಂದು
ಮುಂದೆ ಲಿಂಗದಿಂದೆ ನಿಜದಿರೂಪವೆತ್ತು ತೋರಿ ಬಂದು
ಜಡೆಯ ನಡುವೆ ಮೆರೆವ ನದಿಯ ತಡೆಯೊಳೊಪುರ್ತಿರ್ಪ ಶಶಿಯ
ಕಡು ಪೊಡರ್ಪಿನೊಳಗೆ ಸುಳಿದು ಘುಳುಘುಳಿಪ್ಪ ಭಾಳಶಿಖಿಯ
ಉರಗ ಕುಂಡಲಂಗಳೊಳಗೆ ಸೆಣಸಿ ಹೊಳೆವ ಗಳದ ವಿಷದ

ಸುರುಚಿರಸ್ರಕಾಶದಿಂದೆ ತೊಳೆಸ ಭುಜದ ಪಂಚಮುಖದ
 ಕರಿಯನುಗಿದ ಹೊದಿಕೆಯೊಪ್ಪೆ ಸುಲಿಯ ಚರ್ಮದುಡಿಗಿ ಮೆರೆಯೆ
 ಹರಿಯ ನಯನ ನವ ಮಾರಿಚಿನದ ತಳಾಗ್ರದಿಂದೆ ಮೆರೆಯೆ
 ದೇವ ಗಿರಿಜೆಯರಸನಲ್ಲಿ ತನ್ನ ನಿಜವನೊಲಿದು ತೋರೆ

ಭಾವಿಸುತ್ತೆ ಭಕ್ತನಲ್ಲಿಗೆಯ್ತೆ ನಡೆದು ಬಂದು ಮೀರೆ
 ಬೇಡು ಮಳೆಯರಾಜ ಬೇಡಿಕೊಳ್ಳು ನೆನೆದುದೀವೆ
 ನೆನುತೆ ನೋಡಿ ಪೋಹದಿಂದೆ ಮಗನೆ ಬೇಡು ಬೇಡು ಈವೆನೆನುತೆ
 ಮುಂದೆ ನಿಂದ ಚಂದ್ರಧರನನಂದು ಮಳೆಯರಾಜನರಮ
 ಮುಂದುಗೆಟ್ಟು ನುಡಿ ಸಡಿಲ್ಲು ಸುಖದ ಮೂರ್ಛೆಯೊಳಗೆ ತಿಳಿದು
 ಮೆಲ್ಲಮೆಲ್ಲನೆಚ್ಚುರೊಳಗೆ ಸಂದು ತಿಳಿದು ನೋಡಿ ಕಂಡು
 ಅಲ್ಲಿ ಬೇಡಿಕೊಂಡನಮಮ ಮಳೆಯರಾಜನಿಂಬುಗೊಂಡು
 ದೇವ ಮಾತೃಪಿತರ ಮನದ ಮಾಯೆಯಂ ಸಡಿಲ್ವಿ ಕಳೆದು
 ದೇವ ಎನಗೆ ಕರುಣಿಸುದು ಶತಾಯುವಂ ದಯಾಳು ತಿಳಿದು
 ಎಂದೊಡಾಯುವಿತ್ತೆ ಮತ್ತೆ ಬೇಡು ಮತ್ತೆ ಬೇಡೆನುತ್ತೆ
 ಇಂದುಶೇಖರಂ ಪ್ರವೋದದಿಂದೆ ಬೇಡಿಕೊಳ್ಳೆನುತ್ತೆ
 ಇರೆ ಕುಸಾರನಲ್ಲಿ ಬೇಡುತಿರ್ದನಭವನಿಚ್ಚೆಯೆರಿದು
 ಹರನ ಕರುಣವೆಯ್ತೆ ತನ್ನ ಮೇಲುವರಿವ ಭರವನಂದು
 ದೇವ ಮಾತೃಪಿತರನಾಥ ಬಂಧು ವರ್ಗವೆಲ್ಲ ಸಹಿತ
 ದೇವ ಬಾಲವೃದ್ಧರೆನ್ನದೆನ್ನ ದೇಶವೆಲ್ಲ ಸಹಿತ
 ಈಶ ಕರುಣಿಸೆನ್ನ ರಥಸದಾತಿ ಸರ್ವ ರಾಜ್ಯ ಸಹಿತ
 ದೇಶದೊಳಗೆ ಬಾಳುತಿರ್ಪ ವೃಗಕುಲಂಗಳೆಲ್ಲ ಸಹಿತ
ಆನೆ ಮೊದಲಿರಂಪೆ ಕಡೆ ಯೆನಿಪ್ಪ ಜೀವರಾಶಿ ಸಹಿತ
 ದಾನನಿಧಿಯೆ ಕರುಣೆ ಕರುಣಿಸೆನ್ನ ಚನ್ನ ಭಕ್ತಿ ಸಹಿತ
 ಮುಂದೆ ನೂರು ವತ್ಸರಂ ಬರ್ದುಂಕಿ ಪೂಜೆಗೈದ ಬಳಿಕ
 ಇಂದುಮೌಳಿ ನಿಮ್ಮ ನಿಜದ ಭಕ್ತಿ ಕೊರ್ವಿ ಬೆಳೆದ ಬಳಿಕ
 ಕೊಂಡು ಪೋಸುದಯ್ಯ ರಜತಗಿರಿಗೆ ವರವನೆಂದು ಬೇಡಿ
 ದಂಡಧರ ತಮಾಕಾ ಕರುಣಿಸೆಂದು ನಿಷ್ಕೆಯಿಂದ ಬೇಡಿ
 ಕೊಟ್ಟಿನಯ್ಯ ಕೊಟ್ಟಿನರಸ ಕೊಟ್ಟಿನೆನ್ನ ಭಕ್ತನಿಧಿಯೆ
 ಕೊಟ್ಟಿನೆಲೆಲೆ ಮಳೆಯ ರಾಜ ಸುಖದೊಳಮರ್ಪದೆನ್ನ ಸುಧೆಯೆ

ಎಂದು ವರವನಿತ್ತು ಶಂಭು ಮತ್ತೆ ಲಿಂಗದೊಳ್ಳುಗಳೆ
ಇಂದುವದನೆ ಕೈಲಸುತಿಯೊಳೊಂದು ಗೂಡಿ ಸುಖಮಿರಲೈ

ಇತ್ತಲೆಳ್ಳು ಮಳೆಯರಾಜನುತ್ಸವಕ್ಕೆ ಹೆಚ್ಚುಗೊಟ್ಟು
ಚಿತ್ತದೊಳ್ಳಮಸ್ತ ಸಂತಸಂಗಳಂ ತೆರಳೈ ಇಟ್ಟು
ರಂಗಮಂಟಪಕ್ಕೆ ಬಂದು ಕುಣಿದು ತಣಿದು ತೇಗಿ ಕೂಗಿ
ಲಿಂಗವಿತ್ತ ವರಕೆ ಹರುಷವೇರಿ ಮೀರಿ ನಿತ್ಯನಾಗಿ
ದೇವರಾಜನಂಘ್ರಿಯೊಳೆಪ್ಪಿರಳ್ಳು ಹೊಮ್ಮಿ ಭರದೊಳಪ್ಪಿ
ದೇವ ಶಚಿಯನಪ್ಪಿ ಮತ್ತೆ ಮತ್ತೆ ತಾಯನಗಲದಪ್ಪಿ
ಭಕ್ತರಂ ಪ್ರಧಾನಿ ಮಂತ್ರಿ ಮುಖ್ಯರಂ ನಿರಂತರಪ್ಪಿ
ಭಕ್ತಿ ಮಿಕ್ಕು ಕಂಡರೆಲ್ಲರಂ ಸರಾಗದಿಂದಲಪ್ಪಿ
ಚಿಪ್ಪುಗಳೆದ ಮುತ್ತಿನಂತೆ ರಂಗವಿಟ್ಟು ರನ್ನದಂತೆ
ಒಪ್ಪವಿಟ್ಟು ನಿಷ್ಠೆಯಂತೆ ಬಣ್ಣವಿಟ್ಟು ಭಕ್ತಿಯಂತೆ
ಎಸೆದ ಸುಣ್ಯದಂತೆ ಭೂಮಿ ತಳೆದ ಕಲ್ಪತರುವಿನಂತೆ
ಮಿಸುಪ ಸೂರ್ಯನಂತೆ ಹೊಗರ ನೆತ್ತಿದ ತ್ರಿಶೂಲದಂತೆ
ತೊಳಗಿ ಬೆಳಗಿ ದೇವರಾಜನೊಡನೆ ಮತ್ತ ಗಜವನೇರಿ
ತಳೆಯ ನೆಳಲ ತಣ್ಣೆನೊಳಗೆ ಮೆಲ್ಲನಡಿಯನಿಟ್ಟು ಮೀರಿ
ಎಡಬಲಂಗಳೊಳಗೆ ಸಚಿವರಾಜಮುತ್ತರಿದಿದು ನಡೆಯೆ
ಒಡನೆ ಗಜತುರಂಗ ರಥ ಪದಾತಿ ವೃಂದವೆಯ್ವೆ ನಡೆಯೆ
ಮಳೆಯ ದೇಶದೊಳಗೆ ಸಂತಸಂಗಳಂದೆ ಗುಡಿಯನೆತ್ತಿ
ಮಳೆಯವತಿಯು ಸತಿಯರೆಲ್ಲ ನೆರೆದು ಮುಡಿಯ ಗುಡಿಯನೆತ್ತಿ
ಬಂದು ಮಳೆಯವತಿಯನತಿ ವಿಳಾಸದಿಂದ ನಲಿದು ಪೊಕ್ಕು
ನಿಂದು ಮೆರೆವ ನಿಜ ನಿವಾಸವಳಯದೊಳಗೆ ಭಕ್ತಿ ಮಿಕ್ಕು
ಆನೆಯಿಂದ ಮೆಲ್ಲನಿಳಿದು ಸಿಂಹಪೀಠಕಾಯನಾಗಿ
ಮಾನಿ ಮಳೆಯರಾಜನಲ್ಲಿ ಸಭೆಯ ಸಡುವೆ ಹರುಷನಾಗಿ

ಪುಟ್ಟವಿಟ್ಟು;
ಬಣ್ಣವಿಟ್ಟು;

ಪುರಜನಕ್ಕೆ ಪರಿಜನಕ್ಕೆ ಭಕ್ತಿಯುಕ್ತರಾಗವೇಳ್ಳು
ಪುರಪುರಕ್ಕೆ ದೇಶದೇಶದತ್ತಲರ್ಚಿಸಲೈ ಪೇಳ್ಳು
ಶಿವನ ಕೂಜಿಗೆಯ್ದುದೆಂದು ತನ್ನ ದೇಶದೊಳಗೆ ಬೀರಿ
ಭವನನರ್ಚಿಸಲೈ ತನ್ನ ಸಕಳ ದೇಶದೊಳಗೆ ಸಾರಿ

ನಿತ್ಯ ಪೂಜೆಗೆಂದು ಮಳೆಯರಾಜದೇವನುಬೀ ಕೋರ್ಬಿ
 ಸತ್ಯಶರಣನೈದಿ ಶಿವನ ನಿಲಯದೊಳಗೆ ತೀವಿ ಪರ್ಬಿ
 ಪಲ್ಲವಿಪ್ಪ ಪುಳಕದೊಳಗೆ ಬೆಮರ ಬಿಂದು ಬೀಡಬಿಟ್ಟು
 ಲಲ್ಲೆಯೊಳಗೆ ಗದ್ದದಂಗಳಡಸಿ ಮುಂದಣಡಿಯನಿಟ್ಟು
 ಸುಖಜಲಂ ವಿಲೋಚನಂಗಳರ್ತಡಿಗಳನೊತ್ತಿ ಪರಿಯೆ
 ಮುಖದ ಮುಸಿಸು ನೇಹ ಜಗಳದೊಳಗೆ ಶಿವನನಪ್ಪಿ ನೆರೆಯೆ
 ಮಜ್ಜನಕ್ಕೆ ಮೆಲ್ಲಮೆಲ್ಲನೆರೆದು ಮತ್ತೆ ಪುಳುಕಿಸುತ್ತ
 ಪಜ್ಜಳಿಪ್ಪ ಶಿವನನೊಲಿದು ಮುಟ್ಟಿ ಮುಟ್ಟಿ ಕಂಪಿಸುತ್ತ
 ಇಂದುಮೌಳಿಗತ್ತು ನೋಡಿ ಮತ್ತೆ ಮತ್ತೆ ಲಾಲಿಸುತ್ತ
 ಚಂದನಕ್ಕೆ ಮೃಗಮದಕ್ಕೆ ಹದನನಿತ್ತು ಬಣ್ಣಿಸುತ್ತ
 ಸೊಂಪು ಮಿಗುವ ಸಂಪಗೆಗಳ ಕಂಪಿನೆಸಳನೆತ್ತಿಕೊಂಡು
 ಇಂಪನುಗುಳ್ಳ ಜಡಿಯ ಮುಡಿಗೆ ತುರುಬಿ ಸುಖವನೊಪ್ಪುಗೊಂಡು
 ನವ್ಯ ಕುಸುಮ ಸಂಕುಳಂಗಳಿಂದೆ ಒರ್ಮೆ ಪೂಜೆಗೆಯ್ದು
 ದಿವ್ಯ ವಸ್ತ್ರದಿಂದೆ ಒರ್ಮೆ ಪೂಜೆಗೆಯ್ದು ಪೂಜೆಗೆಯ್ದು
 ವಿಮಳ ಧೂಪವಿಕ್ಕೆ ಬೆಳಗನೆತ್ತಿ ಎತ್ತಿ ನೋಡಿ ನಲಿದು
 ಆವೃತರಸವನೊಡಿಯೊಡಿ ವೀಳೆಯಂಗಳತ್ತು ಮಣಿದು
 ಶೃಂಗರಕ್ಕೆ ತನುವನಿತ್ತು ಮನವನಿತ್ತು ತನ್ನನಿತ್ತು
 ಹಿಂಗದಪ್ಪಿ ಹುಗ್ಗಿ ಹೆಚ್ಚಿ ಲಿಂಗದತ್ತ ಚಿತ್ತವಿತ್ತು
 ಪೂಜೆ ಎಲ್ಲವಂ ಸಡಿಲ್ವ ಮತ್ತೆ ಪೂಜೆಗೆಯ್ದು ನೋಡಿ
 ಪೂಜೆಗೆಟ್ಟು ಸೀಮೆಗೆಟ್ಟು ಮಿಕ್ಕು ನುಡಿದು ಮೀರಿ ನೋಡಿ
 ಎನಿತ್ತು ಪೂಜೆ ಮಾಡಿ ಮಾಡಿ ಮೆಚ್ಚದಚ್ಚುಗಂಗಳೊಳುತ್ತೆ
 ನೆನೆದ ಪೂಜೆಯಳವಡಲೈ ಮೆಚ್ಚಿ ಹೆಚ್ಚಿ ರಾಗಿಸುತ್ತ
 ಅರಿದು ಮುಟ್ಟಿ ಮರೆದು ಮುಟ್ಟಿ ಮತ್ತೆ ಮುಟ್ಟಿ ಮುಟ್ಟಿ ಬಿಡದೆ
 ತೊರೆಯಲಾರದೊರಹುಗೆಟ್ಟು ಚಿತ್ತವಿಟ್ಟು ತೆರಹುಗುಡದೆ
 ಲಲ್ಲೆಗರೆದು ನಿಲ್ಲದಗಲವಪ್ಪಿಕೊಂಡು ಲಜ್ಜೆಗೆಟ್ಟು
 ಗೆಲ್ಲವಳಿದು ಸ.ಯ್ದು ಸೋತು ಮಾತು ಬೀತು ಧಾತುಗೆಟ್ಟು
 ಚಿಂತೆಯೊಳಗೆ ಶಿವನನಿಸಿ ನಯನಯುಗವನರೆ ಮುಗುಳ್ಳ
 ಅಂತರಂಗದೊಳಗೆ ಕಂತುಹರನ ಪೂಜೆಯಂ ತೆರಳ್ಳ
 ಭಾವಪೂಜೆ ಬಲಿದು ದೇಹದೊಳಗೆ ಹೊರಗೆ ನೆಮ್ಮಿ ಹೊಮ್ಮಿ

ಭಾವವಿಡಿದು ತೀವಿ ದೇವನಂತಿರಿಸ್ತನೊಮ್ಮೆಯೊಮ್ಮೆ
 ಅರ್ಚಿಸುತ್ತೆ ತಿರುಗಿ ನೋಡಿ ಲಿಂಗದೊಳಗೆ ಪುಟ್ಟವಂತೆ
 ಬೆಚ್ಚು ಬೆರಸಿ ಪತ್ತಿ ಕೀಲಿಸುತ್ತೆ ಭೇದವಿಲ್ಲದಂತೆ
 ಪಗಲನರಿಯದಿರುಳನರಿಯದಕ್ಕುರಿಂದಲರ್ಚಿಸುತ್ತೆ
 ಬಗೆಗೆ ಬಂದ ಪೂಜೆ ಕೈಗಳೊಳಗೆ ಹೆಚ್ಚುಲರ್ಚಿಸುತ್ತೆ
 ಪೂಜಿಸುತ್ತೆ ಸುಳುಕಿಸುತ್ತೆ ಪೊರಮಡಲೈ ನೆನೆದು ನೋಡಿ
 ಸೋಜಿಗಕ್ಕೆ ಸೊಗಸು ತೀವಿಯುಗಲಲಾರದಲ್ಲಿ ಕೂಡಿ
 ದೇವ ದೇಶದೊಳಗಣರ್ಚನೆಗಳನರಿದು ಬರ್ಪೆನಯ್ಯ
 ದೇವಲೋಕವಾದ ಪರಿಯನೊಪ್ಪಿ ನೋಡಿ ಬರ್ಪೆನಯ್ಯ

ಎಂಬ ಬಿನ್ನಸಕ್ಕೆ ಶಂಭು ಕರುಣಿಸಲೈ ನಡೆದು ಬಂದು
 ನಂಬಿ ಭಕ್ತಿ ಇಂಬುಗೊಂಡು ಬೆಂಬಲಕ್ಕೆ ನೆಲಸಿ ನಿಂದು
 ನಿಂದ ತುರಗ ಭಾಳದೊಳಗೆ ಭಸಿತವಿಟ್ಟು ಭೋಂಕನೆರಿ
 ಬಂದ ನಮಮ ಮಳೆಯರಾಜದೇವನಕ್ಕುರಿದೆ ಮ್ನೂರಿ
 ಒರಬರಲೈ ಕಂಡುದೆಲ್ಲ ನಿಂದುದೆಲ್ಲ ಶಿವನ ಪೂಜೆ
 ನೆರೆವುದೆಲ್ಲ ನುಡಿವುದೆಲ್ಲ ನಡೆವುದೆಲ್ಲ ಶಿವನ ಪೂಜೆ
 ಮನೆಗಳೊಳಗೆ ಶಿವನ ಪೂಜೆ ಕೇರಿಯೊಳಗೆ ಶಿವನ ಪೂಜೆ
 ಘನ ಪುರಂಗಳೊಳಗೆ ಕೂಡಿ ನೋಡಿ ಚಂದ್ರಚೂಡ ಪೂಜೆ
 ಪಟ್ಟಣಂಗಳೊಳಗೆ ನೋಡಿ ದಿಟ್ಟಿ ಮೂರರವನ ಪೂಜೆ
 ಬಟ್ಟಿಯೂರೊಳೆಲ್ಲ ಶಿವನ ನಿಷ್ಠೆ ಬಲಿದ ಭಾವ ಪೂಜೆ
 ನಗರಿ ನಗರಿಯಲ್ಲಿ ನಾಗಕುಂಡಲಪ್ರಸಿದ್ಧಪೂಜೆ
 ಸೊಗಯಿಸ್ತಗ್ರಹಾರದಲ್ಲಿ ಕುಸುಮಶರ ವಿರುದ್ಧ ಪೂಜೆ
 ನಾಡು ನಾಡೊಳೆಲ್ಲ ಚಂದ್ರಚೂಡ ಶಂಭುಲಿಂಗಪೂಜೆ
 ಬೀಡುಬೀಡೊಳೆಲ್ಲ ಕೂಡಿ ಶಿವನ ಪೂಜೆ ಭವನ ಪೂಜೆ
 ದೇಶದೇಶದಲ್ಲಿ ಪಂಚಮುಖನ ಪೂಜೆ ಸುಖದ ಪೂಜೆ
 ಭಾಸುರ ಸ್ಥಳಂಗಳಲ್ಲಿ ಭೀಮಪೂಜೆ ಸೋಮಪೂಜೆ
 ತರುಗಳಲ್ಲಿ ಶಂಕರಪ್ರಭಾವಪೂಜೆ ದೇವಪೂಜೆ
 ಗಿರಿವನಂಗಳಲ್ಲಿ ಕೂಡಿ ಹರುಷಪೂಜೆ ಗಿರಿಶಪೂಜೆ
 ನದಿಗಳೊಳ್ಳಟಾಕದೊಳ್ಳೊಳಂಗಳೊಳಗೆ ಲಿಂಗಪೂಜೆ
 ಪುದಿದಶೋಕೆ ಮಾವುಮಲ್ಲಿಗರಳನೊಳಗೆ ಲಿಂಗಪೂಜೆ

ಆನೆಗೆಲ್ಲ ಜ್ಞಾನಪೂಜೆ ಕುದುರೆಗೆಲ್ಲ ಧ್ಯಾನಪೂಜೆ
 ಸೇನೆಗೆಲ್ಲ ಶಿವನ ಪೂಜೆ ಕಾಣ್ಪುದೆಲ್ಲ ಹರನ ಪೂಜೆ
 ಕೇಳುದೆಲ್ಲ ಶಿವನ ಪೂಜೆ ಮಾಳ್ಪುದೆಲ್ಲ ಶಿವನ ಪೂಜೆ
 ಬಾಳ್ಪುದೆಲ್ಲ ಶಿವನ ಪೂಜೆ ಬಯಸಿತೆಲ್ಲ ಶಿವನ ಪೂಜೆ
 ಸಕಲ ಜೀವರಾಶಿಗಳೆಲ್ಲಗಣ್ಯ ಪೂಜೆ ಪುಣ್ಯ ಪೂಜೆ
 ಸಕಲ ದೇಶದಲ್ಲಿ ಸೋಗಯಿಪಗ್ರಪೂಜೆ ಯುಗ್ರಪೂಜೆ
 ಜಾವವಿಲ್ಲ ಘಳಿಗೆ ಇಲ್ಲ ದಿವಸವಿಲ್ಲ ನಿತ್ಯಪೂಜೆ
 ಆವ ನೇಮವಿಲ್ಲ ಸಂಶಯಂಗಳಿಲ್ಲ ನಿಜದಪೂಜೆ
 ತರ್ಕವಿಲ್ಲ ಬಿರಿಕೆಯಿಲ್ಲ ಬಚ್ಚು ಬರಿಯ ಶಿವನ ಪೂಜೆ
 ಕರ್ಕಶಂಗಳಿಲ್ಲ ಬಾಧೆಯಿಲ್ಲದಭವನಚ್ಚು ಪೂಜೆ
 ದೇಶದೊಳಗೆ ಗಂಟೆಗಳ ರವಂಗಳಲ್ಲದಿಲ್ಲ ಮತ್ತೆ
 ದೇಶದೊಳಗೆ ಧೂಪ ಪರಿಮಳಂಗಳಿಲ್ಲದಿಲ್ಲ ಮತ್ತೆ
 ಮರ್ತ್ಯಲೋಕದೊಳಗೆ ರುದ್ರಲೋಕವಿರ್ಪ ತೆರದೊಳೆದುರ್
 ಮರ್ತ್ಯದೊಳಗೆ ದೇವಗಣ ಸಮೂಹವಿರ್ಪ ತೆರದೊಳೆದುರ್

ಇಂತು ತನ್ನ ನವಮುಲಕ್ಕು ದೇಶದೊಳಗೆ ಪೂಜೆ ಮಸಗೆ
 ಕಂತುಹರನ ಶಿವನ ಭವನ ಮಹಿಮೆ ದೇಶದೊಳಗೆ ಮಸಗೆ
 ಅಲ್ಲಿಯಲ್ಲಿ ಹೊಕ್ಕು ಹೊಕ್ಕು ನೋಡಿ ನೋಡಿ ನಲಿದು ನಲಿದು
 ನಿಲ್ಲದುಕೆರಿಯಾಡಿಸಾಡಿ ಮಿಕ್ಕು ಮೀರಿ ಕುಣಿದು ತಣಿದು
 ಮೆಚ್ಚಿನಿತ್ತು ಭಕ್ತಜನಕೆಯಗಲದಪ್ಪಿಯಪ್ಪಿಕೊಂಡು
 ನಚ್ಚಿ ನಲಿದು ಮಚ್ಚಿ ಮಣಿದು ಹೆಚ್ಚಿ ಹಿಗ್ಗಿ ಸುಗ್ಗಿಕೊಂಡು

ಮುಲಯವತಿಗೆ ಮರಳಿ ಬಂದುಶಿವನ ನಿಲಯದೊಳಗೆ ಪೊಕ್ಕು
 ಕಾಲವೆ ಭಲವೆ ಬಲವೆಯೊಲವೆ ನಿಲವೆ ಎಂದು ಸಲಿಗೆ ಮಿಕ್ಕು
 ಮಳೆಯ ರಾಜನಲ್ಲಿ ಸುಷ್ವರಾಶಿ ತಣಿಯೆ ಪೂಜೆ ಮಾಡಿ
 ತಿಳವ ಸಲಿಲವೆಯೆ ತಣಿದು ತಣಿದು ಪೂಜೆ ಮಾಡಿ ನೋಡಿ
 ದೆಸೆಗಳೆಲ್ಲ ತಣಿಯೆ ಲೋಕವೆಲ್ಲ ತಣಿಯೆ ಪೂಜೆ ಮಾಡಿ
 ಎಸೆಯಲಷ್ಟಲೋಕಪಾಲರೆಲ್ಲ ತಣಿಯೆ ಪೂಜೆ ಮಾಡಿ
 ರಸೆ ಜಲಾಗ್ನಿ ವಾಯು ಗಗನವೆಯೆ ತಣಿಯೆ ಪೂಜೆ ಮಾಡಿ
 ಶಶಿಸಹಸ್ರ ಕಿರಣನಾತ್ಮನೊಲ್ಲು ತಣಿಯೆ ಪೂಜೆ ಮಾಡಿ

ನೂರು ಬರಿಸವೆಂಬುದೆಲ್ಲ ನಿಮಿಷವಾಗಿ ಪೂಜೆಗೆಯ್ದು
 ತೋರಲಿಲ್ಲ ಬೀರಲಿಲ್ಲದಚ್ಚು ಸುಖದ ಪೂಜೆಗೆಯ್ದು
 ಅಂತರಂಗವಂ ಶಿವಂಗೆ ವಾರುಗೊಟ್ಟು ಪೂಜೆಗೆಯ್ದು
 ಸಂತತಂ ಹರಂಗೆ ತನ್ನನೊಪ್ಪುಗೊಟ್ಟು ಪೂಜೆಗೆಯ್ದು
 ಇಂತು ನೂರು ವತ್ಸರಂ ವಿಳಾಸದಿಂದ ಪೂಜೆಗೆಯ್ದು
 ಕಂತುಮರ್ದನಂಗೆ ಚಿತ್ತದಲ್ಲಿ ತಣಿಯೆ ಪೂಜೆಗೆಯ್ದು

ದೇವ ಮರ್ತ್ಯದೊಳಗೆ ಸುಖದೊಳಿಪ್ಪುದಿನ್ನು ಸಾಲ್ಪುದಯ್ಯಾ
 ದೇವ ರಜತಗರಿಗೆ ಹರುಷದಿಂದೆ ಕೊಂಡು ಪೋಪುದಯ್ಯಾ
 ಎಂದ ಬಿನ್ನಸಕ್ಕೆ ಶಂಭುಲಿಂಗದಿಂದಲೊಗೆದು ಬಂದು
 ಸಂದ ಪಂಚವದನ ದಶಭುಜಂ ತ್ರಿಣೇತ್ರದಿಂದೆ ಬಂದು
 ತನ್ನ ದೇವಗಣ ಸಮೂಹಮಂ ವಿಳಾಸದಿಂದ ನೆನೆಯೆ
 ತನ್ನ ಬಂಧುಬಳಗವಸ್ತು ಸಕಳ ಗಣವನೊಲಿದು ನೆನೆಯೆ
 ನೆನೆಯದಕ್ಕೆ ಮುನ್ನವೆಯ್ವಿ ಬಂದುದಲ್ಲಿ ದೇವಕೋಟಿ
 ಘನ ಪೊಡರ್ಪನಪ್ಪುಗೈದು ಹಾದಿಗೊಂಡು ಮಕುಟಕೋಟಿ
 ಬೇರೆ ಬೇರೆ ನೊಸಲಕಣ್ಣು ನಂದಿವಾಹರಲ್ಲಿ ಕೋಟಿ
 ಬೇರೆ ಬೇರೆ ಡಮರುಗ ತ್ರಿಶೂಲ ಹಸ್ತರಲ್ಲಿ ಕೋಟಿ
 ದೆಸೆಯನೊತ್ತಿ ರಸೆಯನೆತ್ತಿ ಜಗವನುಡುಗಿ ಮುಗಿಲು ಕೊಳ್ಳ
 ಎಸೆವ ದಿಗ್ಗಜಂಗಳಲ್ಲಿ ಮಿಸುಪ ಕೋಡನುಡಿಗಿಕೊಳ್ಳ
 ಉಡುಗಣಂಗಳಂ ಸಮಂತುದುರ್ಚಿ ನೆಲದೊಳಾಯ್ದುಕೊಳ್ಳ
 ನಡೆವ ಚಂದ್ರ ರವಿಗಳಂ ತೆರಳ್ಳಿ ಬೊಟ್ಟುನಿಟ್ಟುಕೊಳ್ಳ
 ಗಣಸಮೂಹಮಂ ಪುರಾರಿ ಕಂಡು ಹರುಷ ಚಿತ್ತನಾಗಿ
 ತ್ರಿಣಯನುಂ ಪ್ರವೋದ ಉಕ್ಕಿ ಭಕ್ತಿಯೊಪ್ಪಸನ್ನನಾಗಿ
 ಮಳೆಯರಾಜದೇವನಂ ಪ್ರಸಿದ್ಧ ಗಣ ಕಾಲಕ್ಕೆ ತೋರಿ
 ಇಳಿಗೆ ಪೊಸತೆನಟ್ಟಿ ದೇಶಸಹಿತಲೊಯ್ಯೆನೆಂದು ಸಾರಿ
 ನೆಗೆಯವೇಳೆನಟ್ಟಿ ನೆಗೆದವಲ್ಲಿ ನವಮಲಕುದೇಶ

ಒಗೆದವಲ್ಲಿ ಪುಷ್ಪವೃಷ್ಟಿ ದುಂದುಭಿ ಪ್ರಣಾದ ಘೋಷ
 ಎಸೆಯೆ ವೃದು ವೃದಂಗ ಪಟಹ ದಿವ್ಯ ಶಂಖನಾದವಲ್ಲಿ
 ಎಸೆವ ಬಿರುದನೆತ್ತಿ ಕರೆವ ಕಹಳೆಗಳ ಸುನಾದವಲ್ಲಿ

ಗಿರಿಗಳೆದ್ದು ದೇವಲೋಕದತ್ತ ಬಾಳಿ ಇಡುವ ತೆರದಿ
 ಧರಣಿ ದೇವಲೋಕಮಂ ಪರಿಕ್ಷಿಸಲ್ವೆ ನೆಗೆವ ತೆರದಿ
 ನೆಗೆದವಲ್ಲಿ ಪಟ್ಟಣಂ ಪುರಂ ತಟಾಕ ನದಿಗಳೆಯ್ವೆ
 ನೆಗೆದವಲ್ಲಿರುಂಪೆಯಾನೆಯಾದಿ ಜೀವರಾಶಿಯೆಯ್ವೆ
 ನೆಗೆದುದೊಂದುಗೂಡಿ ಮೆರೆವ ಮಳೆಯದೇಶವಳಯವೆಯ್ವೆ
 ನೆಗೆದುದಲ್ಲಿ ಗಗನವಿಂಬುಗೆಟ್ಟು ಕೂಡಿ ತೀವಲೆಯ್ವೆ
ಗುಳಿದುದಿತ್ತ ಗಣಸಮೂಹವೆಯ್ವೆ ಕೊಳನನೆತ್ತಿದಂತೆ
ಗುಳಿದುದಲ್ಲಿ ಮಳೆಯದೇಶವಳಯವಿಳೆಯ ಹೊಕ್ಕಳಂತೆ
 ಮೇಲೆ ಮೇರಿ ಮೇಗೆ ಯಡದೂ ನೆಗೆದವೇರಿ ನೆಗೆದವತ್ತ
 ಮೇಲೆ ಮೇಲೆ ಕಾಣಬಾರದಂತೆ ನೆಗೆದವತ್ತಲತ್ತ
 ಅಮರರೆಲ್ಲ ಕಂಡು ಕೌತುಕಂ ಮುಸುಂಕಿ ಕವಿದು ನೋಡಿ
 ಅಮರಪತಿಗೆ ಕೌತುಕಕ್ಕೆ ಕೌತುಕಂಗಳಡಸಿ ಮೂಡಿ
 ದೇವಲೋಕವೆಯ್ವೆ ಧೂಸ ಧೂನ್ಯದಿಂದಿ ಮುಸುಕಿ ಪೋಗೆ
 ದೇವಲೋಕ ಮತ್ಸ್ಯಲೋಕ ವರಿಯಬಾರದಂದನಾಗಿ
 ನೆಗೆದು ರಜತಗಿರಿಯ ನಂದಿನಾಥನಿರ್ಪ ಬಾಗಿಲಲ್ಲಿ
 ಬಗೆಗೆ ಚಿತ್ರನಾಗಿ ನವಮಲಕೃದೇಶ ಒಪ್ಪಲಲ್ಲಿ
 ಅಗಜಿಯರಸನೆಯ್ವಿ ತನ್ನ ನಿಜ ನಿವಾಸನಾಗುತ್ತಲ್ಲಿ
 ರಜತ ಗಿರಿಯ ಸಿಂಹ ವಿಷ್ಣುರ ಪ್ರತಿಷ್ಠನಾಗುತ್ತಲ್ಲಿ
 ಅರರೆ ನಂದಿನಾಥ ನೋಡು ತಂದೆ ಮಕ್ಕಳಿಬ್ಬರಿರವ
 ಅರರೆ ದೇಶವೆರಸಿಯೆಯ್ವಿ ಭಕ್ತಿಯುಕ್ತರಾದರಿರವ
 ಎನ್ನ ಭಕ್ತಿಸಿದಿಯೆ. ಮಳೆಯರಾಜ ಬಾರ ಬಾರೆನುತ್ತೆ
 ತನ್ನ ಕೆಯ್ಯೊಳೆತ್ತಿ ತೆಗೆವುತಪ್ಪಿ ಸಭೆಗೆ ರಂಜಿಸುತ್ತೆ
 ತಂದೆಗಂ ಮಗಂಗೆ ಗಣಪದಂಗಳಿತ್ತು ನೋಡಿ ನಲಿದು
 ಬಂದ ಮಳೆಯದೇಶಮಂ ಸುವರ್ಣಗಿರಿಯೊಳಿರಿಸಿ ಮೆರೆದು
 ಭಕ್ತಜನಮನೋರಥಪ್ರದುನ್ನತ ಪ್ರಿಯಂ ಕಪಾಲಿ
 ಭಕ್ತನಿಕರ ವಾರ್ಧಿ ವರ್ಧನೇಂದು ಸನ್ನಿಭಂ ತ್ರಿಶೂಲಿ
 ಕಾಮವೈರಿ ಪುಣ್ಯಕಾರಿ ಯರ್ಥನಾರಿ ಚಂದ್ರಧಾರಿ
 ಭೀಮನಮಳಭಾಮನತುಳಸೀಮನಭವನಂತಕಾರಿ
 ದೇವನೊಲಿದಡಿವನೆನಿಪನಾವನರಿಯೆ ಕಾವನಮಮ
 ಆವಗಂ ಸುರಾರಿಯಲ್ಲದಾವನುಂಟು ನೋಡಲಮಮ

ಶೂಲಿಯಸ್ತಿವಾಲಿಯಜ ಕಪಾಲಿ ಚಂದ್ರಮೌಳಿಯರರೆ
 ಕಾಳಿಯಂಕಪಾಲನುಗ್ರ ಭಾಳನಚಲ ಶೀಲನರರೆ
 ನಾದ ನಿಳಯನುರಗವಳಯನಿಂದು ಕಳೆಯ ನೆಸೆದನಲ್ಲಿ
 ವೇದವರಿಯದಾದಿಯಂತ್ಯ ಭೇದರಹಿತ ನೆಸೆದನಲ್ಲಿ
 ಇಂದ್ರಮಕುಟಮಣಿವಿರಾಜಮಾನ ಚರಣನೊಪ್ಪುತಿದ್
 ಚಂದ್ರಮೌಳಿ ಶೂಲಿ ಹಂಪೆಯರಸ ವಿರುಸ ನೊಪ್ಪುತಿದ್

ಕಂದ|| ಒಂದೂರೋ ಎರಡೂರೋ
 ಸಂದಿಸಿ ನವಲಕ್ಷದೇಶಮಂ ಕೈಲಾಸ |
 ಕ್ಷಂದೊಯ್ದ ಮಲೆಯರಾಜನ
 ಕಂದನೆಯಾಂ ಕರುಣಿಸೆನೆಗೆ ಹಂಪೆಯರಾಯಾ

ಮುಳಿಯರಾಜ ಮಹಾತ್ಮೆ ಸಂಪೂರ್ಣ.



ಓಹಿಲಯ್ಯ ಮಹಾತ್ಮೆ

ಕಂದ|| ಎಲೆಲೆ ಪರಶಿವನು ಮೆರೆದಂ
ನಲಿನಲಿದು ಧರಾತಳಾಗ್ರದೊಳ್ಳನತೇಜೋಃ
ಜ್ವಲದಿಂ ಕರುಣಾಕರನೋ
ಹಿಲದೇವನನಮ್ಮ ಹಂಪೆಯ ವಿರೂಪಾಕ್ಷಂ||

ರಗಳೆ.

ಶ್ರೀಗೆ ನೆಲೆಯೆನಿಸುವುತ್ತುರ ದಿಶಾಭಾಗದೊಳು
ಭೂಗೆ ಮಂಗಳವೆನಿಸ ಪುರವಿಪುರದೊಪ್ಪದೊಳು
ಧರಣಿಗೆ ವಿಳಾಸವೆಂದೆನಿಸ ಸೆಮೆಯ ಪುರಂ
ನರಲೋಕದೊಳಗದರ ಮಹಿಮೆಯತಿ ವಿಸ್ತರಂ
ಆ ಪಟ್ಟಣಕ್ಕಧಿಕನೆನಿಸಿಕೊಂಡೊಪ್ಪುವಂ
ಭೂಪರೋಳ್ವುಃ ಕುಂಭರಾಜನೆನಲೊಪ್ಪುವಂ
ಕರಿ ತುರಗರಥಪದಾತಿ ಪ್ರಬಲ ಸಂಪದಂ
ನರಪ ಕುಲಮಣಿಮಕುಟ ನಿಕರ ಸೇವಿತಪದಂ
ಪಲಕೆಲವು ವತ್ಸರಂ ರಾಜ್ಯಸುಖದಿಂದಿದುರ್
ನೆಲದೊಳಗೆ ಮಾರ್ಮಲೆವರಿಲ್ಲದರಸಾಗಿದುರ್
ಮಕ್ಕಳಿಲ್ಲದೆ ಮನದೊಳುಮ್ಮಳಂ ಪಿರಿದಾಗಿ
ತಕ್ಕರಂ ಪಿರಿಯರಂ ಕೂಡಿಕೊಂಡೊಂದಾಗಿ
ದೇವತೋಪಾಸ್ತಿಯಂ ಮಾಡಲ್ಮನಂದಂದು
ದೇವಾಲಯಕ್ಕೆ ಶುಚಿಭೂತನಾಗುತೆ ಬಂದು
ಶಿವಲಿಂಗಮಂ ಸಕಲ ಮುಖದೊಳರ್ಚಿಸುತಮಿರೆ
ಸವೆಯದಭಿಷೇಕಂಗಳಿಂದಲರ್ಚಿಸುತಮಿರೆ

ಕರುಣದಿಂದೀಶ್ವರಂ ಪ್ರತ್ಯಕ್ಷನಾಗುತುಂ
ಹರುಷಂ ಮನಂ ಮಿಕ್ಕು ಸಂತುಷ್ಟನಾಗುತುಂ
ಜ್ಞಾನತನುಮಯನಪ್ಪ ನಿರುಪಮಾನಂದನಂ

ಸ್ವಾನುಭವ ಒಡಲಾದ ಪರಮಸುಖವೃಂದನಂ
 ಮಾಯಾ ವಿಕಾರಮಂ ಸಾರದ ಸಮರ್ಥನಂ
 ಕಾಯಗುಣವಳಿದು ಸುಖ ಉಳಿದ ಪರಮಾರ್ಥನಂ
 ತಾಪತ್ರಯಂಗಳಿಲ್ಲದ ಸಚ್ಚರಿತ್ರನಂ
 ಭೂಪತಿಗೆ ಕೊಟ್ಟನಚ್ಚರಿ ಮಿಗಲ್ಪುತ್ತನಂ
 ಕೊಟ್ಟು ಶಿವಲಿಂಗದೊಳ್ಳಗೆ ಸದಾಶಿವನಂದು

ಮುಟ್ಟಿದೊಲವಿಂದರಸನರಮನೆಗೆ ನಡಿತಂದು
 ಕೃತಕೃತ್ಯ ಮನನಾಗಿ ಪರಿಣಾಮವೆಡೆಗೊಂಡು
 ಅತಿಶಯ ಸುಖಂಗಳಂ ಚಿತ್ತದೊಳ್ಳೆಗೆಗೊಂಡು
 ಸುಲಲಿತ ರಸಾನಂದ ಗೇಯಮಂ ಕೇಳುತಂ
 ಕೆಲವುಂ ದಿನಂಗಳಂ ಸುಖದಿಂದೆ ಕಳೆಯುತುಂ
 ಇರೆ ಪಟ್ಟದರಸಿ ಗರ್ಭಿಣಿಯಾದಳೊಪ್ಪದಿಂ
 ಬರೆವರಲ್ನವಮಾಸವಾಗಲಾನಂದದಿಂ
 ಸುಮುಹೂರ್ತದೊಳ್ಳಡೆದಳಾನಂದ ಕಂದನಂ
 ಆವೃತರಸಚ್ಚರಿತ ವಿಮಳ ಗುಣವೃಂದನಂ
 ಪಡೆಯೆ ನೀಕುಂಭರಾಜಂ ಮನದೆ ಗುಡಿಗಟ್ಟಿ
 ಕಡು ಸಂತಸಂಬಟ್ಟು ಸುಖರಸಂ ಮಡುಗಟ್ಟಿ
 ಪ್ರೇಮದಿಂ ಜಾತಕರ್ಮಂ ಮಾಡಿ ಮುದ್ದಿಟ್ಟು
 ನಾಮವಾತಂಗೋಹಿಲಯ್ಯನೆಂಬುದನಿಟ್ಟು

ಇರೆ ಬೆಳೆಯತಿರ್ದಂ ವಿರಕ್ತಿ ಬೆಳೆವಂದದಿಂ
 ಹರಭಕ್ತಿಯವಯವಂಬೆತ್ತು ಬಳೆವಂದದಿಂ
 ಬಳೆದನೊಂದುವನರಿಯದೀ ಮಾಯೆಯಂದಮಂ
 ಘುಳುಘುಳಿಸ ಸಂಸಾರದಲಿಪೊಂದು ಚಂದಮಂ
 ನುಡಿವುದೊಂದರಿಯನುಣ್ಣುದವೆಂದು ತಾನರಿಯ
 ಎಡಬಲಂ ಹಿಂದುಮುಂದಾವುದೇನೆಂದರಿಯ
 ಇಂತಿವರ್ತಾಯ್ತುಂದೆ ಬಂಧುಕುಲವೆಂದರಿಯ
 ಇಂತಿರ್ದು ಸುಖಮುಖವೆಂದು ಮೊದಲಿಂಗರಿಯ
 ಈಶ್ವರಂ ಕರುಣಿಸಿದ ವೈರಾಗ್ಯವೆಡೆಗೊಂಡು

ಶಾಶ್ವತಂ ಶಂಕರನ ಭಾವಮಂ ಕೆಳೆಗೊಂಡು
 ಮುನ್ನೆಂದುವರಿಯದೀ ಸಂಸಾರಮಂ ಕಂಡು
 ತನ್ನ ಮನದೊಳ್ಳೇರದಿರುತಿರೆ ಭಯಂಗೊಂಡು
 ಮೃಗ ಶಿಶುವನೂರೊಳಗೆ ಬಿಟ್ಟಂತೆ ಬೆಚ್ಚುತುಂ
 ಪಗಲಿರುಳ್ಳೇಗುದಿಯನೆಂದರಿಯದೊಪ್ಪುತುಂ
 ದೇವ ಬಿಜಯಂಗೈಯ್ದನೆ ಸುಮ್ಮನಿರುತಿರ್ಪ
 ನಾವುದಂ ಸಂಕ್ಷೇಯರಿಯದೆ ವೌನದಿಂದಿರ್ಪ
 ಅರಿಯದಂತರಿಯದಂತಿರ್ಪನೊಮ್ಮೆಯುಂ
 ಮರೆದಂತೆ ತೋರದಂತಿರುತಿರ್ಪನೊಮ್ಮೆಯುಂ
 ತಾನಾಗಿ ಹಸಿದನೆಂಬಾ ಮಾತು ತನಗಿಲ್ಲ
 ತಾನಾಗಿ ಬೇಕು ಬೇಡೆಂಬುದಂ ಮುನ್ನಿಲ್ಲ
 ಜನನಿಯೂಡಿದೊಡುಂಡು ದಾದಿಯೂಡಿದೊಡುಂಡು
 ಮನದೊಳಗೆ ಪುಸಿಯ ಪಸರಕ್ಕೆ ಬೆಬ್ಬುಳಿಗೊಂಡು
 ಇಂತಿರಲ್ಪರಿಜನಂ ಮುಗುದನೆಂದೇ ಬಗೆದು
 ಸಂತತಂ ಕೊಂಡಾಡುತಿರ್ಪರುತ್ಸವ ಒಗೆದು
 ಜಾನ್ಮ ತನುಮಯನೆಂದು ತಾನರಿಯರಂತಲ್ಲಿ
 ಭೂನಾಥನಂ ಮುಗುದನೆಂದಿರ್ಪರಂತಲ್ಲಿ

ಇರೆ ಕುಮಾರಂಗೆ ಪದಿನಾರು ವತ್ಸರಮಾಗೆ
 ಪುರಜನದ ಚಿತ್ತಕ್ಕೆ ಪಿರಿದು ಸಂತಸಮಾಗೆ
 ಅರಸು ನೀಕುಂಭರಾಜಂ ರುಜೆಯ ನೆವದಿಂದೆ
 ಪರಲೋಕಮಂ ನೋಡಲೆಯ್ದಿದಂ ನೆವದಿಂದೆ
 ಎಯ್ವೆ ಜನನೆಯ್ವೆ ಚೇತನಗೆಟ್ಟು ಬಾಯ್ವಿಟ್ಟು
 ಮೆಯ್ವೆಗೆದು ಶೋಕದೆ ಪಲುಂಬಿ ಹರಣಂ ಗೆಟ್ಟು
 ಘೋಳೆಂದು ಪುರಜನಂ ಮೆದೆಗೆಡೆದು ಹಳಯಿಸುತೆ
 ಆಳಯಿಟ್ಟಳಲಿಂದೆ ನೊರೆ ಇಡುತೆ ಕೂಗಿಡುತೆ
 ಹಡಪಕ್ಕೆ ಚಾಮರಕೆ ಸೀಗುರಿಗೆ ಪೇಳುತುಂ
 ಕಡು ನೀರಿಯರ್ಮಲಗು ಗದ್ದುಗೆಗೆ ಪೇಳುತುಂ
 ಒಲಿದರಗಿಳ ಹಂಸೆ ಕೋಗಿಲೆಗೆ ಪೇಳುತುಂ
 ಅಲ್ಲಿ ಬೆಳಸಿದ ಮಲ್ಲಿಕಾಲತೆಗೆ ಪೇಳುತುಂ

ಪೂಗೊಳವೆ ಹದುಳಮಿರು ಹೋಗಿ ಬಂದಪೆವೆಂದು
 ನಾಗಲತೆ ಕೊರಗದಿರು ಪೋಗಿ ಬಂದಪೆವೆಂದು
 ಕಡು ಶೋಕದಿಂದೊಟ್ಟೆ ಯೊರಲಿ ಬೀಳ್ವುದು ಜನಂ
 ಎಡೆಗೊಂಡ ದುಃಖದಿಂ ಕೆಡೆದು ಬೀಳ್ವುದು ಜನಂ
 ಭೂಮಿ ಕಣ್ಣೀರಿಂದೆ ಕೆಸರವು ಮಾಳೈ ಇರೆ
 ಪ್ರೇಮದ ಜನಂ ನೆರೆದು ನಿಂದಳುತ ಪಲಬುತಿರೆ
 ಪುರಜನಂ ಶೋಕದಿಂ ಮೈಗರೆವುತಿರುತಮಿರೆ
 ಪರಿಜನಂ ಬಾಯ್ವಿಟ್ಟು ಕೆಟ್ಟಿವೆಂದೆನುತಮಿರೆ
 ಮಂತ್ರಿಗಳ್ಳಮಂತರೆದೆಯೊಡೆದು ಬೀಳುತಿರೆ
 ತಂತ್ರಿಗಳ್ಳಪುತ್ರಮರ್ವುಗಿ ಮಗ್ಗುತಿರೆ
 ಇಷ್ಟರುಂ ಬಂಧುಗಳ್ಳಾರ್ಚಿಯೊಳ್ ಸಂದಿರಲ್
 ಶಿಷ್ಟರುಂ ಸೇವ್ಯರುಂ ಕಣ್ಣೆಟ್ಟು ನಿಂದಿರಲ್

ನಡೆಮಾಡನೆತ್ತಿತ್ತು ಗೋಳಡುತ್ತಿರಲಂದು
 ನುಡಿವರೈತಂದೋಹಿಲಯ್ಯನಲ್ಲಿಗೆ ಬಂದು
 ನಿನ್ನ ಜನಕಂ ದೇವಲೋಕಕ್ಕೆ ಪೋದನೆನೆ
 ನಿನ್ನಯ ಪಿತಂ ಸತ್ತನೇಳಲೆ ಕುಮಾರ ಎನೆ
 ಸತ್ತೆನೆಂತೆಂಬ ಪರಿ ಏನೆಂದು ಬೆಸಗೊಳಲ್
 ಉತ್ತಮನ ಮುಗ್ಧತೆಗೆ ಮಂತ್ರಿಗಳ್ಳತ್ತಳಲ್
 ತಡೆವುತ್ತ ಓಹಿಲಯ್ಯನ ನೋಡುತಳುತಲ್ಲಿ
 ಒಡನಳುತ ಬರೆ ಸಕಲ ಪರಿವಾರವಂತಲ್ಲಿ
 ಬಾಳೆಯ ಬನಂ ನಡೆದು ಬರ್ಪಂತೆ ನಡೆದು ಬರೆ
 ಬಾಲೆಯರ್ಕೈಯೆತ್ತಿ ಬಡಿದುಕೊಳುತೈಯ್ವಿ ಬರೆ
 ಲೆಂಕರೊಂದೆನೆಗೆ ಭಾಷೆಯ ಸತಿಯರೊಂದೆನೆಗೆ
 ಬಿಂಕದಿಂದಾಳ್ಳುದುರೆ ಗಜಘಟೆಗಳೊಂದೆನೆಗೆ
 ಎಣ್ಣೆ ತುಪ್ಪದ ಕೊಡಂಗಳ ಸಾಲ್ಗಳೊಂದೆನೆಗೆ
 ತಿಣ್ಣೆನೆನಿಸುವ ಪಳೆಯ ದಿಂಡುಗಳು ಒಂದೆನೆಗೆ
 ಮರುಗಿ ಬರುತಿರೆ ಬಂದು ರುದ್ರಭೂಮಿಯ ಕಂಡು
 ತೆರ ಹರಿದು ಶೋಧಿಸಿದ ದುಃಖದಿ ಮನಂಗೆೊಂಡು
 ಚಂದನದ ತರುಗಳಂ ಇತ್ತರದಿ ಪರಿಕಲಿಸಿ
 ಕಂದಗಿಲ ದಿಂಡುಗಳನೆಡೆಗೆಡೆಗೆ ಕೈಗೊಳಿಸಿ

ವಾಡಿದರ್ ಚಿತೆಯ ಮೇಲೆಯರಸನಂ ಪಟ್ಟಿರಿಸಿ
 ಕೂಡೆ ಚಂದನ ಜವಾಜಿಯನಲ್ಲಿ ಮೇಳೈಸಿ
 ವರ ಕುಮಾರಕನಿಂಡೆ ತಲೆಕೊಳ್ಳಿಯಂ ಕೊಡಿಸಿ
 ಭರದಿಂದ ತಂದೊಂದು ನೆಳಲೊಳಗೆ ಕುಳ್ಳಿರಿಸಿ
 ಕೂಡೆ ನೆರೆದೋಹಿಲಯ್ಯನ ಸಮೀಪದೊಳಿರಲ್
 ನೋಡೆ ಶಬವಂ ಪೆರ್ಚಿ ಕಿಚ್ಚು ಹತ್ತುತ್ತಿರಲ್
 ಭರದಿಂ ಕಪಾಲ ಮೋಕ್ಷವನಾಲಿಸುತ್ತಿರಲ್
 ನೆರೆನೆರೆದು ತನತನಗೆ ನಿಂದು ಶೋಕಿಸುತ್ತಿರಲ್
 ಆಗಳಾ ಪರಮ ವೈರಾಗ್ಯನಿಧಿ ಎಂದೆನಿಪ
 ನಾಗಭೂಷಣನ ಪರಮಜ್ಞಾನಿ ಎಂದೆನಿಪ
 ಓಹಿಲಯ್ಯಂ ನುಡಿದನೊಂದು ಮಾತಂ ನೋಡ
 ಆಹಾ ಶಿವಜ್ಞಾನಿ ತಿಳಿದು ನುಡಿದಂ ನೋಡ

ಎಂದು ಬರ್ಪಂ ತನ್ನ ತಂದೆ ಎಂದೆನುತಮಿರೆ
 ಮುಂದುಗೆಟ್ಟಿಲ್ಲರುಂ ಮುಗ್ಧತೆಗೆ ನೋವುತಿರೆ
 ಅಲ್ಲಲ್ಲ ವೇಳಿರೇ ಕೆಳ್ಳವೆನಿದೊಂದುವು
 ತಲ್ಲಿಣಿಸಬೇಡ ತಿಳಿಪಿರಿ ಮಾತಿದೊಂದುವಂ
 ಎನುತುಮಿನ್ನೇನಪ್ಪನೆಂದು ಬರ್ಪಂ ಪಿತಂ
 ಎನಗೆ ನೀವರಿಪಿರೇ ಕಂಡರಿಯೆ ವಿಶ್ವತಂ
 ಎನಲಲ್ಲಿ ಪಿರಿಯರಿದೇಲೆ ಕುಮಾರಕ ಕೇಳ
 ಮನದೊಳೆರಡಿಲ್ಲದ್ವ್ಯಂತ ಮುಗ್ಧನೆ ಕೇಳ
 ನಿಮ್ಮಯ್ಯನೆಂದುವುಂ ಬಾರನೈ ಎಲೆ ಕಂದ
 ನಿಮ್ಮರಸನುರಿದುಮೋದಂ ಬಾರನೆಲೆ ಕಂದ
 ಸತ್ತನುರಿದಂ ಭಸ್ಮವಾದನಿನ್ನುಂ ಬಾರ
 ಉತ್ತಮ ಗುಣಾಭರಣನೆಂದುಮಿನ್ನುಂ ಬಾರ
 ಎನೆ ಕುಮಾರಕನಲ್ಲಿ ನೆರೆ ಕೌತುಕಂಗೆಂಡು
 ಪುನದೊಳ್ಳಹಾ ವಿರಕ್ತಿಯನೊಚ್ಚತಂಗೆಂಡು
 ಮುಂದಿದರ್ ಪಡಿಯರಂಗಂತೆನಲವಂಗಂತೆ
 ಹಿಂದಿದರ್ ಹಡಪಿಗಂಗಂತೆನಲವಂಗಂತೆ
 ಕೆಲದವರ್ಗಿಂತೆಂದಡವರ್ಗೆ ಇಂತೀ ತೆರಂ
 ಬಲದವರ್ಗಿಂತೆನಲವರ್ಗೆ ಇಂತೀ ತೆರಂ

ಎಲ್ಲರೂ ಕೇಳಲೆಲ್ಲಗೆ ಇಂತೀ ಪರಿಯೆ
ಬಲ್ಲರಂ ಕೇಳಲೆಲ್ಲಗೆ ಇಂತೀ ಪರಿಯೆ

ಎಂದು ಕೇಳ್ಯಾಗಳೊರ್ವಂ ಭಕ್ತನರಿದಲ್ಲಿ
ಎಂದು ಕಂಡರಿಯನಂತೀ ಭವಣೆ ತಾನಿಲ್ಲಿ
ಆತಿ ವಿರಕ್ತಂ ಶಿವಸ್ನೇಹಿ ನಿಷ್ಕಾಪರಂ
ಆತಿಶಯ ಶಿವೈಕ್ಯ ಸಮ್ಯಜ್ಞಾನಿ ತತ್ಪರಂ
ಧರಗೆ ಪೊಸತೀ ಕುಮಾರಂ ಕೇಲ್ವ ಪರಿ ಎನಗೆ
ಆರಸು ಮಕ್ಕಳ ನುಡಿ ಇದಲ್ಲ ಕೌತುಕವೆನಗೆ
ಇಲ್ಲಿ ಸತ್ಯವನೆ ನುಡಿದಪೆನಾದುದಕ್ಕೆಂದು
ಇಲ್ಲಿ ಮನದೊಳಗೆ ಭಕ್ತಂ ನೆನೆಯುತಿರಲಂದು
ತನಗೆಂತೆನುತ್ತಾ ಕುಮಾರಕಂ ಕೇಳ್ವತ್ತಿರೆ
ನಿನಗೆ ಈ ವಿಧಿ ಎಂದು ಭಕ್ತನುಳ್ಳುದನುಸುರೆ
ಈ ಸಾವುದಂ ಮಾಣಿಸಲ್ವೆ ಬಲ್ಲವರುಂಟೆ
ಈ ಸಮರ್ಥಿಕೆಯುಳ್ಳ ನಿತ್ಯ ಸಂಪದರುಂಟೆ
ಎನೆ ಭಕ್ತನುಂಟೆಂಬ ಮಾತು ಸತ್ಯಂ ಮಾತು
ನಿನಗೆ ಪೇಳೆಂ ನಂಬು ಎನ್ನ ಮಾತೇ ಮಾತು
ಸಕಲ ವೇದಂ ಪೊಗಳ್ಳ ಶಂಭುಶಂಕರನುಂಟು
ಸಕಲ ಸುರ ನಿಕರವರಿಯದ ಚಂದ್ರಧರನುಂಟು
ತ್ರಿಪುರವನ ನೊಸಲಕಣ್ಣಿಂ ಕುಟ್ಟಿ ಹರನುಂಟು
ಕುಪಿತದಿಂ ಕಾಮನಂ ಭರದಿಯುರುಪಿದೊಂಟು
ಕಾಲನಂ ಸುಟ್ಟು ಬೊಟ್ಟಿಟ್ಟಿ ವಿಷಧರನುಂಟು
ಮೇಲಿನಿಪ ಪುಲಿದೊವಲ ಕುಟ್ಟಿ ಸಶುಸತಿಯುಂಟು
ಭಕ್ತಸಂಕುಳವನಗಲದ ಕೃಪಾಕರನುಂಟು
ಭಕ್ತರೊಡನೊಡನೆ ತಿರುಗುವ ದಯಾಪರನುಂಟು
ಸತ್ಯನುಂಟಭವನುಂಟಾನಂದಮಯನುಂಟು
ನಿತ್ಯನುಂಟುಗ್ರನುಂಟಪ್ರತಿಮ ಶಿವನುಂಟು
ಗೌರೀವರಂ ಗುಣಾತೀತನಹಿಧರನುಂಟು
ಸೌರಾಷ್ಟ್ರಸತಿ ಸೋಮನಾಥನುಂಟೈಯುಂಟು
ಇಲ್ಲಿಗಿಪ್ಪತ್ತು ಯೋಜನದೊಳಿರ್ಪನೆಂದು
ಸಲ್ಲೀಲೆಯಿಂದೆ ಭಕ್ತಂ ಪೇಳುತಿರಲಂದು

ಪೇಳ್ವವರ ಹಸ್ತಮಂ ತನ್ನ ಶಿರದೊಳಗಿಟ್ಟು
 ತಾಳವರ ವಚನಮಂ ಚಿತ್ತದೊಳಗಿಂಬಿಟ್ಟು
 ಅವರೆ ಗುರುವಾಗಿ ಕೈಕೊಂಡನೋಹಿಲದೇವ
 ಅವರ ನುಡಿಯಿಂ ಧನ್ಯನಾದನೋಹಿಲದೇವ

ಉಟ್ಟ ಸಪುರಮನಲ್ಲಿ ಸೀಳ್ದನೆಲ್ಲಂ ನೋಡ
 ಬಿಟ್ಟನಾ ರಾಜ್ಯಮಂ **ಹಾರ**ಲೊಡೆದಂ ನೋಡ
 ನಿಂದು ಕಾಪೀನನಾದಂ ಪುರಜನಂ ನೋಡೆ
 ಬಂದ ಪರಿಜನವೆಲ್ಲವಳಲುತ್ತಮಿರೆ ಕೂಡೆ
 ಭಸಿತಮಂ ಕಾಯದೊಳಗುದ್ಧೂಳನಂ ಮಾಡಿ
 ಶಶಿಧರನ ಸೋಮನಾಥನ ರೂಪನೊಡಗೂಡಿ
 ಮನದೊಳಜ್ಜೊತ್ತಿ ಬೂದಿಯೊಳಗಲತಂತಿರಿಸಿ
 ನೆನಹಿಂದ ನೆಮ್ಮಿ ಚಿತ್ತದೊಳಪ್ಪಿ ನೆರೆ ಬೆರಿಸಿ
 ಪೊರಮಟ್ಟನಮ್ಮಮ್ಮ ಮಾಯಾ ವಿಮರ್ಧನಂ
 ತೆರಹಳಿದು ನಿಜವುಳಿದ ವೈರಾಗ್ಯವರ್ಧನಂ
 ಕಾಲೊಳ್ಪೊರಳ್ಳ ಮಂತ್ರಿಗಳನುಲ್ಲಂಘಿಸುತೆ
 ಲೀಲೆಗೊಟ್ಟೊರಲು ವಬಲೆಯರನೀಕ್ಷಿಸಿ ನಗುತೆ
 ಹಳವಳಿಸಿ ಪಲುಂಬುವ ದಾದಿಯಂ ಮನ್ನಿಸದೆ
 ತಿಳವಳಿದು ಕಳವಳಿಸ ಸಚಿವರಂ ಸಾಗಿಸದೆ
 ನಡೆತಂದನುತ್ತಮ ವಿರಕ್ತನತಿ ನಿಷ್ಠೆಯಿಂ
 ನಡೆತಂದನಲ್ಲಿ ಸುಖಮುಖ ಶೈವ ನಿಷ್ಠೆಯಿಂ
 ಕಾಲ್ಗಳೊಳ್ಪರಳೊತ್ತಿ ಬೊಕ್ಕೆಗಳ್ಳಿಗೆ ನೆಗೆಯೆ
 ಸಾಲೊಂಡು ಕಾಲಬೆರಳಿಂ ನೆತ್ತರಂ ಒಗೆಯೆ
 ಬಿಸಿಲೊಳಂ ನೆಳಲೊಳಂ ಮಳೆಗಳೊಳ್ಳಳಿಗಳೊಳ್ಳಾ
 ಪಸಿವಿನೊಳ್ಳೊಪ್ಪೆಯೊಳ್ಳೊಳಿಯೊಳ್ಳೊಳಿಯೊಳ್ಳಾ
 ಶಿವನ ರೂಪಂ ಮನದೊಳಿಟ್ಟು ನೋವಂ ಮರೆದು
 ಭವನ ಮೂರ್ತಿಯ ಮನದೊಳಿರಿಸಿ ತನ್ನಂ ಮರೆದು
 ಬರುತಿರ್ದನೋಹಿಲಯ್ಯಂ ಶಿವಮಹೋತ್ಸವಿ
 ಬರುತಿರ್ದನೇಕ ನಿಷ್ಠಂ ಶಂಕರಸ್ನೇಹಿ

ಬರುತ್ತಲ್ಲಿ ಸೋಮನಾಥನ ಕಳಶಮಂ ಕಂಡು
 ಧರೆಯೊಳಗನಾಥ ನಾಥನ ಕಳಶಮಂ ಕಂಡು

ಮೆಯ್ಯಿಕ್ಕಿ ಮೆಯ್ಯಿಕ್ಕಿ ಪುಳಕಮಂ ಹೇರುತುಂ
 ಕೆಯ್ಯಿತ್ತಿ ಕೆಯ್ಯಿತ್ತಿ ಕರುಣಮಂ ತೋರುತುಂ
 ಕೃತಕೃತ್ಯನಾಗುತುಂ ಬಂದು ಪುರಮಂ ಪೊಕ್ಕು
 ಆತಿ ಚೆಲ್ವ ವೀಧಿಯಂ ನೋಡುತೆ ಮನಂ ಮಿಕ್ಕು
 ಬಂದು ಶಿವನಿಳಯಮಂ ಪುಗುತಂದು ನಲವಿದೆ
 ಸಂದಣಿಪ ನೇಹದಿಂ ಪರಿತಂದು ಭರದಿದೆ
 ದೇವಪತಿಯಂ ದೇವಕುಲಚಕ್ರವರ್ತಿಯಂ
 ದೇವಗುರುವಂ ಭಕ್ತಜನಮನೋಮೂರ್ತಿಯಂ
 ಏಕನಂ ಸಾಕಾರನಂ ಲೋಕನಾಥನಂ
 ಶ್ರೀಕಂಠನುನ್ನತಾನೇಕ ಪರರೂಪನಂ
 ಶೂಲಿಯಂ ಕಾಪಾಲಿಯಂ ಶಿರೋಮಾಲಿಯಂ
 ಭಾಲಾಕ್ಷನಂ ತ್ರ್ಯಕ್ಷನಂ ಚಂದ್ರಮೌಳಿಯಂ
 ಕಾಮಹರನಂ ವ್ಯೋಮಕೇಶನಂ ಭೀಮನಂ
 ಪ್ರೇಮಜನಕಾಮಿತಸ್ತೋಮನಂ ಸೋಮನಂ
 'ಮನ್ಮಥನಂ ಖ್ಯಾತನಂ ಶರಣಯೂಥನಂ
 ಅಮ್ಮಮ್ಮ ಸೌರಾಷ್ಟ್ರಪತಿ ಸೋಮನಾಥನಂ
 ಕಂಡು ನಡಿಗೊಂಡು ನೆಲೆಗೊಂಡ ನೇಹದೊಳಪ್ಪಿ
 ತಂಡತಂಡದ ಪುಳಕ ದಿಂಡೆಗೊಳುತಿರಲಪ್ಪಿ
 ಬಿಗಿದಪ್ಪಿ ಬಿಡದಪ್ಪಿ ಕೊಂಡಪ್ಪಿ ಮತ್ತಪ್ಪಿ
 ತೆಗೆದಪ್ಪಿ ಕೊಂಡಾಡಿ ಮುಂಡಾಡಿಸುತ್ತಪ್ಪಿ
 ನೀನೊಡೆಯನೆನಗೆ ನಿನಗಾಳು ನಾಂ ಶಂಕರಾ
 ಎನೆಂಬೆ ಎನ್ನ ಪುಣ್ಯದ ನೆಲೆಯ ಶಶಿಧರಾ
 ಸಾವಿಗೆ ಭೀತಿಗೊಂಡೈತಂದೆನೆಲೆ ತಂದೆ
 ಸಾವರಂ ಕಂಡಂಜಿ ಬಂದೆ ನಾನೆಲೆ ತಂದೆ
 ನಂಬಿ ನಿನ್ನಂಘ್ರಿಯಂ ಮರೆಯೊಕ್ಕೆನೆಲೆ ತಂದೆ
 ನಂಬಿದೆಂ ನಂಬಿವೆಂ ತೊಳ್ತಾದೆನೆಲೆ ತಂದೆ
 ಸಾಯಲೀಯದೆ ಸಲಹು ಸತ್ಯನೇ ನಿತ್ಯನೇ
 ಸಾಯಲಾರೆಂ ಕರುಣೆ ಸತ್ಯಾಧಿಸತ್ಯನೇ
 ಎಂದು ಕಡು ಭೀತಿಯಿಂ ನೊಂದು ಬಿನ್ನೈಸುತಿರೆ
 ಮುಂದೆ ಕುಳ್ಳೆದೊರ್ಹಿಲಯ್ಯನೊಪ್ಪುತ್ತಮಿರೆ

ಪ್ರಥಮಸ್ಥಲ ಸಂಪೂರ್ಣಂ

ದ್ವಿತೀಯ ಸ್ಥಲ

ವೃತ್ತ|| ನೋಡದೆ ರಾಜ್ಯಮಂ ಸಕಲ ಸಂಪದಮಂ ಬಿಸುಟೆನ್ನ ಚಿಂತೆಯಿಂ |
ಕೂಡಿದ ಚಿತ್ತದಿಂ ನಡೆದು ಬಂದನಿವಂ ಭಲಿಯೆಂದು ಸಂತಸಂ ||
ಮಾಡುತ ತನ್ನ ಮುಂದೆ ಮೆರೆದೋಹಿಲದೇವನ ಮುಗ್ಧಭಾವಮಂ |
ನೋಡುತ ಸೋಮನಾಥನೆಸೆದಂ ನಿಜ ಭಕ್ತಮನೋರಥ ಪ್ರದಂ ||

ಗದ್ಯ|| ಇಂತು ಸೋಮನಾಥನ ಮುಂದೆ ಕುಳ್ಳಿದೋಹಿಲಯ್ಯ ತಂದೆಗೆ ಮುದ್ದಿಸುವ ಕಂದನಂತೆ ದೇವ ದೇವ ಜನನ ಮರಣಕ್ಕಂಜಿದೆಂ ಮಾಯೆಗೆ ಮಲ್ಲಳಿಗೊಂಡೆಂ ತಾಪತ್ರಯಕ್ಕೆ ತಲ್ಲಣಿಸಿದೆಂ ನೋವಿಂ ನಾಣ್ಣಿದೆಂ ಸಾವಿಗೆ ಸೆಡೆದೆಂ ಅಜಾತ ನಿರ್ಮಾಯ ನಿರ್ಗುಣ ನಿರ್ಮಳ ನಿತ್ಯ ಶಿವಶಿವ ಕರುಣೆ ಸಾಯಲೀಯ್ಯದೆ ಸಲಹೆನ್ನ ಸಲಹೆಂದು ಜನುಗಿ ಜನುಗಿ ಆತ್ತತ್ತು ಬಿಕ್ಕಿ ಬಿಕ್ಕಿ ಲಲ್ಲಿಗರೆವ ಪರಮ ಭಕ್ತನ ಮುದ್ದು ನುಡಿಗಳಂ ಕೇಳು ತ್ತಿರಲಿರುಳಾಗ ಶಿವಪರಿಚಾರಕ ಮುಖ್ಯಂ ಕೆಯ್ದಿವಿಗೇವರಸು ಶಿವಾಂಗಣ ರಂಗಮಂಟಪಂ ಶುಕನಾಸಮಂ. ಶೋಧಿಸುತ್ತುಂ ಗರ್ಭಗೃಹಕ್ಕೆ ಬಂದು ಶಿವಲಿಂಗದ ಕೆಲಬಲನಂ ನೋಡುತ್ತಂ ಬರ್ಪಾಗಳ್ಳೋಹಿಲಯ್ಯಂ ಬಾಡಿದ ಲತೆಯಂತೆ ಬಿದಿಗೆಯ ಚಂದ್ರನಂತೆ ಬಳಲ್ಪ ಚಕೋರನಂತೆ ಮಾಗಿಯ ಕೋಗಿಲೆಯಂತೆ ಮಳೆಗಾಲದ ಹಂಸನಂತೆ ಚಂದ್ರಧರನ ಮುಂದೆ ನಿಜ್ಜ ರಗಾಗಿ ಕುಳ್ಳಿದ ಓಹಿಲೈಯ್ಯನಂ ಕಂಡು ಇರುಳಲ್ಲಿ ಏಕಿದರ್ಪೆ ಎಂದು ನುಡಿಯೆ ನುಡಿಯದಿರೆ ಕೈವಿಡಿತ್ತಿ ತೆಗೆವಾಗ ಶಿವಲಿಂಗಮಂ ಬಿಡದೆ ಬಿಗಿಯಸ್ಪಿಯೊಡೆಯನಂ ಬಿಡೆಂ ಬಿಡೆಂ ಅಗಲಲಾರೆನಾರೆನೆನಲ್ಪಲ್ಪಿದೆಂ ಳತರ್ಪಾಗಳಭವಾ ಶಂಕರಾ ಶಿವನೆ ಭವನೆ ಗುರುವೆ ತಾಯೆ ತಂದೆಯೆ ತವರೆ ಪುಣ್ಯವೆ ಗತಿಯೆ ಮತಿಯೆ ಪತಿಯೆ ಕಣ್ಣೆ ಶಿವಘೋಷೋರೆಯೋ ಎಂದಳಲುತ್ತುಂ ಬಳಲುತುಂ ಬಾಯ್ಪಿಡುತಿರಲದಂ ನೋಡದೆ ಶಿವಜ್ಞಾನ ಸೂತ್ರಮಂ ತಪ್ಪದಂತೆ ಪೊರಮಡಿಸಿ ಕವಾಟಂಗಳಂ ಮುಚ್ಚಿ ಮುದ್ರಿಸಿ ಪೂಜಾರಿ ಪೋಗಲಿತ್ತಲು,

ಓಹಿಲ ದೇವಂ ಪೊರಗಿದು ಎಲೆ ಆಯ್ಯ ಎಲೆ ತಂದೆ ಎಲೆ ದೇವ ನಿನ್ನಂ ನೋಡದೆಂತು ನಿಲಲಾರ್ಪೆಂ ನಿನ್ನಂ ನುಡಿಸದೆಂತು ಬರ್ದುಂಕುವೆಂ ನಿನ್ನಂ ಸೊಂಕದೆಂತು ಸೈರಿಪೆಂ ನಂಬಿದನನಗಲ್ಪವರೆ ನಚ್ಚಿದನಂ

ಬೆರ್ಚಿಸುವರೆ ಕಾಲ್ಪಿಸಿದವನಂ ಕಾಣದಂತಿರ್ಪರೆ ಪೊರ್ದಿದನಂ ಪೊರ
ಮಡಿಪರೆ ಕೂಡಿದನಂ ಕೊಲ್ವರೆ ಎನುತುಂ ಬಾಗಲಂ ನೆಮ್ಮಿ ಪೊಸಂ
ತಿಲೊಳ್ ತಲೆಯಿಟ್ಟು ಕರುಣಮಂ ಪತ್ತಿ ವಿರಹಾಗ್ನಿ ಎತ್ತಿ ಹರಣಂ
ಹೊತ್ತಿ ಕರಣಂ ಕಲಂಕಿ ಮನ ಉಕ್ಕಿ ತನು ಬೆಂದು ಆಳಲಾವರಿಸಿ
ಕಾಣದ ಬಾತಿ ಕಣ್ಗೆಡಿಸಿ ಮಾಣದಕ್ಕೆ ಮುಂದುಗೆಡಿಸಿ ಒದರುತಂ
ಬೆದರುತಂ ಇರ್ಪ ನಿಜ ಭಕ್ತನ ಕಿಂಕುರ್ನಾಣಂ ಮಿಕ್ಕು ಪತ್ತಿದ
ಶೋಕಮಂ ಕೇಳಲಾರದೆ ಭಕ್ತಜನಬಂಧವಂ ಕರುಣಿಗಳರಸಂ
ಕೂಡಿದರ ಕಾಮಧೇನು ನೋಡಿದರ ಕಣ್ಣು ಪುಣ್ಯ ಬೇಡಿದರ ಕಲ್ಪಭೂಜಂ
ಸಾರ್ದರ ಸಿದ್ಧರಸಂ ಪಾರ್ದರ ಪರಮ ಗುರು ನೆನೆವರ ನಿಧಾನಂ
ಅರ್ಚಿಸುವರಾಯುಂ ಶ್ರೀಯುಮೆನಿಸ ಸೌರಾಷ್ಟ್ರಪತಿ ಸೋಮನಾಥಂ
ಕದವಂ ತೆರೆಯಲನುಮಾನಿಸುತ್ತೊಲ್ಲದೆ ತಾಂ ಮಾಡಿದ ಶಿವಾಜ್ಞೆ ತಪ್ಪ
ಲಾಗದೆಂದೆನ್ನ ಭಕ್ತನನೆಲ್ಲಗೇರುಪಿ ತೋರುನೆನೆಂದು ನಡೆತಂದು ನಟ್ಟಿರು
ಳೋಳ್ಪಟ್ಟಿದ್ ಶಿವನಿಯೋಗಕ್ಕೆ ಮುಖ್ಯನಪ್ಪ ರಾಜಮುದ್ರಾಹಸ್ತನಪ್ಪ
ನನಂ ಗಂಟಲಂ ತ್ರಿಶೂಲದೊಳೊತ್ತಿ ಎನ್ನಣುಗಂ ಎನ್ನ ಭಕ್ತಂ
ಓಹಿಲ ದೇವನಂ ಪೊರಗಿರಿಸಿ ಕದವಂ ಚಾಚಲಾಗದು ಬೇಗಂ ತಂದೊ
ಳಸುಗಿಸೆಂದು ಕನಸಿನೊಳ್ಳೆಸಸಿ ಪೋಗೆ

ಪೂಜಾರಿಯೋಜೆಗೆಟ್ಟಿಚ್ಚತ್ತು ಮೂರ್ಚಿವೋಗಿ ಬೆಚ್ಚಿ ಬೆದರಿಯಂ
ತಿಂತು ನಡನಡುಗಿ ಎಂತಕ್ಕೆ ನಿಂದು ಹೋದ ಹರಣಮಂ ಹಸರಿಸಿಕೊಂಡು
ಗಳೆ ಪೊರಮಟ್ಟು ಒಡನೆಯೆ ಪರಿಚಾರಕರ್ಗರಿವುತ್ತುಂ ಕೂಡಿಕೊಂಡು
ಮಧ್ಯರಾತ್ರಿಯೊಳ್ ಜೋಡ್ಯಂಬಡುತುಂ ಶಿವನಿಳಯಕ್ಕೆ ಬಂದು ಮುದ್ರೆ
ಯನೊಡೆದು ಕದವಂ ತೆರೆದು ಓಹಿಲಯ್ಯನಂ ನೋಡಿ ಸಾಮರ್ಥ್ಯದ
ಸಸಿಯೆ ಭಕ್ತಿಭರಿತನೆ ಮುಕ್ತಿಚರಿತನೆ ಒಳಗೆ ಪೋಗಿಂದೊಳಪೊಗಿಸಿ
ಮತ್ತೆ ಕದವನಿಕ್ಕೆ ಬಿಯ್ಯಗಂಗೆಗಳಿಸಿ ಮುದ್ರೆಯನಿಕ್ಕೆ ಇಂತಪ್ಪ
ಕಾರಣಿಕನಂ ಕಂಡು ಕಂತುಹರನ ಕೂಡಂತಿರ್ಪನೋ ಎಂದು ತಮತಮಗೆ
ಗವಾಕ್ಷೆಯ ವಿವರದೊಳ್ಳೆಲ್ಲನೆ ನೋಡಿ ಮನವಿಟ್ಟು ನೋಡುತ್ತಿರಲೋಹಿ
ಲದೇವನೊಳಪೊಕ್ಕು ಜೀವಂ ಬಂದಂತೆ ಕಣ್ಣಡೆದಂತೆ ಪರಿತಂದು ಸೋಮ
ನಾಥನಂ ತೆಗೆದಪ್ಪಿ ಬಿಗಿಯಪ್ಪಿಯಮರ್ಧಪ್ಪಿ ಸೋಂ ಕಿನೊಳಪ್ಪಿ ಮೆಯ್ಯೊ
ಳಪ್ಪಿ ಕಣ್ಣೊಳಪ್ಪಿ ಮನದೊಳಪ್ಪಿ ಚಿತ್ತದೊಳಪ್ಪಿ ತಣವಿದಿದು ಸುಖಂ
ಬಡೆದು ಕಂಡು ಕಂಡು ಶಿವ ಮರುಳ್ಗೊಂಡು ಆಲಿಂಗನಮಂ ಸಡಿಲ್ಪಿ

ಪುಟವೆಳ್ಳು ಹೊಮ್ಮಿ ಹೊರಳ್ಳು ಜುಮ್ಮನೆ ಬೆಮರ್ತು ಕೊರ್ಬೆ ಕೊನರ್ತು ಉಬ್ಬಿ ಯುರುಳ್ಳು ಬ್ಬರಿಸುತಿಸರ್ವ ಓಹಿಲಯ್ಯನಂ ಶ್ರೀ ಹಸ್ತದಿಂ ಸೋಮನಾಥಂ ಬರತೆಗೆದು ಮುಂದಿರಿಸಿಕೊಂಡು ಸವಿ ನುಡಿಗಳಂ ಸಂತ ಮಿಡುತ್ತಮಿರೆ ಪೂಜಾರಿಗಳ್ಳಂಡು ಸೋಜೆಗಂಬಡುತ್ತಂ ಬೆರಗಾಗಿ ನೋಡಲಣ್ಣದೆ ಪೊಸಮಡುತ್ತಿಲಾದಿತ್ಯೋದಯವಾಗಲ್,

ಎಂದಿನಂದೆ ಸುಪ್ರಭಾತ ಸಮಯ ಸಮುದ್ಭೂತ ವ್ಯದುವ್ಯದಂಗೆ ಭೇರೀರವ ಪಟಹಶಂಖ ಕಹಳಾನಾದಂಗಳುಂ ಸಮಸ್ತಭಕ್ತಜನ ಭಜಿತ ಶುದ್ಧ ಸಂಕೀರ್ತನ ಸಂಯುಕ್ತ ಗಂಭೀರಧ್ವಾನಸುರಾತನ ಗೀತರವಂಗಳಂ ಬುಧನಿಕರವದನೋದ್ಗತ ಮಧುರತರ ಗದ್ಯಪದ್ಯ ಸೇವ್ಯಕಾವ್ಯ ನಾಟಕ ಪ್ರಸಂಗಂಗಳುಂ ಶುದ್ಧ ರಸಭರಿತ ಶಿವಧರ್ಮೋತ್ತರಾದಿ ಮಹಾಪುರಾಣಂಗಳುಂ ವಿವಿಧ ಋಷಿಚರಿತ ಋಗ್ಯಜುಃ ಸಾವಾದಿವೇದಘೋಷಂಗಳುಂ ಪುಣ್ಯಪಾಠಕ ಪ್ರಕರ ರವಸ್ತೋತ್ರ ರಸಾಳಾಪಂಗಳುಂ ನವರಸ ಪ್ರಜ್ವಲಿತ ಸಂಜನಿತ ತೂರ್ಯತ್ರಯಾರಂಭ ನರ್ತಕ ನರ್ತಕೀಲಾಸ್ಯಂಗಳುಂ ಸೌರಾಷ್ಟ್ರಪತಿ ಸೋಮನಾಥನಾಲಯ ದೊಳ್ಳೋರೆಂದೋರಂತೆ ನೆಗಳೆ ಶಿವಂಗೆ ಸುಖ ಮಜ್ಜನಂ ಮಾಡಿಸಿ ಸಕಲ ಸುಕುಮಾರಕರ ಕುಸುಮ ಪ್ರಕರದಿಂ ಸಿಂಗರಂ ಮಾಡಿ ಧೂಪದ ಸವಿಯನಿತ್ತಾರತಿಗಳಂ ಬೆಳಗಿ ಅವ್ಯುತಾನ್ನವನಾರೋಗಿಸಲಿತ್ತು ರಸಪೋಸರ್ವ ತಾಂಬೂಲಮನಿತ್ತು ಲೋಕೋನ್ನತಾಧಿಕಾರಿ ಮುಖ್ಯರೆಲ್ಲರುಂ ರಂಗಮಂಟಪದೊಳ್ಳೆರದಿರಲೋಹಿಲಯ್ಯನಂ ಶಿವಂಗೆ ಬಿನ್ನಪಂ ಮಾಲ್ವನಂ ಸಾವಿಂಗಂಜಿ ಶರಣ್ಪೊಕ್ಕನಂ ಕಾರುಣ್ಯ ಕಟಾಕ್ಷದಿಂ ನೋಡಿ ರಕ್ಷಿಸೆಂಬ ಮಗನ ಬಿನ್ನಪಮಂ ಸೋಮನಾಥ ಕೇಳ್ವು ಎಲೆ ಕಂದ ನಿನ್ನ ಮನವಾರೆ ಪನ್ನೆರಡು ಬರಿಸಂ ಹಿಗ್ಗಿ ಪೊರೆಯೇರಿ ಗುಗ್ಗುಳಮಂ ತಂದೆಮಗಿಕ್ಕೆ ಸಗ್ಗದವರುಂ ಬೆರಗಾಗಿ ಶರೀರಂ ಬೆರಸು ಕೊಂಡೊಯ್ದು ಪೆವೆನೆ ಹೊಂಗಿ ಹೊರೆಯೇರಿ ನೋಡಿ ನಲವೇರಿ ಹಿಗ್ಗಿ ಹರುಷಂದಳೆದೋಹಿಲಯ್ಯಂ ಸಾಹಸನಿಧಿ ಸೋಮನಾಥನಂ ಬೀಳ್ಕೊಂಡು

ಧೂಪದ ನಿಮಿತ್ತಂ ದ್ವೀಪಾಂತರಕ್ಕೆ ಪೊರಮಡುವಾಗಳಲ್ಲಲ್ಲಿಯು ಶಿಷ್ಯರುಂ ಸೇವ್ಯರುಂ ಬಲ್ಲಿದರುಂ ಪಸಾಯಿತರುಂ ಸಚಿನರುಂ ವಡ್ಡಬಿ ವಹಾರಿಗಳುಂ ಭೂಪತಿಗಳುಂ ತಂದಾರಾಧಿಸಿದ ದಂಡಿಗೆಯ ಧವಳ ಚಕ್ರದ ಸಿಗುರಿಯ ಚಾಮರದ ಕಮನೀಯ ಕಮಂಡಲದ ಹೆಡಪಿಗರ

ಬಾಹತ್ತರ ನಿಯೋಗಿಗಳ ಗುಗ್ಗುಳದ ಕಂಬಿಕಾರರ ಮಹಾ ಮಾಹೇಶ್ವರರ ಹೊಗಳ್ವ ಜನಗಳಂ ವಂದಿಗುಡುತ ತನ್ನ ಮುನ್ನಿನ ಪದವಿಯಿಂ ಬೇರೊಂದು ಶೈವ ಸಾಮ್ರಾಜ್ಯಂ ನೂರ್ಮಡಿ ಸೆ ಪುರಮಂ ಪೊರಮಟ್ಟು ರೂರ್ಗಳಂ ಕಳೆದು ನಾಡಂ ಪಾಯ್ವು ನದಿಗಳಂ ಮೀರಿ ಬೆಟ್ಟಿಂಗಳ ನೇರಿ ಗಟ್ಟಿದೊಳ್ಳಡೆದು ಪಟ್ಟಣಂಗಳಂ ಬಿಟ್ಟು ಶಿವಕ್ಷೇತ್ರಂಗಳಂ ಕಂಡು ಪ್ರಸಾದಂಗಳಂ ಕೊಂಡು ವಿಂಧ್ಯಂಗಳಂ ಪೊಕ್ಕು ವ್ಯಾಳ ವ್ಯಗಂಗಳಂ ಮಿಕ್ಕು ದೇಶಂಗಳನುತ್ತರಿಸಿ ಸಮುದ್ರಂಗಳಂ ಮೀರಿ ದ್ವೀಪಂಗಳಂ ಕಳೆದು ರಸ ಒಸರ್ವ ಧೂಪಕ್ಕೆ ಧೂಪಾರತಿಯಂ ಕೊಟ್ಟು ಅಡಿಗಡಿಗೆ ಮೆಯ್ಯಿ ಕ್ಕುತಂ ತೂಗುತುಂ ತೇಗುತುಂ ಬಳಲುತುಂ ಬದುಂಕುತುಂ ಪಲವೆ ಡೆಗೆಯ್ವಿ ಧೂಪದ ಬಲಂ ಭೋರೆಂದು ಬರೆ ಸೌರಾಷ್ಟ್ರ ಪುರಜನಂ ಬೆರಸಿಯಲ್ಲಿಯೆರಸಂ ಇದಿಗೊಳುತ್ತಿರೆ ಭಕ್ತಗುಡಿಗಟ್ಟಿ ಬೌದ್ಧಬಾರ್ ಯಾರೆ ಜೈನರ್ಜವಂಗುಂದೆ ಚಾರ್ವಾಕರ್ಚೇಲಿಪೊಗೆ ಪರಮ ಹರುಷದಿಂ ಪುರಮಂ ಪೊಕ್ಕು ಶಿವನಿಳಯಕ್ಕೆ ಬಂದು ಸಮಸ್ತ ದೇವರ್ಕಳ ಗುರುವಂ ನಿರುಪಾಧಿಕ ಜ್ಯೋತಿಯಂ ಪರಿಮಳರೂಪನಂ ಭುವನಪ್ರದೀಪನಂ ದಿವ್ಯ ರೂಪನಂ ಶುದ್ಧಜನ ಸಮೀಪನಂ ಪ್ರೋಮುಕೇಶನಂ ಕಾಮಹರನಂ ಸೋಮನಾಥನಂ ಕಂಡು ಮೆಯ್ಯಿಕ್ಕಿ ನಿಂದು ತಂದ ಧೂಪಮಂ ಸೋಮ ನಾಥಂಗೊಪ್ಪಿಸಿ ಸರ್ಪಾಭರಣನ ಮುಂದಿರಿಸಿ ಭಂಡಾರದ ಮನೆಗೆ ತೆಗೆ ಯವೇಳ್ವು ಮುಂದಿರ್ದ ಸಜ್ಜುಗವೆರಸಿದ ಗುಗ್ಗುಳದೊಳ್ ರಸಮಯವೆ ನಿಸ ಕೆನೆದಿರುಳಧೂಪಮಂ ಕೊಂಡು ಶರ್ಕರೆಯೊಳುಂ ಜೇನುತುಪ್ಪ ದೊಳುಂ ನವಘೃತದೊಳುಂ ತೊಯ್ವು ಸೋಮನಾಥಗೆ ಕುಡಿ ಶಿವ ಲಿಂಗದಿಂ ಶ್ರೀಹಸ್ತ ಪೊರಮಟ್ಟು ತಳೆದು ಕೊಳುತ್ತಿರಲಿತ್ತಂ ಶಿವನಿಳ ಯದ ಸಕಳ ದ್ವಾರಮಂ ಮುಚ್ಚಿ ತಾನುಂ ಸೋಮನಾಥನುಂ ಧೂಪ ಮಿಲ್ಲದಿರೆ ಪಾತ್ರೆಯಂ ತಂದು ಮುಂದಿರಿಸಿ ಸಿಡಿಲಕಡಿಯಂತಿರ್ಸ ಕೆಂಡಂ ಗಳಂ ಕುಪ್ಪಳಿಸಿ ಗುಗ್ಗುಳಮಂ ಮೇಲೆ ತಂದು ಸುರಿಯೆ ಗಳಗಳನ ರಳ್ಳು ಚಿಮಿಚಿಮಿಸಿ ಕಾಯ್ವು ಧೂಪಂ ಸವಿಯ ಹೊಗೆಯನುಗುಳೆ ಬೀಸು ವಾಗಳುಂ ಅವೃತರಸದ ತುಂತುರು ತೆರಳ್ಳಂತೆ ಧೂಪವೆತ್ತಿ ಕಂಪು ತೆರೆ ಮಸಗಿ ತೀಡುತ್ತೆ ಪರಿಮಳದ ಮಂಜು ಕವಿವಂತೆ ಸವಿಯ ತುಷಾರ ವನೊತ್ತುವಂತೆ ಧೂಪದ ಸವಿಯು ಸರ್ವಾಂಗಮಂ ಪುಗೆ ಶಿವನ ಮೆಯ್ಯಿಲ್ಲಂ ಮುಖವಾಗೆ ನಾಸಿಕಕ್ಕೆ ನಾಲಿಗೆ ಬಂದಂತಾಘ್ರಾಣಿಸುತ್ತಂ

ಸವಿಯುತ್ತುಂ ಪುಳುಕಿಸುತ್ತುಂ ಮೆಚ್ಚುತಿರಲಿಂತು ಪೊಕ್ಕ ದ್ವೀಪಂಗಳಂ
 ಮರಲ್ಪು ಸುಗದೆ ಲೇಸಿಂಗೆ ಲೇಸನರಸಿ ತಂದಿಕ್ಕುವ ಧೂಪದ ಸೊಗ
 ಸಿನ ಸೊಕ್ಕು ಸವಿಯ ಸಾಲಿಡೆ ಧೂಪದೋಹಿಲನೆಂಬ ಪೆಸರ ಪುಣ್ಯ
 ಕೀರ್ತಿ ಸಕಳ ಜಗಮಂ ತೀವೆ,

ಪನ್ನಗಧರಂಗೆ ಪನ್ನೆರಡು ಬರಿಸಂ ಗುಗ್ಗುಳಮಂ ಸಲಿಸಿ ಪಾವನ
 ಪರಿಮಳವನಿನಿತು ದಿನವಿತ್ತೆ ಇನ್ನು ಶರೀರಂಬೆರಸು ಪೋಪನೆಂಬ ಗರ್ವ
 ಬಲವಂ ಕೂಡಿಕೊಂಡು ಸೋಮನಾಥನಲ್ಲಿಗೆ ಬಂದು ಎಲೆ ದೇವ ನಿಮ್ಮ
 ಡಿಗಳ್ಳರುಣಿಸಿದ ಪನ್ನೆರಡು ಬರಿಸಂ ನಿರ್ಮುಕ್ತವಾದುದಿನ್ನೆನಗೆ ಕರುಣೆ
 ಸೆಂದು ಬಿನ್ನವಿಸಿದ ಓಹಿಲದೇವಂಗೆ ಸಕಲಜೀವ ಸೂತ್ರಾಧಾರನನವ
 ರತ ಲೀಲಾಲೋಲಚಿತ್ತನವ್ವ ಸೋಮನಾಥಂ ತಣಿವಿಲ್ಲದೆ ಭಕ್ತನ ಕಯ್ಯೊ
 ಳನ್ನು ಧೂಪನಿಕ್ಕಿಸಿಕೊಳ್ಳ ಸ್ನೇಹ ಪರಿಮಳದ ಸವಿಗೆ ಮನದ ಬಾಯೊ
 ರೆಯೆ ಮುಂತಿದೋಹಿಲಯ್ಯಂಗಿಂತೆಂದಂ ಎಲೆ ಮಗನೆ ನಿನಗಿನ್ನಿಮ್ಮ
 ಚಿಂತೆ ಏಕೆ ನಿನ್ನ ಮುನ್ನಿನ ರಾಜ್ಯದ ನೂರ್ಮಡಿ ಸಂಪದವಾಯ್ತು
 ಸುಖಿಯಾದೆ ಸುಕುಮಾರನಾದೆ ಅರಸಾದೆ ಸಂತಸದೊಳರು ಎನೆ ಕೇಳ್ವು
 ದೆಸೆಗೆಟ್ಟು ಕಂಗೆಟ್ಟು ಬಾಯಿಬಿಟ್ಟು ಬೆಬ್ಬಳಿಸಿ ಪನ್ನೆರಡು ಬರಿಸ ದುಮ್ಮಳಂ
 ಒರ್ಮೆ ಕವಿದು ದುಮ್ಮಾನಂ ಕಾಹೇರಿ ಅಪತ್ತೆಡೆಗೊಂಡು ಮೆಯ್ಯಂದಿ
 ಮನಂ ತಾರಿ ಬುದ್ಧಿ ಕಾವುಳಂ ಮಸಗಿ ಅಹಂಕಾರವನರಿತು ಚಿತ್ತಂ
 ಕೊರೆದು ಜೀವಂ ಬೆಂದು ಘಳಿಲನೆ ಬೀಳ್ವು ನೆಲದೊಳ್ಳೊರಳ್ಳು ಕಂಬ
 ಮಂ ಪಾಯ್ತು ಕಯ್ಯೊತ್ತಿ ವೊರೆಯಿಟ್ಟು ಬಾಯಿ ಬತ್ತೆ ಶಿವದಿಟ್ಟು ದೇವ
 ದೇವ ಇನ್ನೆಂತು ಜೀವಿವೆಂ ಎನ್ನ ಪುಟ್ಟಿಸುವಲ್ಲಿಯುಂ ರಾಜ್ಯದೊಳಿರಿಸು
 ವಲ್ಲಿಯುಂ ವಿರಕ್ತಿಯುಂ ಕೊಂಡೆಳ್ಳು ಬರಿಸುವಲ್ಲಿಯುಂ ಸಕಲಸುಖವ
 ನೀವಲ್ಲಿಯುಂ ಅಭವನುಂ ವೃಷನುಂ ಗಿರೀಶನುಂ ಯಂತ್ರವಾಹಕನಾ
 ಗಿಯುಂ ಮಾಡಿದವನುಂ ನೀನೆ ಮತ್ತಿದೆಲ್ಲವನಲ್ಲೆಂಬುವನುಂ ನೀನೆ
 ಎನ್ನ ಮೇಲೆಳನಿತು ತಪ್ಪಿಲ್ಲ ಯಂತ್ರವಾಹಕ ನೀನೆ ಎನ್ನೊಳಿದು ನಡೆ
 ಯಿಸುವಲ್ಲಿಯುಂ ನೀನಿರಲಾನೊಂದು ರೂಪುಂಟೆ ದೇವ ದೇವ ಎನ್ನೊ
 ಳನಿತೇಕೆ ಒಡೆದೊಡಂ ನೂಂಕಿದೊಡಂ ಸೀಳ್ತೊಡಂ ಬಡಿದೊಡಂ ಬಿಡೆಂ
 ಬಿಡೆಂ ಅಭವಾ ಶಂಭುವೇ ಗುರುವೇ ಗತಿಯೇ ಮತಿಯೇ ಶಿವಧೋ
 ಶಿವಧೋ ಎಂದು ತನು ಒಡೆಯಲೊಟ್ಟೆ ಒರಲ್ಪು ತನ್ನ ಕಾಲಂ ಪತ್ತಿ
 ಕಣ್ಣೊಳು ಹರಣಂ ಕಯ್ಯೊಳು ಕಾಯವಾಗಿದೋಹಿಲ ದೇವನಂ ಪ್ರಾಣ


ನಾಥನಪ್ಪ ಸೋಮನಾಥಂ ಬರ ತೆಗೆದು ಕಣ್ಣು ನೀರಂ ತೊಡೆದು ಮಂದ ತಾಸವನಾರಿಸುತ್ತಂ.

ಅಂಜದಿರಂಜದಿರೆಲೋ ಮಗನೆ ನಿನಗೊಂದು ಹಿತೋಪದೇಶಮಂ ಕೊಟ್ಟೆನೆ ಸಕಲ ಜಗವೆಲ್ಲೆನ್ನ ಸೊಮ್ಮಾದೊಡಂ ಪರರಂ ಪ್ರೇರಿಸಿದೆ ಪರ ಸೊಮ್ಮಂಕೊಳ್ಳದಾರ್ಗಂ ನಿರೋಧವಿಲ್ಲದೆನ್ನ ಸೊಮ್ಮನೆನಗಿತ್ತು ಪ್ರಸಾದಮಂ ಕೊಂಬ ಪರಿಯಂ ಕೇಳ್ತುಗನೆ ಕಟ್ಟಿದ ಕೆರೆ ಇಟ್ಟಿರನೆ ಬಿತ್ತಿದ ಬೆಳೆ ಮಾಡಿದ ಮನೆ ಪರರ ವಸ್ತು ನೀರಂ ಕುಡಿಯದೆ ನೆಳಲಂ ಸೇರದೆ ಪಲಮನುಣ್ಣದೆ ಮರೆದು ಪಟ್ಟಿರದೆ ಪರಿವ ತೊರೆಯ ನೀರ್ಗುಡಿಯುತುಂ ಕಾಡ ಮರಂಗಳ ನೆಳಲೊಳ್ಳೆಂದು ಫಲಂಗೆೊಳ್ಳುತುಂ ಹೊಡೆ ಹುಲ್ಲ ಬತ್ತಮನುಣುತುಂ ಮೆಳೆ ಗುಹೆಗಳ ತಳದೊಳ್ಳಟ್ಟಿರುತುಂ ಪೋಗಿ ಎಲ್ಲರ್ಗೆ ಸಮಮಪ್ಪ ವಸುಧಾತಳಂಗಳ ಪೊನ್ನಂ ಕೊಂಡು ದ್ವೀಪಕ್ಕೆ ನಡೆದುಂ ಧೂಪಕ್ಕೆ ಕೊಟ್ಟು ನಾನಾ ವಿಧದಿಂ ಹೊತ್ತು ಹೊತ್ತೀ ತೆರದಿಂದಿನ್ನೊಮ್ಮೆ ಪನ್ನೆರಡು ವತ್ಸರಂ ಹಿಗ್ಗಿ ಹೊರೆ ಯೇರಿ ಗುಗ್ಗುಳಮನೆಮಗ್ಗಿಕ್ಕೆ ಬಳಕ್ಕೆ ನಿನ್ನ ಮನೋರಥವಂ ಮಾಳ್ಳೆನೆಂದು ಭಕ್ತಜನ ಸಂತುಷ್ಟ ವಿನೋದಂ ಶರಣ ಕುಲ ಗೀತಾವೃತ್ತ ರಸಾವಗಾಹ ಚಿತ್ತಂ ಭೃತ್ಯ ಸಂಕುಳ ಪ್ರೇಮಂ ವಿವಿಧವಾಕ್ಯ ಕುಸುಮಕರ್ಣಾವತಂಸಂ ಶರಣ ಪರಿಣತ ಸ್ತೋಮ ಸನ್ನಿಹಿತಂ ನತನಿಕರ ಗೋಷ್ಠಿ ಸುಲಭಂ ದೇವ ದೇವಂ ಸೋಮನಾಥಂ ಬೆಸಸುತ್ತಮರೆ ಇರೆ.

ದ್ವಿತೀಯಾಶ್ವಲಂ ಸಮಾಪ್ತಂ



ತೃತೀಯ ಸ್ಥಲ.



ವ್ಯಾ|| ಶಿವಭಕ್ತಂ ಭಕ್ತಿರೂಪಂ ಕಲಿಭಲಿಯಚಲಂ ಸ್ನೇಹದಿಂದೋಹಿಲಯ್ಯಂ||
ಶಿವನೋಳ್ಳರ್ಲೇ ಸಮಪ್ಪೊಂದನುಸಮಹಿತಮಂ ಬುದ್ಧಿಗಲ್ಲೋಜೆಯಿಂದಂ||
ಭವನಂ ಭಾಳಾಕ್ಷನಂ ಭಗವನನಘಹರನಂ ಭೀಮನಂ ಭಕ್ತವ್ಯಂದೋ-||
ತ್ಸವನಂ ಶ್ರೀಸೋಮನಾಥಪ್ರಭುವನಮಮ ಬೀಳ್ಕೊಂಡನಾನಂದದಿಂದಂ||

ರಗಳೆ.

ಇಂತು ಬೀಳ್ಕೊಂಡು ಬಂದೋಹಿಲಯ್ಯಂ ನಿಂದು
ಕಂತು ಮದಹರಣಂಗೆ ಮತ್ತೆ ಪೊಡಮಡುತಂದು
ಭಸಿತಮಂ ಕಾಯದೊಳಗುದ್ಧಾಳನಂ ಮಾಡಿ
ಎಸೆವ ರುದ್ರಾಕ್ಷಿಗಳನವಯವದೊಳೊಡಗೂಡಿ
ಹೊಸ ಸಸುರ ವಸ್ತ್ರದಿಂ ಕೌಪೀನನಾಗುತುಂ
ಮಿಸುಪ ಪಟ್ಟಿಗಳ ತೆಗೆದಿಟ್ಟು ಹೊದಿದೊಪ್ಪುತುಂ
ಕಾವಡಿಯ ಕಂಬಿಯೊಳ್ಳನ ಪಾತ್ರೆಗಳನಿರಿಸಿ
ಕಾವಿಗಳ ಸಪುರ ವಸ್ತ್ರಂಗಳಿಂ ಬಾಸಣಿಸಿ
ದೇವಲೋಕಕ್ಕಿದು ಪರಸ್ಥಾನವೆಂಬಂತೆ
ದೇವ ಶಿವಭಕ್ತಿಯಂ ಹೆಗಲೊಳಾಂತಿರ್ಪಂತೆ
ಎತ್ತಿದಂ ಪರಿಮಳದ ಕಂಬಿಯಂ ನೂತನಂ
ಮುತ್ತಿದಂ ಕರಣಂಗಳಿಂ ಸೋಮನಾಥನಂ
ನಡೆಯುತೊಂದಡಿಯನಿಟ್ಟುಗಲಲಾರದೆ ತಿರುಗಿ
ವೃಡನೆ ಎನ್ನಯ್ಯ ಎನ್ನರಸ ಎನುತುಂ ಮರುಗಿ
ಕಂಬಿ ಸಹಿತಂ ಬಂದು ಬಿಗಿಯಪ್ಪಿ ನಿಂದಿದುರ್
ಶಂಭುವೇ ಶಂಕರನೆ ಶಿವಶಿವಾ ಎನುತಿದುರ್
ಬರುತೆ ಪೂಜಾರಿಗಳನಿಂದನೋಹಿಲದೇವ
ಎರಡಿಲ್ಲದೇಕನಿಷ್ಠೆಯ ಶಿವನ ಸದ್ಭಾವ
ಅಭವಂಗೆ ಧೂಪಮಂ ಕೊರತೆ ಮಾಡಲ್ಪೇಡ
ವಿಭವದಿಂ ಬೆಳ್ಳನಿತನೀವುದಂಜಲ್ಪೇಡ
ಬಡವ ಮಾಡದಿಂಶನಂ ಸೋಮನಾಥನಂ

ವೃಷಭನಂ ಮಹೇಶನಂ ಸುರನಾಥನಾಥನಂ
 ಎಂದೆನುತೆ ಎಲ್ಲರೊಳ್ಳಂಬುಗೆಗಳಂ ಪಡೆದು
 ನಿಂದವರ ಕಯ್ಲಂ ಬೇಡಿಕೊಳುತುಂ ಪಿಡಿದು
 ಅಂದಲ್ಲಿ ಬೆಳ್ಳೊಡು ಪೊರಮಟ್ಟು ಬರುತಿರಲಾ
 ಬಂದ ಪರಿಜನವೆಲ್ಲ ಮುನ್ನಿನಂದದೋರಲಾ
 ನೋಡಿ ಬೆರಗಾಗುತ್ತೆಯೋಹಿಲಯ್ಯಂ ಬಂದು
 ಬೇಡ ಬೇಡೆಲೆ ಜನಂಗಳಿರ ಬೇಡೆನುತ್ತಂದು
 ಮುನ್ನಿನಂತಲ್ಲ ಜನವಂ ಶಿವಂ ಸೈರಿಸಂ
 ಪನ್ನಗಧರಂ ಪುರುಡಿಗಂ ಬೇರೆ ಪೊದಿಸಂ
 ಮನದೊಳಗೆ ಹೊರೆಯಾಗದೊಳಗಾಗದೊಲ್ಲೆನೆನೆ
 ಮನುಜರ್ಪಲಂಬರಿಸಂದಣಿಯ ಸೈರಿಸನ
 ಎಂದಲ್ಲಿ ಹೋಗನೊಲ್ಲದೆ ಮನುಜರಂ ಕಳಿಸಿ
 ಬಂದನೆಮ್ಮಯ್ಯಂ ವಿರಕ್ತಿಭಾವಕ್ಕಳಿಸಿ

ಬರೆ ಶಿವಪ್ರಚ್ಛನ್ನವೇಷದಿಂದೊಡನೊಡನೆ
 ಬರುತಲಿದಾಂ ಸುತ್ತನೇಹದಿಂದೊಡನೊಡನೆ
 ಇಂತು ಬರೆ ಬಂದನೋಹಿಲದೇವನೊಲೈಯಿಂ
 ಸಂತಸದೆ ರೂಪವಿಕ್ಕುವ ಚಿತ್ತದಲ್ಲಿಯಿಂ
 ಪಾದಕ್ಕೆ ರಕ್ಷೆ ನಡೆವುದೆ ರಕ್ಷೆಯಾಗುತ್ತಿರೆ
 ಸಾದರಂ ಮಿಗೆ ಬಂದನಭವನಲ್ಲಾಡುತಿರೆ
 ಎಲ್ಲಿಯುಂ ನಿಲ್ಲನಾರೊಡನೆಯುಂ ನುಡಿಯಿಲ್ಲ
 ತಲ್ಲಣಿಸಲಿಲ್ಲ ತನಗೊಂದುವುಂ ಭಯವಿಲ್ಲ
 ಕಲ್ಲೊಳಂ ಪರಳೊಳಂ ಮುಳ್ಳೊಳಂ ನಡೆನಡೆದು
 ಅಲ್ಲಲ್ಲಿಯೂರ್ದಳಂ ಧಾಂಟುತಂ ನಡೆನಡೆದು
 ಬಿಸಿಲನರಿಯದೆ ಗಾಳಿಗೋಸರಿಸದೈಯ್ದುಂದು
 ಪಸಿವನರಿಯದೆ ನಿದ್ರೆಯನರಿಯದೈತಂದು
 ಪಗಲೆನ್ನದಿರುಳೆನ್ನದಕ್ಕುರಿದೈತಂದು
 ಮೃಗವೆನ್ನದಡವಿ ಎನ್ನದೆ ನಿಷ್ಠೆಯಿಂ ನಡೆದು
 ದೇಶಂಗಳಂ ಕಳೆದೆರಡು ದಿನಂ ಪಸಿದಿದುರ್
 ಆಸುರದ ಪೇರಡವಿಯಂ ಪೊಕ್ಕು ನಲಿದಿದುರ್

ಒಂದೊಂದು ಕಾಡಮರದಡಿಯೊಳೊಯ್ಯನೆ ನಿಂದು
 ಸಂದ ಕಾವಡಿಯ ನಿಳುವುತ್ತೆ ಭರದಿಂ ಬಂದು
 ಆರ ಹಂಗಿಲ್ಲದೆ ನಡೆಯವೇಳ್ಳನುನ್ನತಂ
 ಸೀರೆ ಕೌಪೇಕೆನುತೆ ಬಿಸುಟಂ ಜಗವನಾತಂ
 ನಾರಸೀರೆಯನುಟ್ಟು ಹೊದಿದನಾನಂದದಿಂ
 ಮಾರಾರಿ ಮೆಚ್ಚಿ ಒಡನೊಡನೆ ಬರೆ ಹರುಷದಿಂ

ಹರಿವ ನದಿಯುದಕಮಂ ಶಂಕರಂಗರ್ಪಿಸುತೆ
 ತರುಕುಲದ ಫಲಮುಮಂ ಶಶಿಧರಂಗರ್ಪಿಸುತೆ
 ನೆಳಲ ತಣ್ಣಿನೊಳಿದುರ್ ಸೋಮನಾಥಂಗನುತೆ
 ಸುಳವೆರಲನೆಮ್ಮ ಸೋಮಯ್ಯದೇವಂಗನುತೆ
 ಕಂಪು ತೀಡಿದೊಡೆ ಸೌರಾಷ್ಟ್ರಪತಿಗೆಂದನುತೆ
 ಹೆಂಪುಳ್ಳ ಕೊಳನಿರಲ್ ಸೋಮನಾಥಂಗನುತೆ
 ಜಲಜಂಗಳರೆ ಚನ್ನ ಸೊಡ್ಡಳಂಗಂದೆನುತೆ
 ಫಲವಿರಲ್ ಸೋಮಯ್ಯ ತಂದೆಗರ್ಪಿತವೆನುತೆ
 ಹೊಡೆಹುಲ್ಲೊಳಾದ ಪ್ರಸಾದಮಂ ಕೈಕೊಳುತೆ
 ತಡಿವಿಡಿದು ನದಿಯ ಲಿಂಗೋದಕಮನನುಗೊಳುತೆ
 ಪೊಸ ಪಣ್ಣಳಂ ಶಿವಂಗರ್ಪಿಸುತೆ ಸವಿಸವಿದು
 ಹಸರುಳ್ಳ ಬಿಲ್ವಪತ್ರೆಯನರ್ಪಿಸುತ್ತಂದು
 ಕಂಬಿಯಂ ಕೊಂಡೇಳ್ವು ನಡೆನಡೆದು ಪರಿತಂದು
 ಶಂಭು ಶರಣೆನುತಡವಿಯೊಳಗೊರ್ವನೆಯ್ದು
 ಹರಿಣನಂ ಮಾವು ಮರಿಹುಲ್ಲೆಗಳ ನೋಡುತುಂ
 ಕರಡಿ ಕಾಳ್ವಂದಿ ಕಾಡಾನೆಗಳ ನೋಡುತುಂ
 ಪೆರ್ಬಾವುಗಲ್ಪರ್ಬಿದಡವಿಗಳ ನೋಡುತುಂ
 ಮರ್ಬು ಕರ್ಬರಿಸಿ ಕವಿದೆಡೆಗಳಂ ನೋಡುತುಂ
 ಗಗನಕ್ಕೆ ನೆಗೆವ ಸಿಂಹಂಗಳಂ ನೋಡುತುಂ
 ಜಗಕೆ ಮೊಸತೆನಿಸ ಭೇರುಂಡನಂ ಕಾಣುತುಂ
 ಪುರುಷ ಮೃಗಮಂ ಕಂಡು ಪೊಡಮಟ್ಟು ನಡೆಯುತುಂ
 ಶರಭಂಗಳಂ ಕಂಡು ಮೆಯ್ಯಿಕ್ಕೆ ನಡೆಯುತುಂ

ಧೂಪದ ದ್ವೀಪದಲ್ಲಿಗೆ ಸಾರಿಯಾಗುತ್ತಿರೆ
ಕಾಸಾಲಿ ಕೊಟ್ಟ ನೆನಹೆಚ್ಚರಂ ತೋರುತಿರೆ

ಭೂಮಿ ನೀಂ ಕಲಶ ವಸುಮತಿ ಹೊನ್ನನೀಯವ್ವ
ಸೋಮನಾಥನ ಗುಗ್ಗುಳಕ್ಕೆ ಬೆಸಕೆಯ್ಯವ್ವ
ಎನೆ ದರಿವಿನೊಳಗೊಂದು ಕೊಪ್ಪರಿಕೆ ಹೊನ್ನಿರಲ್
ಮನವಾರೆ ಸಾತ್ರೆಯೊಳ್ಳವುತಂ ಮೆರೆದಿರಲ್
ಕೊಂಡು ಬಂದಂ ಧೂಪವಿದೆಡೆಗೆ ಪೊಂಗಳಂ
ತಂಡತಂಡದೆ ಹರ್ಷದಿಂ ಕೊಟ್ಟ ಪೊಂಗಳಂ
ಸಾತ್ರೆಯೊಳಗಳ್ಳರಿಂ ಧೂಪಮಂ ತೀವುತಂ
ನೇತ್ರತ್ರಯನ ಸುತಂ ಬಾಸಣಿಸಿಯೊವುತಂ
ಕಟ್ಟಿ ಮುದ್ರಿಸಿ ಕಂಬಿಗಿಂಬಿನಿಂ ಪೊಡಮಟ್ಟು
ನಿಟ್ಟಿ ನೆಲೆಗೊಂಡು ಘನ ಪುಳಕಮಂ ಮುಂದಿಟ್ಟು
ಸರಿಭಾಗಮಂ ನೋಡಿ ತೂಗಿ ತೂಕಮನರಿದು
ಹರುಷದಿಂ ಚಂದನಮನಿಕ್ಕೆ ತೂಕಮನರಿದು
ಬಾಳ್ಗೆನ್ನ ಸೌರಾಷ್ಟ್ರಪತಿ ಎನುತ್ತೆತ್ತಿದಂ
ಬಾಳ್ಗೆನ್ನ ಸೋಮಯ್ಯ ತಂದೆ ಎನುತ್ತೆತ್ತಿದಂ
ಧೂಪಮಂ ಪೊತ್ತು ಜನನದ ಹೊರೆಯನಿಳುಪಿದಂ
ಧೂಪಮಂ ಹೆಗಲನೇರಿಸಿ ಸಾವನಿಳುಪಿದಂ
ನಡೆದು ಬಂದಂ ತಿರುಗಿ ನವಧೂಪಮಂ ಪೊತ್ತು
ಮೃಡನ ನವಸರಿಮಳದ ಗುರುಭಾರಮಂ ಪೊತ್ತು

ಧೂಪದೊಂದಡಿಯನಿಳೆ ತಾಳಲಾರದಿರೆ
ಧೂಪಮಂ ಪೊತ್ತಡಿಯನಿಟ್ಟನೊಪ್ಪುತ್ತಮಿರೆ
ಒಂದಡಿಯನಿಡೆ ನಿಜ ಪದಕಿಂದ್ರನಂಜಿದಂ
ಮುಂದಡಿಯನಿಡಲಿಂದ್ರನುಳಿದನಜನಂಜಿದಂ
ಮೂರನೆಯ ಪದದೊಳಜನುಳಿದಂ ಹರಿಯಂಜಿದಂ
ಮೀರಿ ನಾಲ್ಕರೊಳ್ಳರಿಯುಳಿದ ಶಿವನಂಜಿದಂ
ಅಯ್ದನೆಯ ಪದಕಯ್ದು ಮುಖವನಿತೆ ಮಿಗಿಲ್ಲ
ಅಯ್ದೆ ನಡೆದೊಡೆ ಕುಡುವ ಪದವಿಗಳ ಪೆಸರಿಲ್ಲ

ಎಂದೊಡನೆ ಸೋಮನಾಥಂ ಚಿಂತಿಸುತ್ತಮಿರೆ
 ಒಂದು ಪದಕೊಂದೊಂದು ಪದವಿಗಳ್ಳೀರುತ್ತಿರೆ
 ಪದದೊಳಗೆ ಮಗ್ಗಿದ ಪ್ರಾಣಿ ಸಂತತಿ ಕೂಡೆ
 ಪದವಿಯಂ ಪಡೆದು ಸಗ್ಗಕ್ಕೆ ನಡೆವನು ಕೂಡೆ
 ನೋಡಿದ ಮರಂಗಳುಂ ಸೋಂಕಿದ ಮರಂಗಳುಂ
 ಕೂಡೆ ಭವಮಂ ನೀಗುವನು ಪರ್ವತಂಗಳುಂ
 ಬದುಕುತ್ತಿರೆ ನಡೆತಂದನಪ್ರತಿಮನಮ್ಮಮ್ಮ
 ಮುದದಿಂದಲೋಹಿಲಯ್ಯಂ ಧೀರನಮ್ಮಮ್ಮ
 ಕಂಬಿ ಹೆಗಲೊಳಗಾಳೆ ಕುಸಿದುಂ ಕಾಯಂ
 ಸಂಬಳಗೆ ತೆಗೆದು ಹೆಗಲೆಲುವುಗಳು ನೆರೆ
 ಕೆಲವುಪಾಸಂ ಪತ್ತಿ ಕೆಲವು ಪಾರಣೆಯಾಗಿ
 ಬಲವಳಿದು ಡೆಂಡಣಿಸಿ ಹಜ್ಜೆ ಹುಣ್ಣಂತಾಗೆ
 ಅಂಗಾಲೊಳುರಿಗೆಲ್ಲ ಬೊಕ್ಕೆ ನೆತ್ತರನುಗುಳೆ
 ಅಂಗದೊಳಗುಳ್ಳ ಸರ್ವ ತ್ರಾಣಮುಂ ಜಗುಳೆ
 ಅನುಗೆಡುತ್ತವಯವಂಗಳ್ಳಡಿಲವಾದೊಡಂ
 ತನು ಜರ್ಝರಂಬೋಗಿ ಜವವಳಿದು ನಿಂದೊಡಂ
 ಮನವೆ ಕೈಕಾಲಾಗ ನಡೆವುತಿರ್ದಂ ನೋಡ
 ನೆನಹು ಜೀವನವಾಗಿ ನಡೆವುತಿರ್ದಂ ನೋಡ
 ಲೆಕ್ಕಿಸಂ ಕೈಕೊಳ್ಳದಳ್ಳರಿಂ ನಡೆನಡೆದು
 ಮಿಕ್ಕ ನೇಹದ ನೆಳಲ ತಣ್ಣೆಂದೆ ನಡೆನಡೆದು
 ಬೆಟ್ಟಂಗಳೊಳ್ಳಡೆದು ನಡೆಯಲಾರದೆ ನಿಂದು
 ಗಟ್ಟಂಗಳೊಳಗೆಡಹಿ ದಡದಡಿಸುತುಂ ನಿಂದು
 ಬೀಳಬೀಳಲು ಶಿವಂ ಕೈಗೊಟ್ಟು ನೆಗೆಪುತುಂ
 ಜಾಳಿಸಲ್ಪಂಬಿಯಂ ಕೆಯೊಟ್ಟು ನೆಗೆಪುತುಂ
 ಕಾಣಬಾರದ ತೆರದೆ ಕೆಯೊಟ್ಟು ನೆಗೆಪುತುಂ
 ಕೇಣವಿಲ್ಲದೆ ಶರಣನೊಡನೊಡನೆ ಸೊಗಯಿಪಂ
 ಕಡು ಬಳಲೆ ಕಂಬಿಯಂ ತಾನೆತ್ತಿ ನೆಗೆಯಿಪಂ
 ನಡೆಯಲಾರದೊಡೆತ್ತಿಕೊಂಡೊಯ್ದು ನಡೆಯಿಪಂ
 ಬಡವಾಗಿ ಬಡವಪ್ಪನೆಡಹೆ ತಾನೆಡಹುವಂ
 ದಡದಡಿಸುವಾಗಳೊಡನೊಡನೆ ದಡದಡಿಸುವಂ

ಕೆಯ್ಯಿಟ್ಟು ಬೀಳ್ವುದಂ ನೋಡಿದಲ್ಲದೆ ಪಿಡಿಯ
ಕೆಯ್ಯಿಡಿದು ಕಾನನದೊಳೊಯ್ಯಾರದಿಂದಲೆಯ

ಇಂತು ನಿಜಭಕ್ತ ಹೊನ್ನಯ್ಯಂಗೆ ಕರುಣದಿಂ
ಕಂತುಮದಹರನು ಕಂಬಿಯನಂತು ಹರುಷದಿಂ
ಬಂದನೋಹಿಲದೇವ ನಟ್ಟಡವಿಯಂ ಕಳೆದು
ವಿಂಧ್ಯದೇಶಂ ಮಹಾ ವಿದ್ಯಂಗಳಂ ಕಳೆದು
ಬರೆ ಬರಲ್ ಸೌರಾಷ್ಟ್ರವಲ್ಲಿ ಹತ್ತಿರೆಯಾಗಿ
ಪುರಜನಂ ದೂರದಿಂ ಕಂಡು ಕೌತುಕರಾಗಿ
ಭೇರಿ ನಿಸ್ಸಾಳಮುರುಜಂಗಳಂದಿದಿಗೊಂಡು
ವಾರವನಿತಜನಂ ಭಕ್ತರಿಂದಿದಿಗೊಂಡು
ರನ್ನಗನ್ನಡಿ ಕಳಶ ಕನಕದಿಂದಿದಿಗೊಂಡು
ಸನ್ನತ ವಿಳಾಸಿನೀ ಜನದಿಂದಮಿದಿಗೊಂಡು
ಬರಲಂದು ಪುರವರವನಾನಂದದಿಂ ಪೊಕ್ಕು
ತರತರದೆ ಪುಳಕಂಗಳೇಳೆ ಹರುಷದಿ ಮಿಕ್ಕು
ನಡೆತಂದು ಶಿವನಿಳಯದೊಳಗೆ ಕಂಬಿಯ ನಿಳುಪಿ

ಕಡು ನೇಹದಿಂ ಸೈಗೆಡೆದು ದುಃಖವ ನಿಳುಪಿ
ಎಳ್ಳು ಬಂದಪ್ಪಿಕೊಂಡೈದಿಸದೆ ಮತ್ತಪ್ಪಿ
ಆಳ್ವಂತೆ ಲಿಂಗದೊಳ್ಳುಗುವಂತೆ ಬಿಗಿಯಪ್ಪಿ
ಎನಯ್ಯ ಸೌರಾಷ್ಟ್ರಸತಿಯೆ ಬಡವಾದಯ್ಯ
ಆನಿಂತು ತಡೆದನೆಂದುಮ್ಮಳಿಸುತಿದಯ್ಯ
ಎನ್ನಯ್ಯ ಎನ್ನರಸ ಎನ್ನ ಸಮಸುಖನಿಧಿಯೆ
ಎನ್ನ ಪರಮ ಸ್ನೇಹರಸ ಸುಗೀತಾಂಬುಧಿಯೆ

ಎನಂತೆ ಬಂದಲ್ಲಿ ಕಂಬಿಯಂ ಮುದ್ರೆಯಂ ತೋರಿ
ಮನಸಿಜಾರಿಯ ಮುಂದೆ ಇಟ್ಟು ಸಂತಸವೇರಿ
ರಸವೊಸರ್ವ ತಿರುಳ ಧೂಪವನೆತ್ತಿಕೊಂಡಲ್ಲಿ
ಪೊಸ ತುಪ್ಪದಿಂ ಶರ್ಕರಾದಿಯಂ ತೋಯ್ದಲ್ಲಿ
ಸೋಮನಾಥಂಗಿತ್ತು ತೊನೆದಾಡಿ ತೂಗಾಡಿ

ಕಾಮಾರಿಗಿತ್ತಿತ್ತು ಕುಣಿದಾಡಿ ಮಣಿದಾಡಿ
 ಸಾತ್ರೆಯೊಳ್ಳೆಂಡಮಂ ಸುರಿದು ಧೂಪವನಿಕ್ಕಿ
 ನೇತ್ರದಿಂದಾನಂದ ಜಲವೊಸರೆ ಮೆಯ್ಯಿಕ್ಕಿ
 ಎಲ್ಲಾ ಕದಂಗಳ ಗವಾಕ್ಷೆಗಳ ಮುಚ್ಚುತುಂ
 ಸಲ್ಲೀಲೆಯಿಂದ ಧೂಪವನಿಕ್ಕಿ ವೆಚ್ಚತುಂ
 ಸುತ್ತಿ ಬಂದಾಡುತುಂ ನವ ಧೂಪಮಂ ಬೀಸಿ
 ಮುತ್ತಿಕೊಂಡೊಪ್ಪುತುಂ ನವ ಧೂಪಮಂ ಬೀಸಿ
 ಸೋಮಯ್ಯದೇವ ಕೈಕೊಳ್ಳಯ್ಯ ಕೊಳ್ಳಯ್ಯ
 ಸೋಮಯ್ಯದೇವ ಶರಣಾಗು ಶರಣಾಗೆನುತೆ
 ಕೂಗಿಡುತ್ತಂ ಬೀಸಿ ಕುಣಿದಾಡುತಂ ಬೀಸಿ
 ಬೀಗಿ ಬೆರೆವುತ ಬೀಸಿ ಆಡುತಾಡುತ ಬೀಸಿ
 ಮುಟ್ಟಿ ನಾಲ್ದೆಸೆಗೆ ವೊಗೆ ಮಸಗೆ ಬೀಸುತ್ತಮಿರೆ
 ಇಟ್ಟಣೆಸಿ ಸೌರಾಷ್ಟ್ರ ದೇಶದೊಳ್ಳಿವುತಿರೆ
 ಕೇರಿಕೇರಿಗಳ ನಡುವೆಲ್ಲ ಧೂಪದ ಕಂಪು
 ಊರೂರ ಹೊಲಹೊಲದೊಳ್ಳಿಲ್ಲ ಧೂಪದ ಕಂಪು
 ಕೆರೆಯೊಳಗೆ ಕೊಳನೊಳಗೆ ಗು ಗ್ನಗಳದ ಸವಿಗಂಪು
 ತೊರೆಯೊಳಗೆ ವನದೊಳಗೆ ಮೆರೆವ ಧೂಪದ ಕಂಪು
 ತೀವುತಿರೆ ಸನ್ನೆರಡು ಬರಿಸಮೀ ತೆರದಿಂದೆ
 ದೇವಂಗೆ ಬೀಸಿದಂ ಧೂಪಮಂ ಮುದದಿಂದೆ
 ಮಾಗೆಯೊಳ್ಳೆಸಗೆಯೊಳ್ಳುಬ್ಬರದ ಮಳೆಗಳೊಳ್ಳ
 ರಾಗದೆ ನಸಂತ ಹೇಮಂತ ಋತುಕಾಲದೊಳ್ಳ
 ತಂದು ತಂದೋಹಿಲಯ್ಯಂ ಧೂಪಮಂ ಬೀಸಿ
 ಕುಂದದಕ್ಕದೆ ಸುಖದ ಸುಗ್ಗಿಯಿಂದಂ ಬೀಸಿ
 ಹಮಷದಿಂ ಸೋಮನಾಥಂಗೆ ಬಿನ್ನವಿಸಿದಂ
 ಕರುಣಾಕರಂಗೆ ಪರಮಂಗೆ ಬಿನ್ನವಿಸಿದಂ
 ದೇವ ನಿಮ್ಮಡಿಗಳೆಂತೆಂತು ಬೆಸಸಿದಿಂತೆ
 ದೇವ ನೀ ನಡೆಯಿಸಲ್ಪಡೆದು ಧೂಪವನಂತೆ
 ತಂದೆ ನನಿಂ ಸನ್ನೆರಡು ಬರಿಸವಾದುದು ದೇವ
 ತಂದೆ ಕುಣಿವುದನಗೆ ನಿತ್ಯತ್ವಮಂ ದೇವ

ಎನುತಿದ್ವನತ್ತಲಿತ್ತಲೃಜತಗಿರಿಯೊಳಗೆ
 ಮನಸಿಜಹರಂ ನಂದಿಗಿಂದನಿಂದಿಳೆಯೊಳಗೆ
 ಓರ್ವ ಭಕ್ತಂ ಧೂಪವಿಕ್ರಿದಂ ಎಮಗೆಂದು
 ಸರ್ವ ಮುಖದಿಂ ನಿಷ್ಕೆಯಿಂ ನೇಹದಿಂದೊಲಿದು
 ಸೌರಾಷ್ಟ್ರದೊಳಗೋಹಿಲಯ್ಯನೆಂಬಂ ಕೇಳ
 ತಾರಾದ್ರಿಗಾತನಂ ಕೊಂಡು ಬರ್ಪುದು ಕೇಳ
 ಎನೆ ನಂದಿ ವೀರಭದ್ರಾದಿಗಳ್ಳಡೆತಂದು
 ತನತನಗೆ ನಲಿವ ಗಣವೃಂದದಿಂ ನಡೆತಂದು
 ಸೌರಾಷ್ಟ್ರಮಂ ಪೊಕ್ಕು ಶಿವನಿಳೆಯುಕೈತಂದು
 ವಾರಮದ ಮಥನನರುಪಿದ್ವ ಕುರುಪಂ ನೆನೆದು
 ಬರೆ ಶಿವಾಲಯದ ಕದವೆಲ್ಲವಿಕ್ಕರೆ ನೋಡಿ
 ಹರಭವನಮಂ ಮುಟ್ಟಲಮ್ಮದೆ ಮನಂಗೂಡಿ
 ತಿರುಗಿ ಗಣಸಮಿತಿ ಕೈಲಾಸಕ್ಕೆ ನಡೆತಂದು
 ಹರನೆಯವಧಾರು ಮತ್ತೊಂದು ಬಿನ್ನಪವೆಂದು
 ದೇವಾಲಯದ ಕದವನಿಕ್ಕಿಕೊಂಡಿದ್ವಪಂ
 ದೇವ ಸುಖದಿಂದೆ ಧೂಪವನಿಕ್ಕುತಿದ್ವಪಂ
 ದೇವ ಕದವಂ ತೆರೆಯೆ ಕೋಪಿಸುವನೆಂದಂಜಿ
 ದೇವ ಧೂಪದ ಸುಖಂ ಕೆಡುವುದೆಂದಾವಂಜಿ
 ಬಂದೆವೆನೆ ಶಶಿಧರಂ ನಗುತವರ್ಗೆ ಬೆಸಸಿದಂ
 ಮುಂದುವರಿದಾನಂದ ಜಲದಿಂದೆ ಬೆಸಸಿದಂ
 ರಂಗಮಂಟಪದ ಪೂವಿನ ಕಲ್ಲನೋಸಳಿಸಿ
 ಲಿಂಗವಂತನನೆತ್ತಿಕೊಂಡು ಬನ್ನಿರೆ ಪರಸಿ
 ಎಂದು ಬೆಸಸಿದೊಡನುಜ್ಞೆಯನಲ್ಲಿ ಕೆಯ್ಯೊಂಡು
 ನಂದೀಶ ವೀರಭದ್ರಾದಿಗಳ್ಳಡೆಗೊಂಡು
 ಬಂದರೊಳಪೊಕ್ಕರೆತ್ತಿದರೋಹಿಲಯ್ಯನಂ
 ಸಂದ ಧೂಪದ ಪಾತ್ರೈವರಸು ಸದ್ಭಕ್ತನಂ
 ನೆಗೆದು ಕೈಲಾಸ ಸೋಪಾನವೇರಲ್ಕಂತೆ
 ನೆಗೆದು ತೆರಿಗೊಂಡು ಧೂಪವನಡರುತುಂ ಮುಂತೆ
 ಪೂಮಳೆಗಳೆರಗೆ ದುಂದುಭಿರವಂಗಳ್ಳುಟ್ಟೆ

ಪ್ರೇಮದಿಂ ಸೌರಾಷ್ಟ್ರಪುರದೊಳಗೆ ಗುಡಿಗಟ್ಟಿ
ನೋಡಿ ಗುರ್ಜರದೇಶವೆಯ್ನೆ ಬೆರಗಾಗುತೀರಿ

ನೀಡಿ ನೆಗೆದುದು ಗಣಂ ಗಗನತಳ ಮೊಪ್ಪತೀರಿ
ಬರೆ ದೇವಲೋಕದೊಳ್ಳುಗ್ಗುಳದ ಕಂಪೆಸೆಯೆ
ಸುರಗಿರಿಯು ರಜತಗಿರಿಯೊಳಗೆಲ್ಲ ಕಂಪೆಸೆಯೆ
ದೇವಿ ಕೇಳ್ದೆಲ್ಲೆವ ಈ ಕಂಪಿದೆಲ್ಲಿಯದು
ಭಾವಿಸೋಡೆ ಪೊಸ ಪರಿಮಳಂ ತಾನಿದೆಲ್ಲಿಯದು
ಹೆಂಪುಳ್ಳ ನವಧೂಪದೋಹಿಲಂ ಬಂದಪಂ
ಕಂಪಾವುದೆನೆ ದೇವಿ ಓಹಿಲಂ ಬಂದಪಂ
ಎನ್ನಣುಗನೋಹಿಲಯ್ಯಂ ಬಂದಪಂ ಗೌರಿ
ಎನ್ನ ಸುಖನಿಧಿಯೋಹಿಲಯ್ಯ ಬಂದಂ ಗೌರಿ
ಎಂದು ಬೆಸಸುತ್ತಮಿರೆ ಬಂದನೋಹಿಲದೇವ
ಅಂದು ಗುಣಕುಲದ ನಡುವೊಪ್ಪಿ ಓಹಿಲದೇವ
ಎಯ್ತಂದು ಶರ್ವಂಗೆ ಶಂಕರಂಗೀಶಂಗೆ
ಸಯ್ಯಾಗಿ ಭರ್ಗಂಗೆ ಶಶಿಧರಂಭವಂಗೆ
ದೇವಂಗೆ ದೇವರ ಶಿಖಾಮಣಿಗೆ ಪರಮಂಗೆ
ಭಾವಗವ್ಯಂಗೆ ನಿಜಭಕ್ತೈಕ ವೇದ್ಯಂಗೆ
ಮೆಯ್ಯಿಕ್ಕುವಲ್ಲಿಯುಂ ಧೂಪಮಂ ಬೀಸುತೀರಿ
ಮೆಯ್ಯಿಪುಳಕಂಗಳಿಮ್ಮಡಿಸುತಂ ಬೀಸುತೀರಿ
ಸರ್ಪಭೂಷಣನೊಲ್ಲ ನೋಡಿ ಸಂತಸವಿಡಿದು
ಒಪ್ಪದಿಂ ತಳ್ಳೆಸಿ ಕಡು ನೇಹವಿಡಿಡಿಡಿದು
ನೋಡು ನಂದೀಶ ರಾಜ್ಯವನೊದೆದರಿಂತುಂಟೆ
ಮಾಡಿತ್ತನಲ್ಲೆನಲ್ಲತ್ತೆ ಮಾಡಿದರುಂಟೆ
ನೋವನರಿಯದೆ ಹೊತ್ತ ನಿತ್ತರಿಸಿದವರುಂಟೆ
ಭೂವಳಯದೊಳಗೋಹಿಲಯ್ಯಂಗೆ ಪಡಿಯುಂಟೆ
ಎಂದೋಹಿಲಯ್ಯಂಗೆ ಗಣಪದವಿಯಂ ಕೊಟ್ಟು
ಸಂದ ಗಣಕುಲದ ನಡು ಓಹಿಲನ ಮುಂದಿಟ್ಟು
ಸುರಶಿರೋಮಾಲಿಯೊಪ್ಪಿದನಚಲನೊಪ್ಪಿದಂ
ಪುರಭೀಮಕಾಲ ಕಾನನದಾವನೊಪ್ಪಿದಂ
ತಣ್ಣೆಗೆ ತಣ್ಣೆನಿಸ ಚಂದ್ರಧರನೊಪ್ಪಿದಂ

೮೦

ಗುಣೈಃ ಗುಣೈಃ ನಿಃ ಗಂಭೀರನೋಽಪ್ಪಿದಂ
ಹಂಪುಳು ಹೆಚ್ಚುಳು ಸುಖನಿತ್ಯನೋಽಪ್ಪಿದಂ
ಹಂಪೆಯ ವಿರೂಪಾಕ್ಷದೇವನಂತೋಽಪ್ಪಿದಂ

ಕಂದ|| ಸರಮವಿರಕ್ತಿಯೊಳ್ಳಿತಂ
ವರವರಿಸದೆ ನಿಮಗೆ ಧೂಪಮಂ ತಂದಿತ್ತಾ
ವರದಿಂ ಸಂದೋಹಿಲದೇ
ವರಸುತ ನಾಂ ದೇವ ಹಂಪೆಯ ವಿರೂಪಾಕ್ಷಂ
